

UNIVERSAL
LIBRARY

UNIVERSAL
LIBRARY
OU_198194

OSMANIA UNIVERSITY LIBRARY

Call No.

K 83.11 / Accession No. K 19*

Author

శ్రీ లక్ష్మి బాబు, కృష్ణారెడ్డి

Title

శిథిలు
This book should be returned on or before the date
last marked below.

ನ್ಯಾರಿನಿಡಿ

- ೧ ಖಡಗಿಲು
 - ೨ ರಜಾರಾಣಿ
 - ೩ ಸೌಭಾಗ್ಯವತಿ
 - ೪ ವಿಧನೇಯ ತುಳಸೀಪೂಜೆ
 - ೫ ಕನಕು
 - ೬ ಬಹುಷಾರ
 - ೭ ಕಲಿತ ಹೆಂಡತಿ
 - ೮ ಕಾರ್ಯಸಾಧು
 - ೯ ರಾವಬಹದ್ದೂರ
 - ೧೦ ಬಡತನದಬಾಳು
 - ೧೧ ನೌಕರ
 - ೧೨ ಹೊಲೆಯರ ಹುಡಿಗಿ
-

ಮುನ್ಸು ಡಿ

ಈ ವೊದಲು ನಾನು “ಸಮಾಜೋನ್ನಿತೀ ಪ್ರಪ್ನವಾಲೆ” ಯ ಮುಖಾಂತರ ಒಂದಾಣ ಬೆಲೆಯ ಚಿಕ್ಕ ಚಿಕ್ಕ ಕಡೆಗಳನ್ನು ಪ್ರಕಟಿಸುತ್ತ ಬಂದಿದ್ದೇನೆ. ಅವೆಲ್ಲವುಗಳಿಗೂ ಕನ್ನಡಿಗರಾದ ತಾವೆಲ್ಲರೂ ಆದರದಿಂದ ಪ್ರೌತ್ಸಾಹನವನ್ನೀಯುತ್ತ ಬಂದಿದುವಿರಿ ದೊಡ್ಡಪ್ರಸ್ತಕಗಳನ್ನು ಪ್ರಕಟಿಸುವ ಹೊಣಿಗಾರಿಕೆಯನ್ನು ಮಾತ್ರ ನಾನು ಹೊರಲಿಲ್ಲ. ಆದರೂ ನನ್ನ ಮತ್ತರಾಡಿ ಶ್ರೀಮಾನ್ ಕೇಳಕರು ಕಳಿದ ವರ್ಷ ನನ್ನ ಸಮ್ಮತಿಯನ್ನು ಪಡೆದು ನಾನು ಬರೆದ ಕೆಲವು ಕಥಿಗಳ ಸಂಗ್ರಹವನ್ನು “ಹೃದಯಮಂಧನ” ವೆಂಬ ಹೆಸರಿನಲ್ಲಿ ಪ್ರಸಿದ್ಧ ಪದಿಸಿದರು. ಆವುಗಳಾದರೂ ಬೇಗನೆ ಮಾರಿ ಹೋಗಿ ಈ ನನ್ನ ಬೇರೊಂದು ಚಿಕ್ಕ ಕಥಾಸಂಗ್ರಹವನ್ನು ಬೆಳಕಿಗೆ ತರಲು ಧೈಯವನ್ನು ತಂದುಕೊಟ್ಟಿನು. ಇದರಲ್ಲಿ ಹನ್ನೆರಡು ಬೇರೆ ಬೇರೆ ಕಡೆಗಳಿಂದ “ಹೃದಯಮಂಧನ” ದಲ್ಲಿಯ ಒಂದೇ ಒಂದು ಕಡೆಯನ್ನು “ದೇಶದ್ವೋಹಿ”ಯೆಂಬ ಹೆಸರಿನಲ್ಲಿ ಕೊಡಲಾಗಿದೆ. ಉಲಿದ ಕಡೆಗಳನ್ನು ಈ ವೊದಲು ಬೇರೆ ಬೇರೆ ಪತ್ರಿಕೆಗಳಲ್ಲಿ ಕೊಟ್ಟಿದೆನು. ಈಗ ಅವೆಲ್ಲವನ್ನೂ ಒಂದೆಡಿಗೆ ಸೇರಿಸಿ ತಮ್ಮ ದುರಿನಲ್ಲಿ ಇಡುತ್ತಲಿದ್ದೇನೆ. ಅವು ತಮಗೆ ರುಚಿಸಿದಲ್ಲಿ ತುಸು ದಿವಸ ದಲ್ಲಿಯೇ ಬೇರೊಂದು ಕಥಾ ಸಂಗ್ರಹವನ್ನು ತಗೆಯಬೇಕೆಂಬ ಅಪೇಕ್ಷೆ ಇದೆ ಈ “ಸಿಡಿಲು” ಪ್ರತಿಯೊಬ್ಬರ ಮನೆಯಲ್ಲಿಯೂ ಬೀಳಲಿ! ಇದು ಅವಾಯವನ್ನು ಒಟ್ಟಿಮಾಡುವ ಸಿಡಿಲಲ್ಲ. ಸ್ವಾಧೀಕ್ಕೆ ಬಲ ಬಿದು ಸಮಾಜದಲ್ಲಿ ನಡೆಯುತ್ತಿರುವ ಫೋರ ಅನ್ವಯಗಳನ್ನು ಧ್ವಂಸಮಾಡುವ ದಕ್ಕೆ ಇದು ಅಲ್ಪಮಟ್ಟಿಗಾದರೂ ನೇರವಾಗಬಹುದೆಂಬ ಕಲ್ಪನೆಯನ್ನಿಟ್ಟು ಕೊಂಡು ಚಿತ್ರಿಸಿದ ಕಥಾಸಂಗ್ರಹ ಈ ಸಂಗ್ರಹದಲ್ಲಿದ್ದ ಹನ್ನೆರಡು ಕಡೆಗಳೂ ಅಸ್ವಾಭಾವಿಕವಾದವುಗಳಿರದೆ ಸಮಾಜದಲ್ಲಿ ನಡೆದ ಸತ್ಯ ಚಿಕ್ಕಗಳೇ ಆಗಿವೆಯೆಂಬುದು ಎಲ್ಲಿರಿಗೂ ಸಹಜವಾಗಿ ಈಯವ ಮಾತಾಗಿದೆಯಂದು ನಾನಂತರ ನಂಬಿದ್ದೇನೆ.

ಧಾರವಾಡ
ತಾ॥ ೮-೮-೩೨ } |

ಸಮಾಜ ಸೇವಾಭಿಲಾಷಿ:
ಭಾಲಚಂದ್ರ ಘಾಣೀಕರ

ಗ್ರಿಲು

ಲೀಲಾವತಿಯು ಒಬ್ಬ ಬಡ ಬಾರನ್ನಿಣಿನ ಮಗಳು. ಅವಳ ತಂದೆಯು ಒಂದು ಅಂಗಡಿಯಲ್ಲ ಕಾರಕೋಸನಾಗಿದ್ದನು. ಆತನಿಗೆ ಸಿತ್ತಾಜಿತ ಆಸ್ತಿ ಯೆಂದರೆ ಒಂದು ಶಣ್ಣ ಬಾಗಾಯಿತ್ತು. ಹಾಗೂ ಹೀಗೂ ಮನೆಯು ವೆಚ್ಚ ಸಾಗುತ್ತಿದ್ದಿತು. ಚೇರಿಯವರಂತೆ ಚಹಾವಲಾಹಾರದ ರೂಢಿಯು ಇವರಲ್ಲಿರಲ್ಲಿವಾದ್ದರಿಂದ ಒಂದವ್ಯಾರಲ್ಲಿಯೇ ವೆಚ್ಚವು ನೀಗುತ್ತಿದ್ದಿತು. ಮನೆಯಲ್ಲಿ ಲೀಲಾವತಿಯ ತಾಯಿ, ತಂದೆ, ತಂಗಿ, ಇಬ್ಬರು ತಮ್ಮಂದಿರು ಹೀಗೆ ಒಟ್ಟಾರೆ ಆರು ಜನರು. ಲೀಲಾವತಿಯೇ ಹಿರಿಯಮಗಳಾದ್ದರಿಂದ ಎಲ್ಲರೂ ತುಂಬಾ ಸ್ತ್ರೀತಿಸುತ್ತಿದ್ದರು.

ಲೀಲಾವತಿಯೆಂದರೆ ಸೌಂದರ್ಯದ ಸಾಗರದಲ್ಲಿಂದ ಆಯ್ದು ತೆಗೆದಿವ್ಯ ರತ್ನ ! ರೂಪದಲ್ಲಿ ಅವಳನ್ನು ಹಿಮ್ಮಟಿಸುವವರು ದೇವಲೋಕದಲ್ಲಿ ಕೂಡ ಯಾರೂ ದೊರೆಯರು. ದಾಂಡಾದ ಶ್ರೀಭಿಸುವ ಮೂಲಿ. ಕ್ಷಾಯಿಳ್ಳ ಕಣ್ಣಗಳು. ಕರ್ತೃಗಿನ ಗುದ್ದವಾದ ಕೇಶರಾಶಿ ಹವಳದಂತೆ ಒಪ್ಪುವ ತುಟ್ಟ ಗಳು ಅದಮ್ಯಕಾಂತಿಯನ್ನು ಬೆಳಗುವ ಮೃದುವಾದ ಕಪ್ಪೋಲಗಳು. ಉಂಟಾರ ಜನರೆಲ್ಲಿರಿಗೂ ಅವಳನ್ನು ಕಂಡರೆ ತುಂಬಾ ಸಂತೋಷ. ನಯಸ್ಸಿಗೆ ಒಂದ ಹಾಗೆಲ್ಲ ಅವಳ ಸೌಂದರ್ಯವು ಹುಣಿನೆಯು ಚಂದ್ರನಂತೆ ಹೆಚ್ಚಿಚ್ಚಿಗೆ ತೊಡಗಿತ್ತು.

ಹುಡಿಗೆ ದೊಡ್ಡವಳಾದಳೆಂದು ಅವಳ ತಂದೆ ವರವನ್ನು ಶೋಧಿಸತ್ತೊಡಗಿದನು ಹಿಂದೂ ಸವಾಜದಲ್ಲಿ ಬೆಳೆದ ಹುಡಿಗೆಯನ್ನು ಕುವಾರಿಯಾಗಿ ದುವದು ಸಾಮಾಜಿಕ ಅಪರಾಧವೆಂದು ಭಾವನೆ. ಅದಕ್ಕಾಗಿ ತಾಯಿತಂದೆ ಗಳೆಲ್ಲಿರಿಗೂ ಲಗ್ನುದ ಒಗ್ಗೆ ದೊಡ್ಡದೊಂದು ಬಿಂತೆಯೇ ಆಗಿದ್ದಿತು. ಲೀಲಾವತಿಗೆ ವಾತ್ರಚಿಂತೆಯ ಕಾರಣ ತಿಳಿಯದು. “ಲಗ್ನವಾಗದಿದ್ದ ರೇನಾಯಿತು ? ಇಷ್ಟೇಕೆ ಚಿಂತಿಸುವಿರಿ ” ಎಂದು ಅನ್ನವಟ್ಟು.

ಅವಳ ತಂಡೆಯ ದೂರದೂರದ ಸೀಂಟರ್‌ರೂ ಮತ್ತೆರೂ ಸಹ ಇವಲಾಗಿ ವರ ತಪಾಸು ನಡೆಸಿದ್ದರು. ಎಲ್ಲಿಯೂ ಹೊಂದಿಕೆಯಾಗಲಿಲ್ಲ. ಕೆಲವು ವರಗಳು ಬಂದಾಗ ಪುರೋಹಿತರು ವಿಷ್ಣು ತಂದುಬಿಟ್ಟಿರು. ಹುಡಿಗಿಗೆ ಮುಂಗಳ ವಿದೆ. ಮುಂಗಳಗ್ರಹದ ವರನೇ ಬೇಕು. ಇಲ್ಲವಾದರೆ ಅಪಕರ್ಕನವಾಗಿ ಬಿಧುವದು, ಎಂದು ಫೋಂಸಿಸಿದರು. ಪುರೋಹಿತರ ಮುಂದೆ ಯಾರ ಆಟ ನಡೆಯುವದು?

ಮೋಹನನು ಅದೇ ಉಂಟಾನಿಗರ ಮಗನು. ಕೆನ್ನೆಡ ನಾಲ್ಕು ನೀಯ ಇಯತ್ತೇಯವರಿಗೂ ಒಂದೇ ಶಾಲೆಯಲ್ಲಿ ಲೀಲಾವತಿಯೊಡನೆ ಕೊಡಿ ಕೆಲಿತಿದ್ದನು. ಅದರೆ ನಾವ ! ಸ್ತ್ರೀಯರಿಗೆ ಜೆಚ್ಚು ಕಲಿಸಿದರೆ ಕೆಟ್ಟು ಹೋಡಾ ರೆಂಬ ತಿಳುವಳಿಕೆಯೊಂದಿದೆಯಲ್ಲ ! ಅಲ್ಲಗೆ ಲೀಲಾವತಿಗೆ ತಿಕ್ಕಣದ ಕೊನೆಯಾಗಿದ್ದಿತು. ಮೋಹನ-ಲೀಲಾವತಿಯರ ಮನೆಯವರಿಗೆ ಎಂದಿನಿಂದಲೂ ಖುಣಾ ನುಂಬಂಧ ! ಬಳಕೆ ಬಹಳ. ಹೀಗಾಗಿ ಇಟ್ಟರೂ ಒಕ್ಕೇ ಕಕ್ಕುಲತೆಯಿಂದ ಬಾಲ್ಯವನ್ನು ಕಳೆದಿದ್ದರು. ಮೋಹನನು ಇಂಗ್ಲೀಷ್ ಕಲಿಯಲಿಕ್ಕೆಂದು ಪಟ್ಟಣಕ್ಕೆ ಹೋಡ ಲಾಗಾಯ್ತು ಅವರ ಬಾಲಲೀಲಾಕಾಂಡವು ಸವಾಪ್ತಿ ಯಾಯಿತೆನ್ನುಬಹುದು.

ಬೇಸಿಗೆಯ ಬಿಡುವಾದ್ದರಿಂದ ಮೋಹನನು ಉರಲ್ಲಿಯೇ ಇದ್ದೆ ಒಂದು ದಿನ ಅವನು ಗಾಳೀ ತಿನ್ನಲಿಕ್ಕೆಂದು ತೋಟದ ಕಡಿಗಿ ನಡೆದಿದ್ದ. ರೂಢಿಯಂತೆ ದಾಡಿಯಲ್ಲಿಯ ದುಗ್ಂಗಾರ್ಥೇವಿಯ ಮುಂದೆ ಶಿರಬಾಗಿದನು. ತಕ್ಕಣವೇ ಆದೊಂದು ಮೋಹದ ಏಂಚು ಅವನನ್ನು ಮುಂದೆ ಹೋಗಸೊಡಲಿಲ್ಲ. ಬೆಷ್ಟನಂತೆ ನಿಂತುಬಿಟ್ಟುನ್ನು. ‘ದೇವಿ ಸುಮಂಗಲೀ ಸರ್ವಮಂಗಲೀ ಮೋಹನಸೋಡನೆ ನನ್ನ ಮದುವೆಯನ್ನು ಮಾಡುವ ಬುದ್ಧಿ ಯನ್ನು ತಂಡೆತಾಯಿಗಳಿಗೆ ನೀಡು ಆ ಮುದಿಹಡ್ಡಿನೊಡನೇ ನಾನು ಬಾಳುವೆ ಮಾಡಲಾರೆ ? ಎಂದು ಕೋಗಿ ಲೀಯ ಕಂರದಿಂದ ಮಂಜುಳನಾದ ದೈನ್ಯಬೆರಿತ ಧ್ವನಿಯೊಂದು ಅಲ್ಲಿಂದ ಹೋರಬೇಕು.

ಮೋಹನನು ಬೇಕೆಂತಲೇ ಆರಿಯದವರಂತೆ ಮಂದಿರವನ್ನು ಸೇರಿ ಗಂಟೆ ಯನ್ನು ಬಾರಿಸಿದನು. ನಮಸ್ಕಾರದ ಪ್ರಕರಣವನ್ನು ಮುಗಿಸಿದ ಬಳಕ,

ಎನು ಲೀಲಾ ಸಂಕ್ಷಿಪ್ತಯಾಯಿತು. ಇಬ್ಬಳೇ ಬಂದುಬಿಟ್ಟಿಯಲ್ಲ, ಎಂದು ಕೇಳಿದ್.

‘ಗೆಳತಿಯರು ಮುಂಚೆ ಬಂದು ಹೋದರು. ಮನೆಗೆಲಸ ಮುಗಿಸಿ ಕೊಂಡು ಬರಲು ತಡವಾಯಿತು.

ಮುಂದೆ ಬಂದು ಗಳಿಗೆ ಇಬ್ಬರೂ ಮೌನವಾಗಿದ್ದರು. ಇಂದಿನ ಅವಳ ರೂಪರಾಶಿಯು ಮೋಹನನನ್ನು ಬಹಳೇ ಹುಚ್ಚೆನಂತಾಗಿ ಮಾಡಿದ್ದಿತು. ತಾರುಣ್ಯದಿಂದ ಉಕ್ಕೇರುವ ಆ ಮುಖಿದ ಬೆಡಗು, ಬಳಕುವ ಪುಷ್ಟಪಾದ ಆ ಶರೀರ, ಆಕರ್ಷಣ್ಯಕ್ರಿಯಾದ ಆ ನೋಟ. ಇವೆಲ್ಲವುಗಳೂ ಅವನನ್ನು ದಂಗು ಬಡಿಸಿದವು. ತಂಗಾಳಿಯ ಸೆಳೆತದಿಂದ ಹಾರಾಡುವ ಅವಳ ಆ ಉಂಗುರು ಗೂದಲಗಳನ್ನು ಸಾವರಿಸುವ ಭಾಗ್ಯವು ತನಗೆ ದೊರೆಯಬಹುದೋ ಎಂದು ಚಿಂತಿಸುತ್ತಿದ್ದನೋ ಎನ್ನುವಂತೆ ನಟದೃಷ್ಟಿಯಿಂದ ಅವಳನ್ನು ನೋಡುತ್ತಿದ್ದನು. ಮನದಲ್ಲಿಯೇ ಅವಳ ಸೌಂದರ್ಯಾರ್ಮ್ಯತವನ್ನು ಸೇವಿಸತ್ತೊಡಗಿ ದನು. ಅವಳೂ ಇದೇ ಆನಂದವನ್ನು ಭೋಗಿಸುತ್ತಿದ್ದಳು. ಏಂಬಿನಂತೆ ಇಬ್ಬರ ಮುಖದಲ್ಲಿಯೂ ನಗೆಮಲ್ಲಿಗೇ! ಲೀಲಾವತಿಗೆ ಲಜ್ಜೆಯು ತಲೆಬಾಗಿ ಸಿತು. ಮಾತನಾಡಿಸಬೇಕಿಂದು ಮೋಹನನ ಸಮಾಪಕ್ಕೆ ಬರಬೇಕಿನ್ನು ವಷ್ಟರಳ್ಳಯೇ ಹೊರಗೆ ಕಾಲು ಸದ್ಗು! ಕಾಯಿ ಒಡಿಸಲಿಕ್ಕೆಂದು ನಂಜ್ಞಾದು ಜನರು ಬರಲು ಇಬ್ಬರೂ ತಮ್ಮ ಮನೆಯ ದಾರೀ ಹಿಡಿದು ಬಿಟ್ಟಿದ್ದು.

ಆದಿನ ಲೀಲಾವತಿಗೆ ಮನೆಗೆ ಬಂದ ಒಳಕ ಸಮಾಧಾನವೇ ಇಲ್ಲ. ಮೋಹನನೊಡನೆ ಮದುವೆಯಾದರೆ ಅಪಕುನವೆಂದು ಪುರೋಹಿತರು ಚೋಗಳಿಟ್ಟಿದ್ದಂರಂತೆ. ಈ ವರಿಗೆ ಅವಳ ಜೂತಕಕ್ಕೆ ಸರಿಯಾದ ವರಕ ನೆಂದರೆ ಒಬ್ಬ ಅಂ ವರುಷದ ಮುದುಕನಿದ್ದನು. ಪುರೋಹಿತರು ಪರಿಶ್ರಮ ಪೂರ್ವಕವಾಗಿ ಹುಡುಕಿ ತೆಗೆದ ವರವಿದು. (ಪರಿಶ್ರಮಕ್ಕೆ ತಕ್ಕ ಫಲ (ಉಂಟ) ತುಂಬಾ ಇರಬಹುದಳ್ವಾಗೇ?) ಅವಳಿಗೆ ಈ ಸಂಗತಿ ಸೆನಪಾಂಡಾಗ್ಲಿ ಮೋಹನನ ಮುಂದೆ ಮದುವೆಯ ಪ್ರಶ್ನಾಪವನ್ನು ತಾನಾಗಿಯೇ ಎತ್ತ ಕೊಡಬೇಂದು ಆನ್ನಿಸುತ್ತಿದ್ದಿತು.

ದೇವಿಯ ಮಂದಿರದಲ್ಲಿ ಮತ್ತೊಂದು ದಿನ ಲೀಲಾವತಿ ಮೋಹನರ ಭೇಟ್ಟೆಯಾಯಿತು. ಲೀಲೆಯು ತನ್ನ ಕರುಣ ಕರೆಯನ್ನೆಲ್ಲ ಹೇಳಿ ಮೋಹನನ ಮನಕರಗಿಸಿದಳು

“ ಲೀಲಾ, ಇಷ್ಟರಲ್ಲಿಯೇ ನಿನ್ನ ತಂಡೆಗೇನೂ ವರ ಸಿಕ್ಕುವ ಲಕ್ಷ್ಮಣ ವಿಭಿನ್ನ ನಿಂತು ಏನಾದರೀಂದು ಹೇಳಿ ಅದಷ್ಟು ಮುಂದೆ ತಳ್ಳು. ನಾನಿಗ ಎಂಟ್ಟು ತ್ವಾ ದಿನಗಳಲ್ಲಿಯೇ ಮತ್ತೆ ಕಲಿಯಲು ಹೊಗಬೇಕು. ಈ ವರ್ಷ ಪದೇಕ್ಕೆ ಮುಗಿದೊಡನೆ ನಮ್ಮ ತಂಡೆಯ ಸಮೃತಿ ಪಡೆದು ನಿನ್ನನ್ನ ವರಸಿಯೇ ತೀರುವೆನು, ” ಮೋಹನನು ವಚನವನ್ನಿತ್ತ. ಇಬ್ಬರೂ ಹಿಗ್ಗಿ ಸೆಲ್ಲಿದ್ದರು.

ಆ ಒಳಕ ಆಗಾಗೆ ಇಬ್ಬರ ಮೀಲನವೂ ಆಗುತ್ತಿದ್ದಿತು.

ಇಬ್ಬರ ಮುಂದೊಬ್ಬರು ತಮ್ಮ ಹೃದಯ ವೇದನೆಯನ್ನು ತೋಡಿ ಹೇಳುತ್ತಿದ್ದರು. ಆದರೆ ಸಮಾಜದ ಕೂರ ದೃಷ್ಟಿಗೆ ಇದೆಂತು ಸಹನವಾಗಬೇಕು? ಲಿಲಾವತಿ ಮೋಹನರು ಭ್ರಾಹ್ಮಾಚಾರ ನಡಿಸಿದರೇದು ಉಂಟು ಹರಡಿ ಹೋಯಿತು. ಶಿವ್ಯಬ್ರಾಹ್ಮಣರೆಲ್ಲ ಸೇರಿ ಲೀಲಾವತಿಯ ತಂಡೆಗೆ ಎಚ್ಚರಕೆ ಕೊಟ್ಟರು. “ಆವಳ ಮದುವೆಯನ್ನು ಬೇಗನೆ ಮಾಡದೆ ಹೋದರೆ ನಿಮಗೆ ನಮ್ಮ ಸಮಾಜದಿಂದ ಹೊರಗೆ ತಳ್ಳಲಾಗುವದು” ಎಂದು ಹೇಳಿದರು. ಇದೇ ವಾರದಲ್ಲಿ ಪುರೋಹಿತನು ಶೋಧಿಸಿ ತೆಗೆದ ವ್ಯಧಿ ತರುಣನೊಡನೆಯೇ ಮದುವೆಯಾಗುವದೆಂದು ನಿಣಿಯವಾಯಿತು.

ದಿನಗಳು ದಾಟುವದೇನು ತಡ? ಇಂದೇ ಮುದಿ ಮುದುವೆಯ ಮಹೋತ್ಸವ! ವರನು ಬಾಗಿಲಿಗೆ ಬಂದನು. ಅಲಿಯನನ್ನು ಬರಮಾಡಿ ತೊಳ್ಳಲು ಎಳ್ಳರೂ ಸಂಭರುವುದಿಂದ ಹೊರಗೆಹೋದರು. ವರ ಶತಾಂತಿ ರದ ಕೆಲಸ ಬೇಗನೆ ಮುಗಿಸಬೇಕಾಗಿತ್ತು. ಯಾಕೆಂದರೆ ಆಕಾಶವು ಮೋಹಣಿಗಳಿಂದ ಖುಸುಕಿ ಖುಳಿಯು ಚಿನ್ನು ಬಲವಾಗಿದ್ದಿತು. ಗುಡುಗು ಮಂಜುಗಳ ಕೋಲಾ ಕೆಲವೆದ್ದಿದ್ದಿತು. ಲೀಲಾವತಿಯು ಮಾತ್ರ ಒಂದು ಜಿಕ್ಕು ಕೋಣೆಯಲ್ಲಿ ಖುಳಿತು, ಶಾಂಕ್ರಾಂತಿಕಾರ್ತಿಕೀ, ದುಭಾಂಗ್ರಾಮ, ಮತ್ತು ಸಮಾಜದ ನಿರಂಕುಶತ್ವ ಇವ್ಯು ಸೇನೆದು ದೂರೆ ದಾರೆಯಾಗಿ ಕಣ್ಣೀರು ಸುರಿಸುತ್ತಿದ್ದಳು. ಆಕಾಶಾತ್ಮಕಿ

ಕಿಡಿಕೆಯಿಂದ ಏನೋಂ ಬಿದ್ದ ಹಾಗೆ ಸಪ್ಪಳವಾಯಿತು. ಅದೇ ಕಾಲಕ್ಕೆ ಆಕಾಶದಲ್ಲಿ ಖಡ-ಖಡಲ್ಲಿಯಿಂಬ ಸದಾಯಿತು. ಬಿದ್ದ ವಸ್ತುವು ಅವಳ ಮುಂಬದಿಯಲ್ಲಿಯೇ ಕಾಣಿಸಿತು. ಒಂದು ಕೆಲ್ಲು ಅದಕ್ಕೊಂದು ಮುಡಿಕೆ ಹಾಕಿದ ಕಾಗದವನ್ನು ಕಟ್ಟು ಲಾಗಿತ್ತು. ಆಶ್ಚರ್ಯಾಚಕ್ಕಿತಳಾಗಿ, ಸರ್ನೇ ಅದನ್ನು ಉಚ್ಚಿ ನೋಡಿದಳು. ಮೋಹನನ ಪತ್ರ.

ಎನಿದು? ಆಕಾಶದಿಂದ ಬಿದ್ದ ಸಿಡಿಲೋಂ ಅಥವಾ ನಿಜವಾಗಿಯೂ ಮೋಹನನ ಪತ್ರವೇ?

ಓದ ತೋಡಗಿದಳು.

“ಹೃದಯ ದೇವಿ, ಆಕ್ಷಾತ್ತಾಗಿ ನಿನಗೊದಗಿರುವ ಸಂಕಟವನ್ನು ನಾನು ಬಲ್ಲಿನು. ವಾಡುವದೇನು? ಪ್ರೀಮವು ಕುರುಡಾದದ್ದು ಆದರ ಸಮಾಜವು ನಿರಂಕುಶವುಳ್ಳದು ಪ್ರಕೃತಿಯು ನಮ್ಮಿಬ್ಬರನ್ನು ಕೂಡಿಸಿದ್ದಿತು. ಗಂಭೀರ ಸ್ವಭಾವವಳಿ ಒಂದಾಗಿದ್ದವು. ಆದರೇನು? ಈ ಕರ್ತೋರ ಸಮಾಜವು ಆಶ್ಚರ್ಯವನ್ನು ಕೊಡಲಿಲ್ಲ! ಉವಾಮುವಿಲ್ಲ. ಇನ್ನು ನೀನು ನೆನ್ನ ಮೇಲಿನ ಮೋಹವನ್ನು ಬೀಡು. ನಿನ್ನ ಹೃದಯಮಂದಿರದಲ್ಲಂದ ನೆನ್ನನ್ನು ತೆಗೆದು ಹಾಕಿ ಹಿಂದೂ ಸ್ತ್ರೀಯು ವಾಡಬೇಕಾದ ಪನಿತ್ರ ಕರ್ತವ್ಯವನ್ನು ಪಾಲಿಸು. ನಾನಿನ್ನ ಯಾರಿಗೂ ದೊರೆಯೇನು. ಅಂದರೆ ಆತ್ಮಹತ್ಯಾ ಮಾಡಿಕೊಳ್ಳುವನೆಂದು ವಾತ್ರ ಭಾವಿಸಬೇದ. ಸಮಾಜಸುಧಾರಣೆಗಾಗಿ ನೆನ್ನ ದೇಹವನ್ನು ಧಾರೆಯಿರೆಯುವನು.”

—ಮೋಹನ

“ಇದೀಗ ಬಿದ್ದ ಸಿಡಿಲು ಆಕಾಶದಿಂದ ಬಿದ್ದುದಾದರೆ ಇದು ಸಮಾಜರಾಕ್ಷಸನಿಂದ ಎಸೆಯಲ್ಪಟ್ಟ ಸಿಡಿಲು” ಯೆಂದೆನಿಸಿರಬಹುದು ಲೀಲಾವತಿಗೆ.

ಛಿಲೆಯನ್ನು ಓದಿದೊಡನೆ ಆಕೆಗೆ ಕತ್ತಲು ಕೆವಿದಂತಾಯ್ತು. ಭೂಕಂಪವಾಯಿತು! ವಿಚಾರಕ್ಕಾಗಿಯುಂಬಾಯಿತು “ನಾನು ಈ ನೆನ್ನ ಕೋಂಮಲವಾದ ಪವಿತ್ರ ದೇಹವನ್ನು ಒಬ್ಬ ನರಾಧಮನಿಗೆ ಅಸೀಫಲಾ? ಟೀ...ನುಡಿ ಘಡ್ಡಿಗೆ...ಮನಸ್ಸಿಗೆ ಬಾರದವನಿಗೆ ಶಕ್ಯವೇ ಇಲ್ಲ” ಎಂದು ಸರ್ನೇ ಮಹಡಿಗೆ ದೋಡಳು. ಮೆಟ್ಟಲುಗಳು ಸಣಣ ವಾದ್ದಿರೀದ ಆಶ್ರಯಕ್ಕಾಗಿ ಆಲ್ಲಿ ಒಂದು

ಹಗ್ಗವನ್ನು ಕಟ್ಟಿದ್ದರು. ಮೇಲೆ ಹೋದವಳೇ ಆ ಹಗ್ಗವನ್ನು ಕುತ್ತಿಗೆಗೆ
ಬಿಗಿಯಾಗಿ ಕಟ್ಟಿಕೊಂಡು ಆತ್ಮಾರ್ಥಕಣೆಯನ್ನು ವೊಡಿದಳು.

ವರಸತ್ತಾರವನ್ನು ಮುಗಿಸಿಕೊಂಡು ಲೀಲಾವತಿಯನ್ನು ಸಮಾಧಾನ
ಪಡಿಸುವದಕ್ಕಾಗಿ ಅವಳ ತಾಯಿ ಅವಳಿದ್ದ ಕೋಣಿಗೆ ಹೋದಳು. ಆಲ್ಲಿ
ಅವಳಿರಲ್ಲಿ ಮಹಿಳೆಗೆ ನಡೆದಳು. ವಿಚಿಕ್ರಿವಾದ ದೃಶ್ಯ ಲೀಲಾವತಿಯ
ತನ್ನ ಪ್ರಿಯಕರನನ್ನು ಮನವಲ್ಲಿ ಶೂಜಿಸುತ್ತ ಹಗ್ಗದ ಗುಂಟು ತೂಗಾಡು
ತ್ತಿದ್ದಳು. ಕಣ್ಣು ಗುಡ್ಡೆಗಳು ಬೆಳ್ಳಿಗಾಗಿದ್ದವು ಆಕರಾಳ ವಿಕರಾಳವಾದ
ರೂಪ! ಪರಿಸಿದ ಕೊದಲು! ಹೊರಗೆ ತೆಗೆದ ನಾಲಿಗೆ! ಸಮಾಜ
ರಾಕ್ಷಸನೊಡನೆ ಹೋರಾಡಿದ ಸಾಕ್ಷಾತ್ ರಾಕ್ಷಸವೇ ಸರಿ. ಯೆಂದು ಎಲ್ಲ
ಉಗ್ರ ಭಾಸವಾಗಹತ್ತಿತು. ಆದರೇನು ಗೆಲ್ಲಲಿಲ್ಲ. ಸೋತು ಪ್ರಾಣ
ನೀಗಿದ್ದಿತು.

ಒಹಳ ದಿವಸದಿಂದಲೂ ಮೋಹನನ ಪತ್ತೀಯೇ ಯಾರಿಗೂ ಆಗಿರಲಿಲ್ಲ.
ಹೆಚ್ಚಿನ ಹುಣ್ಣು ಹಿಡಿದು ದೇಶಾಂಶರವಾದನೆಂದು ಕೆಲವು ಕುಹಕರು ಆಡು
ತ್ತಿದ್ದರು. ಆದರೆ ಮೊನ್ಸೈ ತಾನೇ ಧಾರವಾಡ ಪಾರ್ಶ್ವಾಲೆಯೆ ಬೈಲಲ್ಲಿ ಜನ್ಮಿ
ಕುಂಡಲಿ ಹಾಗು ವಿವಾಹದ ಬಗೆ ಕಲ್ಪನೆ ಎಂಬ ವಿಷಯವಾಗಿ ವ್ಯಾಖ್ಯಾನ
ವಾಯಿತು. ಎಲ್ಲರ ಕಣ್ಣಲ್ಲಿಯೂ ಬಳಬಳ ನೀರು! ಅವನು ಸಮಾಜ
ಸುಧಾರಣೆಗಾಗಿ ಪಡುತ್ತಿದ್ದ ಸಾಹಸವನ್ನು ಕೊಡು ಎಲ್ಲರಿಗೂ ಸಂತೋಷ
ವಾಯಿತು ಬಂತ ಸುತ್ತೋಷದಿಂದೆನು ಪ್ರಯೋಜನ? ಕೈತ್ಯಾಲ್ಲಿ
ತೆಂದರೆ ಮೋಹನನು ಪಡುವ ಶ್ರಮದ ಸಾಧಕ.

ರಾಜ್ಯ-ರಾಣಿ !

ಪ್ರಮೀಲಾ,

ನಿನಗೇನೆಂದು ಓಲೆ ಬರಿಯಲಿ? ಯಾವ ಬಣ್ಣದ ಮಸಿಯಿಂದ ಓಲೆ ಬರಿಯಲಿ? ಹೊಳೆಯಿತು. ನಾನು ನಿನಗೆ ಯಾವ ಹಸ್ತದಿಂದ ವಚನವನ್ನಿಂತಿದೆನೋಂ ಆ ಹಸ್ತವನ್ನೇ ಕುಕ್ಕಿ ಅದರ ಸೆಕ್ಕಿರವನ್ನು ಹೀಗಿ ಅದರಿಂದ ಈ ಓಲೆ ಬರಿಯುವದೇ ಉಚಿತವು. ನೀನು ಮಾತಾ ಜಾತಿಯವರು; ನಾವ ಸ್ವರಹ್ಯಣ ನಿನ್ನಾಡನೇ ಮದುವೆಯಾಗಲು ಯಾರಪ್ಪನ ಭಿಂತಿಯೂ ಇಲ್ಲ ವೆಂದು ಗುಡಿಗಿನಂತೆ ನುಡಿದ ವಚನದಲ್ಲಿ ಹುರುಳಿಲ್ಲ ಗಂಡಸರಂತೆ ಮಾತಾ ದುವದರಲ್ಲಿ ನನಗಿಂತ ಉತ್ತರಕುಮಾರನು ಸಾವಿರಪಾಲಿಗೆ ಮೇಲು. ನಾನು ತಾರುಣ್ಯದ ಆವೇಶದಲ್ಲಿ ನಿನಗೆ ವಚನವನ್ನಿತ್ತು ನಿನ್ನಾಡನೇ ಸರಸಳಿಲ್ಲವ ನಡೆಸಿದೆ. ಅದರೆ ನಮ್ಮ ಸಮಾಜವು? ನಮ್ಮ ಸಮಾಜವು ಸರಸ ಸಲ್ಲಾ ಪಕ್ಕೆ ಬೇಡನ್ನಿತ್ತದೆಂದು ನಾತ್ರ ಭಾವಿಸಿಬೇಡ ಇಗಿದ್ದರೆ ಇವೆಂದು ವೇಶಾಬಾಜಾರವು ಬೆಳೆಯುತ್ತಿರಲಿಲ್ಲ. ಆ ಅಂಥರಿಗೆ ವೇಶಾಬಾಜಾರವು ಕಣ್ಣಿಗೆಕಾಣುವದಿಲ್ಲವಂತೆ! ನಮ್ಮಂಥ ಸುಧಾರಕರು ವಿಧವೆಯನ್ನು ಅಥವಾ ಅನ್ಯಜಾತಿಯವರನ್ನು ಧೈಯವಾಗಿ ವಿವಾಹವಾದರೆ ಮಾತ್ರ ಕಣ್ಣಿ ಹುಬ್ಬಿಗಳು ಮೇಲೆಹೊಗಿ ಮುಗಾಗು ಮುರಿಯತೊಡಗುತ್ತವೇ. “ಶಾಂತಂ ಪಾನ.” ಶಬ್ದದಿಂದ ಕಿವಿಯಾಗಿ ಗಡಚಿಕ್ಕುತ್ತವೆ. ಕಲಿಯುಗವು ಬುಡಮೇಲಾಗಿ ಮಳಿಬೆಳಿಗಳು ನಾಶವಾಗತೊಡಗುತ್ತವೆ. ಒಟ್ಟೇನು ಹೇಳುವದು?—ಬೆಕ್ಕು ಕಣ್ಣಿ ಮುಚ್ಚಿ ಹಾಲು ಕುಡಿಯಲಿ ಅಂದರೆ ನಮಗೇನೋ ಕಾಣುವದಿಲ್ಲವೆಂದು ನಮ್ಮ ಸಮಾಜದ ಗಜನೇ. ಸನ್ನಿನ ದಿವಸ ನಮ್ಮ ಸೋದರ ಮಾವನಾದಿದ ಮಾತು ಕೇಳಿದರೆ ವ್ಯು ‘ಜು’ ಎನ್ನುತ್ತದೆ.

ನಿನ್ನನ್ನ ಬೇಕಾದರೆ ಇಟ್ಟುಕೊಳ್ಳಲಡ್ಡಿಯಲ್ಲವಂತೆ ಮದುವೆ ಮಾತ್ರ ಅಗಕೂಡದೆಂದು ಅವರು ಹೇಳಿದರು. ಈ ಮಾತು ನಿನಗೆ ತಿಳಿಸದೆ ಇದು ಕೊನೆಗೆ ವಂಚನೆನಾಮವದು ನೀಡಿಕೊಂಡು ಗುವದು ಆಮವರಿಂದ ಈಗಲೇ ತಿಳಿಸಿಬಿಡುತ್ತಿದ್ದೇನೆ. ನಾನು ಸಮಾಜ ರಾಜ್ಯಸರ್ವಿಗೆ ಬೆದರದೆಹೋದರೆ ಗತ್ಯಂತರವಿಲ್ಲ. ನನ್ನ ಆಸ್ತಿಯು ನನಗೆ ಮರಳ ದೊರೆಯಬೇಳಿಕಾದರೆ ನಾನು ನಿಷ್ಪತ್ತರಣಾಗಿರಲೇಕಾಗಿದೆ. ಹೆಚ್ಚು ಒರೆಯಲು ಕೈಬಾರದು. ಆಗಿಹೋಂದ ತಪ್ಪಿಗಾಗಿ ಕ್ಷಮೆಯಿರಲಿ.

ಇತಿ—ರಾಜೂ

ಓಲೆಯನ್ನ ಪೂರ್ಯೇಸಿ ರಾಜಣ್ಣ ತಮ್ಮ ಜವಾನನ ಕೈಯಿಂದ ಪ್ರಮೀ ಲಗೆ ತಂಪುವಂತೆ ಏಪಾರಟ್ಟಿಮಾಡಿದ.

* * * *

ರಾಜಣ್ಣ ನಮ್ಮೂರ ದೇಸಾಯರ ಮನೆತನಕ್ಕೆ ದತ್ತಕ್ಕೆ ಹೋಗಿದ್ದ. ದತ್ತಕ್ಕ ತಂದೆತಾಯಿಗಳಿಲ್ಲರೂ ತೀರಿಕೊಂಡದ್ದರಿಂದ ಆ ಆಸ್ತಿಗೆ ಅವರ ಸಂಬಂಧಿಕನೇ ಯಾವನೋ ಒಬ್ಬನು ತನ್ನದೇ ಒಡಿತನವೆಂದು ಜಗತ್ತಹಾಡಿದ. ಹೀಗಳಾಗಲು ರಾಜಣ್ಣ ತಮ್ಮ ಸೋದರಮಾವನ ಕೈಯಲ್ಲಿ ಎಲ್ಲ ಅಧಿಕಾರ ಕೊಟ್ಟು ಮೇಲಿನ ಕೋಟಿ ನವರಿಗೆ ನ್ಯಾಯ ಒಮ್ಮೆ ಬಡಿದಾಡಿದ ರಾಜಣ್ಣ ನಂತೆಯೇ ಎಲ್ಲ ನಿಕಾಲೆ ಆಗಿದ್ದಿತು ಆಸ್ತಿಮಾತ್ರ ಇನ್ನೂ ಅವನಕೈಯಲ್ಲಿ ಬಂದಿರಲಿಲ್ಲ. ರಾಜಣ್ಣನ ಸೋದರಮಾವ ನರಸಿಂಗರಾಯನೋಳ್ಳೇ ಚೈನಿಯ ಗೆಳೆಯ. ಯಾವಾಗಲೂ ತಂಬಾಕು ಬಾಯಲ್ಲಿ ತುಂಬಿರುತ್ತಿತ್ತು ಪಿಚಿ ಉಗುಳಿದೆನು ಸೊಟ್ಟು ಬಾಯಿಮಾಡಿ ಸಿಗರೇಟಿನ ಹೊಗೆ ಬಿಡುವದೇನು-ಹೇಳಲಾಸವಲ್ಲ ಅವನು ಜೋಂಗಮ್ಮೆ ಶೋಬ್ಬಳನ್ನು ಇಟ್ಟುಕೊಂಡಿದ್ದ. ಆವ ಇನ್ನು ಒಕ್ಕೇ ಚೆಲುವೆಯೆಂದು ಮುಚ್ಚಿದ್ದನೆಂದು ಮಾತ್ರ ಭಾವಿಸಬೇಕಿ. ಮನೆಯಲ್ಲಿ ಬಂಗಾರದಂಥ ಹೆಂಡತಿಯಿದ್ದೂ ವೇಶಾಗಮನ ಮಾಡುವವರನ್ನೂ ಕಣ್ಣಮಾರುವ ಹೆಂಗಸರಿಗೆ ಮರುಳಿಗಿ ತಿರುಗಾಡುವವರನ್ನೂ ನೀವು ನೋಡಿಲ್ಲವೇ? ಆ ಜಾತಿಗೆ ಸೇರಿದವ ನಮ್ಮ ನರಸಿಂಗರಾಯ ಆದರೂ ಶಿವ್ಯನೋಡಿ ನಮ್ಮ ಸನಾತನಿ ವರಗಳ ಆತ! ದೇವರೂ ದಿಂಡರೂ ಮಡೀ

ಮೈಲಿಗೇ ಬಹುಜವಂತೆ ಆತನ ಮನೆಯಲ್ಲಿ ! ಆಗಾಗೆ ಬ್ರಾಹ್ಮಣಿಗೆ ಭೋಜನ ದಕ್ಷಿಣೆ ಸಿಗುತ್ತಿತ್ತೆಂಬುದನ್ನು ಬೇರೆ ಹೇಳಬೇಕೆ ? ಮನೆಯಲ್ಲಿ ಅಡಿಗೆಗೊಬ್ಬಳು ಅನ್ನ ! ಪೂಜಿಗೊಬ್ಬ ಬ್ರಾಹ್ಮಣ ! ಸಂಬಳಗೊತ್ತಮಾಡಿಟ್ಟು ಬಿಟ್ಟು ದ್ವಾರೆ ‘ಜೋಗಮ್ಮನನ್ನು ಇಟ್ಟುಕೊಂಡಿದ್ದಾರಂತಲ್ಲಿ ನಿಮ್ಮ ನರಸಿಂಗ ರಾಯರು’ ಎಂದು ಯಾರಾದರೂ ಅವರ ಪುರೋಹಿತರಿಗೆ ಕೇಳಬಿಟ್ಟು ರೆ ಏನು ಉತ್ತರಬರುವದು ಗೊತ್ತುಂಟಿರೋ “ ದೊಡ್ಡವರು ಹ್ಯಾಗಿದ್ದರೂ ಆಡಿಕೊಳ್ಳಬಾರದು. ಪಾಪ ! ಅವಳನ್ನು ಇಟ್ಟುಕೊಂಡಿದ್ದರೂ ಸಹ ಅವಳ ಕೈಯಿಂದ ಎಂದೆಂದೂ ಒಂದು ಲೋಟಿಚಕ್ಕಂಡಿಯುವದಿಲ್ಲ. ಒಳ್ಳೇ ನಿಷ್ಠಾವಂತರೇ : ” (ನಿಷ್ಠಾವಂತರಿಕೆ ಆಕೆಯ ಮೇಲೆ ಎಂಬುದು ಅವರ ಮನದೊಳಗಿನ ಅಭಿಪ್ರಾಯವಲ್ಲವಣಿಸ್ತೇ ?)

ನರಸಿಂಗರಾಯ ಹೇಗಿದ್ದರೇನು ನಮಗೆ ನಮ್ಮ ಸಮಾಜದ ವಿಚಾರ ಮಾತ್ರ ಎನ್ನ, ವಿಚಿತ್ರವಾಗಿದೆ ನೋಡಬೇಕಾಗಿದೆ.

* * * *

ಪ್ರಮಿಲೆ ಆ ಜೋಗಮ್ಮನ ಸಾಕು ಮಗಳು. ಯಾವ ಜಾತಿಯೋ ಏನೋ ದೇವರೇ ಬಲ್ಲ ಮರಾತಾ ಜಾತಿಯನಳೆಂದು ಜೋಗಮ್ಮನ ಹೇಳಿದ್ದಳು. ಒಳ್ಳೇ ಮುದ್ದು ಮುದ್ದುದ್ದಾದ ಹುಡುಗಿ ! ಜೋಗಮ್ಮನಿಗೆ ನರಸಿಂಗರಾಯರ ಆಶ್ರಯ ಕೇಳುವವೇನು ? ದುಡ್ಡಿಗೆ ಕೊರತೆಯಿರಲಿಲ್ಲ ಅಕೆಗೆ ಪ್ರಮಿಲೆಗೆ ವಿದ್ಯೇಕಲಿಷತ್ತಿದ್ದೆಳು ಪ್ರಮಿಲೆ ಓಮು ಹೇಳಿಸಿಕೊಳ್ಳುವುವಕ್ಕೆಂದು ಆಗಾಗ್ಗೆ ರಾಜಣಾನ ಬಳಿ ಬರುತ್ತಿದ್ದಳು ರಾಜಣಾನೂ ಅವಳ ಮನಿಗೆ ಹೋಗಿ ಬಂದು ಇರುತ್ತಿದ್ದು. ರಾಜಣಾನಿಗೆ ಮನೆಯಲ್ಲಿ ಸಲಿಗೆಯಿಂದ ಕರೆಯುವ ಹೆಣರು “ ರಾಜಾ ” ಎಂದು. ರಾಜಾನ ಜೋತೆಗೆ ರಾಣಿಯಿಂದು ಕರೆಯುವುದು ಸೋಗಕಾಗಿ ಕಾಣುತ್ತದೆಂದು ಅವಳ ಸಾಕುತಾಯಿ ಜೋಗಮ್ಮನ ಎಳೆಯ ವಯಸ್ಸಿನಲ್ಲಿ ಚೀಷ್ಟಿಗೆಂದು ಪ್ರಮಿಲೆಗೆ “ ರಾಣಿ ” ಯೆಂದು ಕೊಗುತ್ತಿದ್ದಳು. ಎಳೆಯ ರುವಾಗ ಹಾಕಿದ ಕಲ್ಪನೆಯು ವೊಳಿತು ಚಿಗುರಾಯಿತು.

ಅವರಿಬ್ಬರೂ ನಿಜವಾಗಿಯೇ ರಾಜಾ-ರಾಣಿಯರಂತೆ ನಕ್ಕು ನಲಿನಾಡು

ಶ್ರೀದ್ದರು. ಇನ್ನರೆನ್ನ ಕಂಪನಿಯ ಏಜಂಟನೊಬ್ಬನು ಒಂದುಸಲ ಅಕೆಸಾತ್ತ
ತ್ವಾಗಿ ಅವರೂರಿಗೆ ಬಂದಾಗ ಇಬ್ಬರೂ ಜಾಯಿಂಟೆ ವಿಮೆ ಇಳಿಸಿ ಬಿಡ್ಡಿ”
ಎಂದು ಅರಿಯದೆ ನುಡಿದುಬಿಟ್ಟದ್ದ. ಮುಂದಿನವರುವ ಇಳಸೋಣ ” ಎಂದು
ಇಬ್ಬರೂ ಶೈಲ್ಷಿಕೆ ನಕ್ಕು ಬೆಟ್ಟದು. ಇಬ್ಬರ ಬುದ್ಧಿಯೂ ಚುರಂಗು.
ಯಾವಕ ಸಂಘದವರು ಏರ್ವಡಿಸುವ ಷಾಣಾತ್ಮಿಕ ವಕ್ತುವೈ ದಮೇಲಾಟದಲ್ಲಿ
ಯಾವಾಗ ನೇರೇಡಿದರೂ ಇವರೇ ಮೂದಲಿನವರಾಗಿರುತ್ತಿದ್ದರು ಬಂ
ಸ್ತೂಲು ಬುಕ್ಕುಗಳನ್ನಷ್ಟೇ ಪರಿಸುತ್ತಾ ಕೂಡದೆ ಬೇರೆ ಬೇರೆ ವಿಷಯಗಳನ್ನು
ಒದಿಕೊಂಡಿದ್ದೇ ಇದಕ್ಕೆ ಕಾರಣ.

ಇಂಥ ಪ್ರೇಮಳ ಹೃದಯಿಗಳಿಗೆ ಜಾತಿಬಂಧನದ ತೊಡಕೇ? ಹೃದಯ
ಗಳು ಒಂದಾಗಿದ್ದರೂ ಸಮಾಜಕ್ಕೆ ಇದು ಸಹನೆಯಾಗಿರುವದು ನಮ್ಮ
ದುಡ್ಡೆವಲ್ಲವೇ ಮತ್ತೇನು? ಬಲುವೆಯ ಜುಲುವೆಯ—ಹೃದಯಗಳು
ಕೂಡದ-ಮನಸ್ಸಿಲ್ಲದ-ಜೊತೆ, ಸರಿಯಾಗಿಲ್ಲದ-ವಿಷಮ ವಿವಾಹಗಳಿಗೇ ತಲೆ
ಭೋಗಿಸಿ ಇನ್ನೂ ಎಷ್ಟುಕಾಲ ಒದ್ದಾಡಬೇಕೋಂ ಈ ಸಮಾಜ-ತಳಿಯ
ದಂತಾಗಿದೆ

ರಾಮಣ್ ನಿವ್ರೋವ್ಯಧೀಯಾಗಿರಬೇಕು ಪ್ರಮಿಲೆಗೆ ಬರೆಯ್ದವ? ಸಾಪ!
ವೋರೆಯನ್ನು ಸಹ ಯಾರಿಗೂ ತೋರಿಸಲಾರ. ಮನೆಯಲ್ಲಿಯೇ ಹಾಸಿಗೆ
ಹಿಡಿದು ಮಲಗಿಬಿಟ್ಟಿದ್ದಾನೆ.

* * * *

ಕೆಂಪು ಪಾಕೀಟೆ! ಪ್ರಮಿಲೆ ಗಾಬರಿಯಾದಳು. ಪಾಕೀಟನ್ನು ಹರಿ
ಯುತ್ತಿರುವಾಗಲೇ ತಾನು ತನ್ನ ಹೃದಯವನ್ನೂ ಹರಿದುಕೊಳ್ಳುತ್ತಿರುವನೇ
ಎಂದೆನ್ನಿಸಿತು. ಕೆಣಳಿಲ್ಲ ನೀರು ತುಂಬಿ ಬಂದವು. ಹಾಗೂ |ಹೀಗೂ ಓದಿ
ಮುಗಿಸಿದಳು. ತುರುಬಿನಲ್ಲಿದ್ದ ತನ್ನ ಕೆಸಾತಿಯ ಸೂಜಿಯನ್ನು ಸರುನೆ
ಹಿರಿದುಕೊಂಡಳು. ಒಂದು ಕೈಯಿಂದ ಬೊಲ್ಲೀಜಿನೆ ಗುಂಡಿಗಳನ್ನು ಬಿಡಿಸಿ
ಕೊಂಡಳು.

“ನೀನು ನಿನ್ನ ಕೈನತ್ತರದಿಂದ ಓಲೆ ಬರೆದಿದ್ದರೆ ನಾನು ಈ ಮೊದಲೇ ನಿನಗೆ ಅಸ್ಥಿಸಿಬಿಟ್ಟಿರುವ ನನ್ನ ಹೃದಯದ ಪವಿತ್ರ ರಕ್ತದಿಂದ ಉತ್ತರ ಬರೆಯುಬೇಕನ್ನು ತೇಗೆ. ನಿನಗೆ ನನಗಿಂತ ನಿನ್ನ ಅಸ್ತಿ ಮಿಗಿಲೆನಿಸಿತು. ಸಮಾಜ ರಾಕ್ಷಸನ ಬಾಧೆ ತಗುಲಿತು. ವೇತ್ಯಾಭಾಜಕ ನರಸಿಂಗರಾಯರಿಗೆ ವೇತ್ಯಾಭಾಜಕರದಲ್ಲಿ ನಾನೂ ಒಂದು ಅಂಗಡಿ ತೆರೆಯಬೇಕೆಂಬ ಅಪೇಕ್ಷೆಯಾಯಿತು. ಈ ಅಂಧ ಸಮಾಜಕ್ಕೆ ಇದಾವುದೂ ಕಾಣುವದಿಲ್ಲ. ನೋಡಲು ಯತ್ನಿಸಿದರೆ ತಾನೇ ಕಾಣುವದನು. ಇರಲಿ. ಇಂಥ ಫೋರನರಕದಲ್ಲಿ ಇರುವದರಿಂದಾಗುವ ಲಾಭವಾದರೂ ಏನು? ”

ಪ್ರಮೀಲೆ ಇನ್ನೂ ಏನೇನು ಬರೆಯತಕ್ಕ ವಳಿದ್ದು ಶೋ ಅವಳಿಗೇ ಗೊತ್ತು. ಅಷ್ಟರಲ್ಲಿಯೇ ಹೊರಗೆ ಕಾಲುಷದ್ದು. ಹತಾತ್ಮಾಗಿ ನರಸಿಂಗರಾಯ ಒಳಗೇ ಒಂದುಬಿಟ್ಟನು.

“ ಏನಿದು ರಕ್ತ ಸಿಡಿದಂತೆ ಕಾಣುತ್ತದಲ್ಲ ಕೆಳಗೆ ”

“ ಏನೂ ಇಲ್ಲ ಹೊಲಿಯುವಾಗೆ ಸೂಜ ಕೈಗೆನಷ್ಟು ಒಂದು ಹನಿ ರಕ್ತ ಬಿನ್ನಿರಬಹುದಿಸ್ತೇ. ” ಎನ್ನತ್ತ ಓಲೆಯ ಮೇಲೆ ಹತ್ತಿರದಲ್ಲಿದ್ದ ಪುಟ್ಟಕ ವನ್ನು ಹೇರಿ ಎದ್ದು ನಿಂತಜು-ಅಲ್ಲಿಯೇ. ನರಸಿಂಗರಾಯ ಪುಟ್ಟಕವನ್ನೆತ್ತಿ ಓಲೆಯನ್ನು ತೆಗೆದುಕೊಂಡ. ರಾಜ-ರಾಣಿಯರ ಎರಡೂ ಓಲೆಗಳೂ ಅವನ ಕೈಗೆ ದೊರೆತವು. ಗಾಬರಿ ಗಾಬರಿಯಿಂದ ಓದಿದ ರಕ್ತಮುಖ ಓಲೆಗಳನ್ನು ಕೈಯಲ್ಲಿ ಹಿಡಿದುಕೊಳ್ಳಲು ಯಾವನಿಗೆ ತಾನೇ ಧ್ವಯವಾದಿತು? ಅವನ ಹೃದಯವು ಎಚ್ಚತ್ತಿತು. ಅಂದು ಅವನಿಗೆ ಮನವರಿಕೆಯಾಗಿರಬೇಕು. ಕೂಡಿದ ಹೃದಯಗಳೆರಡರ ಆಗಲುವಾಗಿನ ಭೀಕರ ನೋಟ ಹೇಗಿರುವ ದೇಂಂದು. ಸಿಂಹನ್ನಿಂಗಾಗಿ ಎಂಟನೇ ಎಡ್ವರ್ಡ್ ಬಾಡಶಹನು ಸಿಂಹಾ ಸನವನ್ನೇ ತಾಗವಾಡಿದ ಸುದ್ದಿಯೂ ನರಸಿಂಗರಾಯನಿಗೆ ಅಂದೇ ತಿಳಿದಿದ್ದಿತು ಪ್ರೇಮಕ್ಕೆ ಜಾತಿಯಲ್ಲ, ಪಂಥವಿಲ್ಲ, ಭೇದಭಾವಗಳಲ್ಲವೆಂಬುದು ಸುಳ್ಳಲ್ಲ! ಕೆಲ್ಲು ಹೃದಯವು ಕೂಡ ಕರಿಗಿ ನೀರಾಗಿ ಹೋಯಿತೆ ಅಂದು ಒಬ್ಬರಿಗಿಂತ ಒಬ್ಬರಿಗೆ ತಮ್ಮ ದೇಹದ ಪರಿವೇಯೇ ಇರಲಿಲ್ಲ. ನೋಡಿ ಸುರುವಾವಾಡಿದ ಆತನೂ ಸೈತ್ತರದ ಓಲೆಯನ್ನೇ ಬರೆಯಲಿಕ್ಕು. ಪ್ರಮೀಲೆಯಹಾಗೆ

ತಾರುಣ್ಯದ ಸೀತ್ತರವೆಲ್ಲಿಂದ ಪುಟ್ಟಿಯಬೇಕು. ಏನೋ ಎರಡೇ , , ಸಾಲು
ಬರೆದು ಮುಗಿಸಬಿಟ್ಟು.

“ ಇಂದಿನಿಂದ ನೀವಿಷ್ಟಿರೂ ರಾಜ - ರಾಣಿ.”

ಇಂತು ಹರಿವ ನರಸಿಂಗರಾಯ.



ಸೌಭಾಗ್ಯವತೀ

~*~*~*

“ ವತ್ತಲಾ..... ! ” ನಿಟ್ಟು ಸುರಿನೋಂದಿಗೆ ಕುವಾರನು ಅರಾವು ಕುಚಿರ್ಯ ಮೇಲೆ ದೊಪ್ಪನೆ ಬಿದ್ದು ಕೊಂಡನು ಜೀಕ್ಕುಬಾಲಕನೋಬ್ಬನು ಕಿಡಿಕಿಯಲ್ಲಿ ಹಣಿಕಿಹಾಕಿ “ ಕುವಾರಣ್ಣ ” ಎಂಮು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದುದೊಂದು ಓಲೆ ಕಿಡಕಿಯ ಬಳಿಯಲ್ಲಿ ಬಾಲಕನು ಎಸೆದು ಓಡಿ ಹೋಗಹತ್ತಿದ್ದನು. ಓಲೆ ಯನ್ನು ಬಿಜ್ಜತ್ತೊಡಗಿದನು “ ಕೊನೆಯ ಸಂದೇಹ ” ವೆಂಬ ತಲೆಬರಹವು ಆತನನ್ನು ಗಾಬರಿಗೊಳಮಾಡಿತು.

“ ಕುವಾರ ” ಎಂದು ಈಗುತ್ತ ತಂದೆಯು ಕೋಣಿಯ ಒಳಗೆ ಬಂದನು. ಗಾಬರಿಯಿಂದ ಕುವಾರನು ಓಲೆಯನ್ನು ಮೇಜಿನ ಡಾರ್ಶರದಲ್ಲಿ ಇಟ್ಟನು ಪಾವ ! ಕಿಡಕಿಯಿಂದ ಓಲೆ ಒಗಿದುದನ್ನು ಕಂಡುಕೊಂಡೇ ತಂದೆಯು ಬಂದಿರುವನೆಂಬುದನ್ನು ಕುವಾರನೇನು ಬಲ್ಲ ?

“ ಎಲ್ಲರ ಉಟಿವಾಗಿ ಎರಡುತ್ತಾಸಾದರೂ ಇನ್ನೂ ನೀನು ಉಟಿಕ್ಕೇ ಏಳಿತ್ತೊಲ್ಲಿಯಲ್ಲ. ಬೇಗನೆ ಉಟಿ ವೂಡಿಕೋ ಸೋನೂನನ್ನು ಕರೆದು ಕೊಂಡು ಗೋವಿಂದರಾಯರು ಬರುವ ಹೋತ್ತಾಗಿದೆ ”

“ ತಂದೆಯವರೇ ನನಗೇಕೋ ಇಂದು ದೇಹಾಲಸ್ಯವಾಗಿದೆ. ಉಟಿ ವನ್ನು ಸಹ ಆದಕಾಗಿಯೇ ಮಾಡಿಲ್ಲ. ಸೋನೂ ಬೇಡ; ನೀನೂ ಡೇಡಾ; ಯಾರೂ ಬೇಡ. ”

“ ಹಾದು ಗೊತ್ತುಂಟು. ಆ ದರಿದ್ರ ಮುಂಡಿ ಅಖಿಂಡಸೌಭಾಗ್ಯವತ ವತ್ತಲಾನ ಚಿಂತೆ ಹತ್ತಿದೆಯಲ್ಲವೇ ? ಅಲ್ಲವೋ ಮಾತ್ರಾ, ಸೋನೂ ನಂಥಾ ರೂಪವತಿ ಹುಡಿಗೆ ನಿನಗೆಲ್ಲಿಯಾದರೂ ದೊರೆಯುವದುಂಟೇ ? ಇಷ್ಟೇ ಅಲ್ಲ. ಅ ಸಾವಿರ ರೂಪಾಯಿ ವರದಕ್ಷಿಣಿ ಕೊಡುವಂಥಾ ಮನೆ ! ” “ ಭೇ ನಿಜವಾದ ಪ್ರೇಮ ಹಾಗೂ ತತ್ತ್ವಗಳಿಂದ ಸಾಂದರ್ಭ ಹಾಗು ಧನದ ಬೆನ್ನು ಹತ್ತುವದಿಲ್ಲ. ಪುನರ್ವಿವಾಹದ ತತ್ತ್ವಕ್ಕೆ ಸಮ್ಮತಿಯುಳ್ಳವನು. ”

ನಾನು, ವತ್ಸಲೀಗೆ ಪ್ರೇಮದಾನವನ್ನು ಮನಸ್ಸಿನಿಂದ ಮಾಡಿರುವೆನು
ನಾನು ಹೀಗಿರಲು ನನಗೆ ತಾವು ಇಲ್ಲದ ಆಶಿ ಹಚ್ಚಬೇಕೆನ್ನು ವಿರಾ? ”

“ ಸಾಕು ನಿನ್ನ ತತ್ವ! ಗಂಡಸತ್ತೂ ಕುಂಕುಮವನ್ನು ಹಚ್ಚಿ
ಕೊಂಡು ಮೇರೆಯುವ ಆ ದರಿದ್ರಮುಂಡಿ.....”

“ ಹಿರಿಯರಾದರೇನಾಯಿತು. ತಡೆಯಿರಿ ನಿಮ್ಮ ಅಭೈದ್ರವಚನ
ಗಳನ್ನು! ಆ ಪವಿತ್ರ ಬಾಲಿಕೆಗೆ ಗಂಡನ ಪರಿಚಯವಾದರೂ ಇದೆಯೇ
ನೆಂಬುದನ್ನು ನೀವೇ ಹೇಳಿರಿ ಆ ವರ್ಷದವಳಿದುವಾಗ ಲಗ್ಗುಮಾಡಿದ
ನೀಂಜ ಸಮಾಜದ ತಪ್ಪಿಗಾಗಿ ಅವಳಿಗೆ ಮುಂಡಿಯನ್ನು ವಿರಾ? ಬೇಡ
ತಂದೆಯವರೆ ನಾನೆವಳನ್ನು ಮದುವೆಯಾಗುವೆನು ತಾವು ಒಪ್ಪಿಗೆಯನ್ನು
ಹುಟ್ಟಿಬೇಕು.”

“ ಭೇಣ, ಅದೆಂದಿಗೂ ಆಗದೂ. ನನ್ನ ವಿರುದ್ಧ ವರ್ತನೆಮಾಡುವ
ನೀನು ನನ್ನ ಮಗನೇ ಅಲ್ಲ. ಇದೇ ಕ್ಷಣಕ್ಕೆ ಮನೆಚಿಟ್ಟು ತೆರೆಳು.”

“ ಇದೋ ಹೊರಟಿ ” ಎಂದವನೇ ಕುಮಾರನು ಹೊರಬಿನ್ನನು.
ಪತ್ರದ ಆರಿನುಕೊಡ ಆತಸಿಗುಳಿಯಲ್ಲ. ನೆಟ್ಟುಗೆ ವತ್ಸಲೀಯ ಮನಸ್ಸಿಗೆ
ನಡೆದನು ವತ್ಸಲೀಯ ತಾಯಿಯೊಬ್ಬಳೇ ಅಲ್ಲದ್ದಳು. ‘ವತ್ಸಲೀಯ’ಲ್ಲಿ
ಎಂದು ಕೇಳಿದನು ಒಂದು ತಾಸಾಯಿತು. ಎಲ್ಲಾಯೋ ಹೊಗಿಬಿಟ್ಟಿದ್ದಳೇ
ಎಂದು ಆಕೆ ಹೇಳಿದಳು.

“ ವತ್ಸಲೀ, ವತ್ಸಲೀ ” ಎಂದು ಧ್ವನಿಸುತ್ತು ಅವಳನ್ನು ಹುಡುಕ
ತೊಡಗಿದನು.

ಇತ್ತು ಕುಮಾರನ ತಂದೆಯು ಕುಮಾರನು ದೂರಗೆ ಹೊಗಿವ
ದೊಂದೇ ತಡ ಡ್ರಾಫ್ತಾರನ್ನು ಓಲೆಯನ್ನು ಬಿಚ್ಚಿದನು.

ಓಂ ಶಾಂತಿಃ ಶಾಂತಿಃ

ಕೊನೆಯ ಸಂದೇಶ

ಪಿರಿಯ ಕುಮಾರ,

ನನ್ನ ಸಲುವಾಗಿ ನಿನಗೆ ೪-೫ ತಿಂಗಳಿಂದ ಬಹಳ ತೊಂದರೆಗೊಳಿ
ಗಾಗಬೇಕಾಗಿದೆ. ನೆಮ್ಮೆಂಥ ಜೂಲಿನಿಥವೆಯಿರಿಗೆ ಈ ಕ್ರಾರಸಮಾಜವು

ದೇಃಖದಲ್ಲಿಯೇ ಇಡಬೇಕೆನ್ನು ತ್ತಿರುವಾಗ ನೀನು ವ್ಯಧರ್ ನನಗೋಸುಗ
ಬಹಿಷ್ಕೃತನಾಗದೆ ನಿಮ್ಮ ತಂದೆಯವರ ಆಜ್ಞೆಯಂತೆ ಬೇಕಾದವರ
ಜೊತೆಗೆ ವಿವಾಹವನ್ನು ನಾಡಿಕೊಂಡಿ ನೀನು ವಚನವನ್ನಿತ್ತದ್ದಂಂದ
ನಾನು ಈ ವರೆಗೆ ಪುಣವನ್ನು ಹಿಡಿದಿದ್ದೇನು. ನಾನಿನ್ನು ಹೆಚ್ಚಿಕಾಲ ಈ
ಪ್ರದ್ವಿಯ ಮೇಲೆ ಉಳಿಯಲಾರೆ, ಸಕೇಶಿಯಾರಿಗೆ ಈ ಭೂಮಿ ಮೇಲೆ
ಯಾವಬಗೆಯ ಅಧಿಕಾರವೂ ಇಲ್ಲವಂತೆ. ಕೆಂಪು ಸೀರೆಯನ್ನು ಟುಟ್ಟ
ಕೊಂಡು ಒಕ್ಕಲಗಿತ್ತಿಯರಂತೆ ವ್ಯಮಾರೆ ಕೆಲಸ ವರಾಡುತ್ತು ಬಂದು
ಹೊತ್ತು ಕೂಳುತ್ತಿಂದು ನಾಯಿಯಂತೆ ವ.ನಿಮ್ಮಾಡುಕೊಂಡು, ಬಿದ್ದಿ
ರಾವುದೆ ಅನರ ಕರ್ತವ್ಯಾಂತೆ ಕಾರ್ಯಕರ್ತ್ವಕ್ಕಳಿಗಳಲ್ಲಿ ನಮ್ಮ ಮೇಲೆ
ಆಕುಭ ನಾವು ಮುಟ್ಟಿದ ನೀರು-ಸಿಡಿ ಹ್ಯಾಲಿಗೆ; ಇದೆಲ್ಲಿಯ ಧರ್ಮ.
ಪುನರ್ವಿವಾಹ ನಾಡಿಕೊಳ್ಳುವದೆಂದರೆ ಧರ್ಮವು ಯಾಳಾಗಿ ಕಲಿಯುಗದ
ಸಮಾಪ್ತಿ ಬೇಗನೆ ಆಗ ವದೆಂದು ಸ್ತಾಪಿಸರ ಸಂತಾಳ ಮತ ನಿಮ್ಮ
ತಂದೆಯವರು ಈನೇ ಮದುವೆಯಾದರೂ ಕೇಳುವುದರಾರಿಯವರು. ಮುಳ್ಳ
ಗೊಳಿಕಿಯಲ್ಲಿ ಶಿಶುವನ್ನು ಬಗೆದು ಆವಳು ಪಾರಾದಳು. ಇದನ್ನು ಆಡಗಿ
ಸಿಡಲು ಧರ್ಮವ್ಯಾರಿಂದು ಕೊಳ್ಳಿಕೊಳ್ಳುವ ಕೂರ ಪಿಶಾಚಿಗಳಿಗೆ ನಾಚಿಕೆ
ಯೆಲ್ಲಿ ಬರಬೇಕು ಶಿಶುವನ್ನು ಪತ್ತೆಹಚ್ಚಿದ ಅಧಿಕಾರಿಯೊಬ್ಬನಿಗೆ ನಿಮ್ಮ
ತಂದೆಯವರೇ ಮಧ್ಯಸ್ಥರಾಗಿ ಬಂದು ಲಂಚಕೊಟ್ಟು ಕಳಿಸಿಕೊಟ್ಟದ್ದನ್ನು
ನಾನು ಪ್ರತ್ಯೇಕ್ಕ ಕಂಡಿದ್ದೇನೇ. ಮಾಡುವದೇನಿದೆ, ದುಡಿದ್ದ ವರು ಏನು
ಮಾಡಿದೂ ಥಂದೆ. ಶಾಸ್ತ್ರಿಗಳು ನಿಮ್ಮ ತಂದೆಯವರ ಪುರೋಹಿತರು
ನಾನು ಕುಲಕರ್ಮಣಿ.... ಬೇಡ. ಪರಂಗೆ ದೂಷಕೊಡದೆ ಇನ್ನು ಆಧಿ
ತಾಸಿನೊಳಗೆ ದೇವಿಷ್ಟುಕ್ಕೆ ಹೊಗಿ ಗಂಗೆಯ ಪೊರೆಹೊಗುವೆನು.

ನೀನು ಸುಖಿಯಾಗಿದ್ದರೆ ಸಾಕು,

ಇದೇ ನನ್ನ ಕೊನೆಯ ಸಂದೇಶ
ನಿನ್ನ ವತ್ಸಲೆ

ಪತ್ರವನ್ನು ಓದಬುತ್ತಿದ್ದಂತೆ ಕುವಾರನ ತಂದೆಗೆ ವಿವಾಹವೂ
ಬೋಧನೆಯೂ ಆಗತೊಡಗಿತು. ಕೂಡಲೇ ದೇವಿಷ್ಟುಕ್ಕೆ ಕಡೆಗೆ
ನಡೆದರು.

ಇನ್ನು ನಮ್ಮ ಕುಮಾರನ ಅವಸ್ಥೆ ಏನಾಗಿದೆ ಸೋಡೊಣ. ಕುಮಾರನು ಒಂದೆರಡು ಸ್ತುತಿಯನ್ನು ಹುಡುಕಿ ಕೊನೆಗೆ ದೇವಿಷಟ್ಟುದ ಕಡೆಗೆ ನಡೆದನು. ದೇವಿಷಟ್ಟುವೆಂದರೆ ಕುಮಾರ-ವಶ್ತುಲೆಯರ ಮಿಲನ ಸ್ಥಾನ. ಬೇಷರ ಒಂದಾಗ ಅವರು ಆ ಒಂಡಿಗಲ್ಲ ಮೇಲೆ ಹೋಗಿ ಕುಳಿತುಕೊಳ್ಳುವರು. ಬಿಂಬಲಲ್ಲಿ ಹೋಗುವ ಸಂಭವವಿಲ್ಲದಿದ್ದರೂ ಸಂದೇಹದಿಂದ ಆತನು ಅಲ್ಲಿ ತೆರಳಿದ್ದು.

ವಶ್ತುಲೆಯು ಸಮಾಜದಲ್ಲಿಯ ಆನೇಕ ವೈಷಮ್ಯಗಳನ್ನು ವಿಚಾರ ಮಾಡುವದರಲ್ಲಿ ಕುಳಿತವಳು ಎದ್ದೇಳಲಿಲ್ಲ. ಆವಳಿಗೆ ಇನ್ನೂ ಒಂದು ಫುಂಟಿ ಗಂಗೆಯು ನೀರಿನ ತೆರಿಗಳ ನೀರಿಕ್ಕಣ ಮಾಡುವದರಲ್ಲಿಯೇ ಕಾಲ ಕಳೆಯಬೇಕೆಂದಾಗಿದ್ದ ರಿಂದ ಇನ್ನೂ ಅಡರಲ್ಲಿ ಹಾರಿಕೊಂಡಿರಲಿಲ್ಲ ಕುಮಾರನು ಮೆಲ್ಲಿಗೆ ಇವಳ ಹತ್ತಿರದಲ್ಲಿ ಕುಳಿತುಕೊಂಡನು. ಒಮ್ಮೆಲೇ ಇವಳು ಬೆಳ್ಳಿಬಿದ್ದಳು. ಕೊನೆಗೆ ಕುಮಾರನು ಮನಯಲ್ಲಿ ನಡೆದ ವೃತ್ತಾಂತ ವನ್ನು ಲಾಲ ವಿವರಿಸಿದನು. ಆವಳಿಗೆ ಆನಂದವಾಯಿತು “‘ಕುಮಾರ ನನ್ನ ಸಲುವಾಗಿ ನಿನಗೆ ಮುಂದೆ ಎಷ್ಟೊಂದು ಸಂಕಟ ಬರುವದೋ ಯಾರು ಬಲ್ಲರು’” ಎಂದು ಮರುಗಿಡಳು.

“ನಾನಿರುವ ವರಿಗೆ ಯಾವ ಸಂಕಟವೂ ಬರಲಾರವು. ಸೌಭಾಗ್ಯವತಿ ಯಾಗಿ ಬಾಳು” ದೂರದಿಂದ ಧ್ವನಿಕೊಂಡು ಕೇಳಿಸಿತು ಅದಾರದಿರಬಹುದು? ಕುಮಾರನ ತಂದೆಯವರದಿರಬಹುದೆಂದು ವಾಚಕರು ತಕ್ಕೆಮಾಡದೆ ಇರುವುದು ಸಾಧ್ಯವೇ?


ವಿಧವೆಯ ತುಳಸೀಪೂರ್ಜಿ

ಗದಗು

ತಾ॥ ೨೫-೮೦-೩೫

ತ್ರೀಕಾಂತ

ಎಂದೂ ಇಲ್ಲದೆ ಅಕಸ್ಮಿಕವಾಗಿ ನಾನಿಂದು ಓಲೆ ಬರೆಯುತ್ತಿರುವ
ದನ್ನು ಕಂಡು ನಿನಗೆ ಸೋಜಿಗವಾಗಬಹುದು; ಎಂದು ನಿನಗನಿಸಬಹುದು.



ಗೆಳೆಯಾ ಹಾಗೆ
ಭಾವಿ ಸ ಬೇಡ
ನೀನು ವಿಧವಾ
ವಿ ವಾ ಹ ವ ನ್ನು
ಮಾ ದಿ ಕೊಂಡೆ
ಯೆಂದು ನುನು
ನಿನ್ನ ಗೆ ತನ
ವನ್ನು ಹರಿದು
ಕೊಂಡೆ. ಕಂಡ
ಕಂಡ ವರೆದು ರಿ
ನಲ್ಲಿ “ತ್ರೀಕಾಂತ
ಧ ಮು ವ ನ್ನು
ಹಾಳು ಮಾಡಿದ.
ಬ್ರಾಹ್ಮಣ ಸಮಾ
ಜ ಕೈ ಕಲಂ ಕೆ
ವನ್ನು ತಂದ”
ಎಂದು ಕೆರುಚೆ

ಕೊಂಡೆ ಶಾಸ್ತ್ರದ ಗಂಥ ಕೂಡ ಗೊತ್ತಿಲ್ಲದೆ. “ಶಾಸ್ತ್ರ-ಶಾಸ್ತ್ರವೆಂದು
ಬೋಗಳಿ ಅದುಗುಲಜ್ಜಿಯರ ಕಡೆಯಿಂದ ನಮ್ಮ ಕಟ್ಟಿಷ್ಟ ಬಲು ಧರ್ಮಫ್ಲವ್
ನೋಡಿರೆ” ಎಂದೇನಿಸಿಕೊಂಡ ಉತ್ತೇರ ಕುಮಾರನು ನಾನು! ಕಟ್ಟಿಷ್ಟ

ನಾನೆಪ್ಪ ಸಂಭಾವಿತನೆಂಬುದು ನಿನ್ನ ಕೆಗೆ ಗೊತ್ತುಂಟು. ನಿನ್ನ ಮದುವೆ ಇನ್ನೂ ಆಗಿರಲಿಲ್ಲ. ಆಗೋಂದು ದಿನ ಓಳಿಯಲ್ಲಿ ಹಾಯ್ದ್ ಹೋಗುವಾಗ, ನಿನ್ನ ಕೆ ಒಬ್ಬಳೇ ಇರುವದನ್ನು ಕಂಡು ಭಾರೀ ಕೆಮ್ಮೆ ಬಂದವರ ಹಾಗೆ ಕೆನ್ನಿಡನ್ನು ಆವಳು ನಿನಗೆ ಹೇಳದೆ ಇರಲಿಕ್ಕಿಲ್ಲ ನಾನು ಇದುವರೆಗೆ ಬಳದಿಮುಚ್ಚಿದ ಕೆಂಡದ ಹಾಗೆ ಒಳಗಿಂದೆಳಗೆ ಎವ್ಟು ಫೋಟಕಿಯಾಗಿ ದೇನೇ ದೇವರೇ ಬಲ್ಲ ಆದ್ದರಿಂದ ಗೆಳಿಯಾ ಬುದ್ದಿ ಬಂದಿದೆ. ಸುಧಾರ ಸೆಯ ಆಶ್ಚರ್ಯವಾಗಿದೆಯೇಂದು ತೋರುತ್ತಿದೆ. ನಿನ್ನನ್ನು ದುರಭಿಮಾನ ದಿಂದ ಶರಶ್ವರಿಸಿದುದಕ್ಕಾಗಿ ನಿನ್ನ ಕ್ರಮೆಯನ್ನು ಯಾಜಿಸಬೇಕೆನ್ನು ಶ್ರದ್ದೇನೇ ನನ್ನ ಇಚ್ಛೆಯನ್ನು ಪೂರ್ತಿಗೇಳಿಸಿಯುವ್ವೇ? ಬುದ್ದಿ ಬಂದುದಕ್ಕೆ ಪ್ರಮಾಣವೆಂದರೆ, ದೀಪಾವಳಿಯ ಉಡಗೋರೆಯೇಂದು ಕಳಿಸಿದ ಈ ಚಿತ್ರ! ನಮ್ಮ ನೆರೆಮನೆಯ ನಮ್ಮದಾಢಾಯಿ ಗಂಡ ತೀರ್ಥಕೋಂಡದ್ದು ನಿನಗೆ ಗೊತ್ತಿರಲಿಕ್ಕಿಲ್ಲ. ಇಲ್ಲಿಯ ಸುದ್ದಿ ಗೊತ್ತಾಗುವ ಬಗೆಯಾದರೂ ಯೇಂನು? ಆವಳ ಗಂಡ ತೀರ್ಥಕೋಂಡು ಮೂರು ವರ್ಷಗಳಾದವು. ಪಾಪ ಸಾತ್ತ್ವಿಕಭೂ. ಓದುಬರಹ ಕಲಿತ ಹುಡಿಗೆ ಕೇಶಮುಂಡ ನಕ್ಕೆ ಒಪ್ಪದ್ದರಿಂದ ಆತ್ಮೀಯ ಮನೆಯವರು ಹೊರಗೆ ಹಾಕಿದ್ದಾರೆ. ನಕ್ಕೇಸಿಯರೆಂದರೆ ಅಪಾಂತ್ರೇಯೆಂದು ನಮ್ಮ ವರ ಭಾವನೆ. ಕೇಶಮುಂಡನ ಮಾಡಿಷವದೆಂದರೆ ಪಾಪಾಚರಣೆ ಮಾಡಲು ಲಾಯಸೆನ್ನ ಕೊಟ್ಟು ಕಾಗೆಯೋ ಏನೋ? ನಾನು ಕಣಿಕೆ ಇದೇ ನೋಡು ಸಕೇತಿಯನ್ನು ಅಸ್ವಲ್ಶ್ಯಾಳಂತೆ ಭಾವಿಸುವ ಆವರ ಆತ್ಮೀಯ ಮನೆಯಲ್ಲಿ ಅವರಜ್ಞನ ಶ್ರಾದ್ಧದ ದಿವಸ ಹುಲಾಕೋಟಿಯ ಗೋದಾವರಿಯನ್ನು ಅಡಿಗೆಗೆ ಕಂಗಿದ್ದರು. ಹಾಯ್...ಹಾಯ್...ಆವಳು ಪಂಥರಪುರಕ್ಕೆ ಹೋಗಿ ನಾಲ್ಕು ಸಲ ಗುಪ್ತವಾಗಿ ದೇವರಿಗೆ ಶಿಶು ದಾನ....ಮಾಡಿಬಂದ ಸಂಗತಿ ಇಡೀ ಉಡಿಗೆಲ್ಲ ಗೊತ್ತು! ಆದರೇನು ಲಾಯಸೆನ್ನ ಬಂದಿದೆಯಲ್ಲ ಕೆಂಪುಸೀರೆ! ಅಂದು ನಾನು ಬ್ರಹ್ಮಣನಾಗಿ ಹೋಗಿದ್ದೆ. ಗೋದಾವರಿ ಬಡಿಸಿದ ಅಡಿಗೆ ಯೆಂದರೆ ಒಂದು ತುತ್ತು ನಮ್ಮೆಲ್ಲಿರಿಗೂ ಹೆಚ್ಚು ಹೋಗುವದು. ಒಕ್ಕೇ ಜಲುವೆಯಾದ ಆಮ್ಮೆ! ಹಾಸ್ಯ ಬೀಷ್ಯ ಚನ್ನಾಗಿ ಗೊತ್ತು. ಆವಳಿಗೆ.... ನಮಗೂ ಗೊತ್ತು! ಅಂದಮೇಲೆ ಕೇಳುವದೇನು! ಆಕೆಯ ವರ್ಣನೆ

ಮಾಡುವ ಉದ್ದೇಶ ನನ್ನದಲ್ಲಿ ನಮ್ಮ ಸಮಾಜದ ಸ್ಥಿತಿ ಹೀಗೆಯೇ ಒಬ್ಬನ್ನು ತಿಳಿಸಿದೆ. ಮನೆಚಿಟ್ಟು ಹೊರಗೆ ಹಾಕಿದಂದಿನಿಂದ ನಮ್ಮದಾಬ ಯಿಂದೇರೂಂದು ಕಡೆ ಒಂದು ಚಿಕ್ಕಮನೆ ತೆಗೆದುಕೊಂಡು ಇರತ್ತೂಡಿದಳು. ಹೊಲಿಗೇ ಕೆಲಸ ಮಾಡಿ ಹೊಟ್ಟೆ ತುಂಬಿಕೊಳ್ಳುವಳು ತುಳಸಿಪೂಜೆಯೆಂದರೆ ಅವಳಿಗೆ ತುಂಬಾ ಸ್ವರ್ಪಿತಿ. ಹನ್ನೆರಡುವರುವದ ಬಾಲಿಕೆ ಇದಲಾಗಾಯಿತು ಅವಳಿಗೆ ಅವರ ತಾಯಿ ಈ ಪೂಜೆಯು ಅಭ್ಯಾಸ ಮಾಡಿಸಿ ಬಿಟ್ಟುದ್ದಾರು. ಹಳ್ಳದ ದಂಡೆಯಮೇಲಿನ ಮರದ ಅಡಿಯಲ್ಲಿ ತುಳಸಿಕಟ್ಟೆ ಇದೆ. ಅಲ್ಲಿ ಅವಳು ನಿತ್ಯವೂ ಹೋಗುತ್ತಿದ್ದಾರು. ಒಂದು ದಿನ ನಾವು ಕೆಲವು ಸನಾತನಿಗಳ ಟೋಳಿಯೋಂದಿಗೆ ನವಯಿಂದ ಬರುತ್ತಿದ್ದೆ ನಾವೆ ಲ್ಲರೂ ಇಟೆಗೆ ಘರ್ಯವಾಗಿ ನಾಮವನ್ನು ಬಡಿದುಕೊಂಡು (ಅದೋಂದು ಮಡಿಯ ಟ್ರೀಡ ಮಾರ್ಚ) ನೀರಿನ ಧಾಲಿಯನ್ನು ಹಿಡಿದುಕೊಂಡು ಬರುತ್ತಿದ್ದೆವು ತುಳಸಿಪೂಜಿಗಾಗಿ ನಮ್ಮದಾಬಾಯಿ ನಿಂತದ್ದು ಕಂಡಿತು. ಎಲ್ಲರೂ ಅವಳಿಗೆ ಹತ್ತುವಂತೆ ಅಭಿದ್ರವಾತುಗಳನ್ನು ನವ್ಯಾಳಗೆ ಆಡತೇಡಿದೆವು. ಅವಳು ಯಾವುದನ್ನು ಲೆಕ್ಕಿಸಲಿಲ್ಲ ನಾವು ಅಷ್ಟಕ್ಕೇ ಖಿಡಲಿಲ್ಲ.

“ ಸಕೇಶಿಯಾಗಿ ತುಳಸಿಯನ್ನು ಮುಟ್ಟುಲಿಕ್ಕೆ ನಾಚಿಕೆ ಬುರುವಲ್ಲದೆ ? ಮಡಿಹೆಂಗಸರೂ ಮುತ್ತೆಪ್ಪದೆಯರೂ ಅದನ್ನು ಹೇಗೆ ಮುಟ್ಟಬೇಕು ” ಎಂದು ಗದ್ದಿಸಿದೆವು. ನಾನೋಂದು ಹೆಚ್ಚೆ ಮುಂದೆಯೇ ಹೋದಿ. ಗೆಳಿಯಾ ಈ ನಿಃಜನಿಗೆ ಅದೂ ಒಂದು ಆನಂದವೇನಿಃಬೇಕೆ ? ಅವಳನ್ನು ಸ್ವರ್ಶಿಸಿ ಕೆಳಕ್ಕೆ ತಳ್ಳಿದೆ. ಅವಳ ಕೈಯಲ್ಲಿಯ ಪೂಜೆಯ ತಟ್ಟೆ ಕೆಳಗುರುಳಿತು. ಅವಳು ಅಂದು ಎಷ್ಟು ದುಃಖಿಸಿರಬಹುದು ? ನಾವು ಹೊರಟು ಹೋದೆವು. ಅವಳು ಮಾತ್ರ ಅಂದು ಆಲ್ಲಿಂದ ಏಳಿಲಿಲ್ಲ. ಇಡೀ ದಿವಸ ಉಪವಾಸದಿಂದ ಶಣ್ಣೀರು ಹರಿಸುತ್ತ ಕುಳಿತುಕೊಂಡಿದ್ದಾರು. ನನಗೆ ಸಂಜೀಯಮುಂದೆ ಈ ಸಂಗತಿ ತಿಳಿಯಿತು ಅದೇಕೋಟು ಕೆಡಕೆನಿಸಿತು. ಅಂದು ಸಂಜೆ ಉಂಟವೇ ರುಚಿಸಲಿಲ್ಲ. “ ನಾನು ಮಾಡಿದ್ದು ಒಳತೋರು ” ಎಂಬ ಪ್ರಶ್ನೆಯು ಕಂಣಿಮುಂದೆ ಒಂದು ಕುಣಿಯಹತ್ತಿತು ಮನಸ್ಸಿಗೆ ಶಾಂತತೆಯಿಲ್ಲ. ಒಂದು ಹಳೇ ‘ಸಮಾಜ’ ಪಶ್ರಿಕೆ. ನಮ್ಮ ಕೋಣೆಯಲ್ಲಿ

ಬಿದ್ದಿತ್ತು. ಓದುತ್ತೆ ಕುಳಿತೆ. “ ವಿಧವೆಯರ ಗೋಳು ” “ ಇತ್ತೀಚೆಗಿನ ಸನಾತನಿಗಳು ” ಎಂಬೆರಡು ಲೇಖನಗಳನ್ನು ಓದಿದೆ ನನ್ನ ಮೇಲೆ ಬರದಿರುತ್ತಿಲ್ಲವಷ್ಟೇ ಎಂಬ ಕಲ್ಪನೆ ಬಂದವು ಅವು ನನ್ನ ಹೃದಯಕ್ಕೆ ಬಾಣ ಚೆಚ್ಚಿದಹಾಗೆ ಏಟು ಕೊಟ್ಟವು. ಅಂದಿನ ರಾತ್ರಿಯೆಂದರೆ ನನ್ನ ಜೀವನ ದಲ್ಲಿ ಮಾಪಾರ್ಥಮು ಮಾಡಿದ ರಾತ್ರಿ. ಮನುಷ್ಯತ್ವವನ್ನು ತಂದುಕೊಟ್ಟ ರಾತ್ರಿ ! ಬೆಳಗಾದ ಬಳಿಕ ಮುಖನಾಜ್ರನಾದಿಗಳನ್ನು ತೀರಿಸಿಕೊಂಡು ಹಳ್ಳಿದ ಕಡೆಗೆ ನಡೆದೆ. ಅವಳಿನ್ನೂ ಅಲ್ಲಿಯೇ ಇದ್ದಳು. ತುಳಸೀ ದೇವಿಗೆ ಭಕ್ತಿಪೂರ್ವಕವಾಗಿ ಬೇಡಿಕೊಳ್ಳುತ್ತಿರುವಿದಳು ಆಗಂತೂ ನನ್ನ ಪಾಪದ ಬಗ್ಗೆ ನನಗೆ ಬಹಳ ಕನಿಕರವೇಸಿತು. ಹೋದವನೇ ಅವಳ ಕಂಲಿಗೆ ಬಿಡ್ಡಿ. ನಾನು ಅತ್ಯಾಚಾರ ಮಾಡಿದವನಾಗಿದ್ದರೂ ಅವಳಿಗೆ ಕೋಪವಿಲ್ಲ. ವಿನಯಪೂರ್ವಕವಾಗಿ ಶ್ರೀಮಿಸಿದಳು. ಅವಳ ಆ ತುಳಸೀದೇವಿಯ ಮಹಿಮೆ ದೊಡ್ಡದು ನೋಡು ಅಕ್ಷಸ್ತಾತ್ರ ಸೂರ್ಯೋದಯದ ದೃಶ್ಯವನ್ನು ತೆಗೆಯಬೇಕೆಂದು ಬಂದ ಪ್ರೋಟೋಗಾರ್ಫರನೆಂಬ್ಬನು ನಮ್ಮ ಈ ದೃಶ್ಯವನ್ನು ಕಂಡು ಪ್ರೋಟೋ ತೆಗೆದುಕೊಂಡು ಬಿಟ್ಟುನು. ನನಗೂ ಅದರಿಂದ ಕೆಡಕ್ಕೊಂಡಿಲ್ಲ. ಸಾಮಾರಕವಿರಬೇಕೆಂದು ತಿಳಿದು ನಾನೂ ಕೆಲವು ಪ್ರತಿಗಳನ್ನು ತೆಗೆಸಿಕೊಂಡೆ. ಅವನ್ನೇ ಈಗ ನಿನಗೆ ಕಳಿಸಿರುವೆನು

ಇರಲಿ ಇನ್ನು ಮೊದಲನ ಕಿಟ್ಟು ನಾನೆಂದು ತಿಳಿಯಬೇಡ. ಎಂದಿನಂತೆ ನಿನ್ನ ಹೋಸ ಹೋಸ ವಿಚಾರಗಳನ್ನು ತಿಳಿಸುತ್ತಾ ಇರಬೇಕು. ನನ್ನ ಮೇಲಿನ ಸಿಟ್ಟುನ್ನು ಮರೆತು ಮೊದಲನಂತೆ ಪ್ರೇಮವನ್ನು ತೋರು. ಇಷ್ಟೇ ನನ್ನ ಬೇಡಿಕೆ.

ನಿನ್ನ ಪ್ರೇಮಾಭಿಲಾಷಿ
“ ಕಿಟ್ಟು ”

ಕನ್ನ

— ಕಾವ್ಯ —

(ದುಡ್ಡೇ ಧರ್ಮ, ದುಡ್ಡೇ ನಿಃತೀ, ದುಡ್ಡೇ ನ್ಯಾಷ್ಣ ದುಡ್ಡೇ ದೊಡ್ಡಪ್ಪ ದುಡ್ಡಿಗಾಗಿ ಯಾವ ಹೇಸಿಕೆಲರಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ ಸ್ವಾರ್ಥ ಸಾಧನೆಗಾಗಿ, ದುರೂಶೆಯನ್ನು ಈಡೇ ರಿಸಿಕೊಳ್ಳುವದಕ್ಕಾಗಿ, ಹೊತ್ತುಸಾಧಿ ಕತ್ತೆಯಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು ಸಿಹಿರೇ ಶಾಂತ ನರವವರತ್ತೆಬ್ಬರು ನಮ್ಮ ರಾಜು ರಾಯರು ಇಲೆಕ್ಕನ್ನಿಂದ ವೋದಲನೇ ದಿವಸ ಅವರಿಗೆ ಬಿಡ್ಡ ಕನಸಿದು)

....“ವಿಶಲ್ಯಾ, ಆ ಸ್ವಯಂಸೇವಕ ಯಾಕ ಬಂದಾನ ಬಾಗಲದಾಗ ? ಹೊರಗ ಹಾಕು ಅವನ್ನು. ನಿಶಾನಿ ಪಿಶಾನಿ ಕಿತ್ತಿಗೆಂಡು ಹೋಗನ್ನು ರಾವಬಹಾದ್ದೂ ರಪು ಬರೋ ಖೂತ್ತಾಗೇದ ಅಗೋ ಅವರ ಪಟ್ಟಾವಾಲೂ ಬಂದ ! ಏ...ಎಲ್ಲೆ ಇದ್ದಿಯೇ ಚಹಾಕ್ಕೆ ಎಷರಿಷು ಅಗೋ ಬಂಡೇ ಬಿಟ್ಟಿರು ಬಹದ್ದೂರರು (ಮೆಲ್ಲಿಗೆ) ವಿಶಲ್ಯಾ, ನೂರಾರು ಮಂದಿ ದಿನಾ ನಮ್ಮಲ್ಲಿ ಚಹಾಕ್ಕೆ ಬರತಾರ ಅಂತ ಹೇಳೋಣ ! ಆ ! ಓಹೋ ಬನ್ನಿ ಬಹ ದ್ದೂರರೇ, ಭೇ, ಭೇ, ಅಷ್ಟು ದೂರ ಏಕೆ ? ಮೇಲೆ ಬನ್ನಿರಿ. ವಿಶಲ್ಯಾ. ಆ ಆರಾಮ ಖುಚೀ ತಗೋ ! ರಾಯ, , ಇವನೇ ನಮ್ಮ ಮಗ ವಿಶಲ್ಯಾ ನಮ್ಮ ದುಡ್ಡೇವ, ಐದುವರ್ಷ ಆಯ್ದು ಮ್ಯಾಟ್ರಿಕ್ಸು ನಷಾಸಾಗಲಿಕ್ಕೆ ಇತ್ತಿ, ಸತ್ಯನಾರಾಯಣ ಮಾಡಸತ್ತೀವಿ ಅಂತ ಬೇಡಿಕೊಂಡು ಆಯ್ದು ವೆಂಕಬರಮಾಣಿನ ಪಲ್ಲಕ್ಕೆ ಹೊಂಡಸತ್ತೀವಿ ಅಂತ ಕೇಳಿಕೊಂಡು ಆಯ್ದು ಆದರ ನಸೀಬ ಬೇಕಲ್ಲ....ನನಂದಿ ! ಹಾದು ! ಹಾದು ! ನೀವು ಅಂದ್ದ್ವಾಂಗ ಇದೊಂದು ಲಾಟ್ಟಿಂಗ ಇದ್ದ್ವಾಂಗದ. ಮುಖ್ಯ ಏನು ನಸೀಬ ಬೇಕು ನೋಡ್ರಿ, ನಿವ್ವಾಂಧವರ ಸಹಾಯ ಆದ ಅಂದಮ್ಯಾಲ ನಾವೇನು ಹೆದರೋ ಕಾರಣ ಇಲ್ಲ. ನಿಮ್ಮ ಪುಕ್ಕೇದಿಂದ ಎಲ್ಲೆರೆ ನೋಕರೀ ಸಿಕ್ಕೇ ಸಿಗತದ ! ನೀವರ ಏನು ? ಮಗನೆಹಾಂಗ ತಿಳಕೊಂಡಿರಿ. ಅಂದ ಮ್ಯಾಲೆ ನಮಗ್ಯಾಕ ನೋಕರೀ ರಾಳಜೀ? ನಾನೂ ಅವಗ ಬಜಾಯಿಸಿಟ್ಟೇನಿ ಹ್ಯಾಂಗರ ಬದ್ದಾಡಿ ನಿವ್ವಾಂನ್ನು ಆರಿಸಿತರಲಿಕ್ಕೇಬೇಕಂತ ಪಾಪ ! ಅವನೂ ಬಹಾ

ದ್ವಾರ ಹುಡುಗ ನೋಡಿರಿ. ಉಟ್ಟಿದ ಪರವಿನೇ ಇಲ್ಲ. ಫರಾಳಾ ಜಹಾ ಇದರ ಮಾತ್ರಲೇ ಇದ್ದಾನ. ನೂರಾರು ಜನರ್ತು ಕರಕೊಂಡು ಬರತಾನ, ಜಹಾಕುಡಸತಾನ ಬುರುಡೇ ಕೊಣ್ಣ ಅವರ ಮನಸ್ಸು ಬಲಸತಾನ, ನೀವು ನಮ್ಮ ಬಾಜಾದ ಹೋಟಿನ ಸಲುವಾಗಿ ಕಳಳಜೀನ ಮಾಡಬ್ಯಾಡಿ. ಇಲ್ಲಿ ನೀವು ಬರೋದೂ ಅವಶ್ಯ ಇದ್ದಿಲ್ಲ. ಇದೆಲ್ಲ ಹೇಳಲಿಕ್ಕೆ ವಿಶ್ಲಷಣನೇ ನಾಳಿ ಬರತಕ್ಕವ ಇದ್ದ. ಇನ್ನ ಮಾತ್ರಲೇ ಇವತ್ತ ನಾಳಿ ಎಡೇ ದಿವಸ ಖಚಿಗೆ ಭಾಳ ಬೇಕಾಗತದ....ಆ ಎಷ್ಟು ಕೊಟ್ಟಿರಿ? ಏದನೂರು ರೂಪಾಯಿನ? ಸಾಕು! ಸಾಕು! ಮತ್ತೆ ಬೇಕಾದರೆ ನಾಳಿ ನೋಡೋಣಿಂತೇ ಜಾಯರ. ಮತ್ತೊಂದು ಮಾತು ನೀವು ಕೇಳತಿದಿರಲ್ಲಾ ಹಾರಂರು ಪಕ್ಕಾ ಅಂತ ಶುದ್ಧ ಸನಾತನಿಗಳ ಹೋಟು ಸಿಗತಾವೋ ಇಲ್ಲಿ ಅಂತ. ಹಾಂಗೇನು ತಿಳಿಯಬ್ಯಾಡಿ ನಾ ಸಹೀವಾಡಿ ಒಂದು ಪತ್ರಿಕೆ ಹೋರಡಿಸಿ ಬಿಡತೇನಿ ಬಿಳೀ ಟೈಪಿಸಿಯವರಿಗೆ ಹೋಟು ಕೊಡಬ್ಯಾಡಿ ಅಂತ “ಸೇರಿ ಸಿಂದಿ ಅಂಗಡಿ ಬಹಳ ಆಗ್ಯಾವ, ಸಾಲಿಕಡಿಮೇ ಆಗ್ಯಾವ, ತಂಬಾಕದ ಮೇಲೆ ಕರ ಹೆಚ್ಚಾಗೇದ, ರೈತರಿಗೆ ತುಂಬಾಗೋಳಾಟ ಆಗಿ ಜೀವ ಬೇಸರಾಗೇದ” ಅಂತ ಹೇಳಿ ಕಾಂಗ್ರೆಸ್‌ನವರು ಬೊಬ್ಬಿ ಹೋಡಿಲೋಲ್ಲರೇಕೆ? “ಕಾಂಗ್ರೆಸ್ ನವರು ಅಂದ್ರಧನ್ಯ ಲಂಡರು” ಅಂತ ನಾ ಶರಾ ಹೋಡದು ಬಿಟ್ಟರೆ ಅವರ ಆಟ ಯಾರು ನಡಸತಾರ? ಅಲ್ಲಿ ನಿಮ್ಮಪ್ಪ ಭಕ್ತಿಯಾಂಗದ? ನಮ್ಮ ಮರಕ್ಕಿಷ್ಟ ದೊಡ್ಡ ನಿಧಿ ನಿಮ್ಮಿಂದ ಸಹಾಯ ಸಿಕ್ಕರೆ ಸಾಕು. ಸನಾತನಿಗಳ ಹೋಟು ದಿಂಡರಕೇ ಉಳ್ಳಕೊತ್ತ ಬರತಾವ ಆ....ಹೋಗಿ ಒರ್ತಿರಾ ಇನ್ನು ಕಾಳಜೀ ಬಿಟ್ಟು ಬಿಡಿರಿ! ಆ!....ಎನಂದ್ರಿ. ಇನ್ನೊಂದು ಘದುನಂರು ರೂಪಾಯಿ ಇಲ್ಲಿ ಅಂತಿರಾ? ಹಾದು! ಹಾದು! ನೀವು ಅಂಬೋದು ಖರೆ! ಇಂಥಾ ಹೋತ್ತಾಗಿ ಶಹಣೀತನಮಾಡಿ ಉಪಯೋಗಿ ಇಲ್ಲ, (ರಾವಬಹದ್ದೂರರು ಹೋರಟು ಹೋದ ಹಾಗೆ ಅಗುವದು.) ಏ....ಆ ಎಂಟನೂರು ರೂಪಾಯಿ ನಿನ್ನ ಟ್ರೀಂಕಿನ್ನಾಗ ತಗದಿಡು ಬಾಕೇ ಎರಡನೂರು ರೂಪಾಯಿದಾಗ ಎಲ್ಲ ಮುಗಿಸಿ ಬಿಡುವದು. ನಗತೋಡಗುವನು ಅಷ್ಟರ ಲ್ಲಿಯೇ ಇಂತಿಯ ಮೇಲಿಂದ ಒಂದು ಚೇಳು ಹಾಗು ಹಲ್ಲಿಯ ಕಡಿದಾಟ ದಲ್ಲಿ ಚೇಳು ದೊಡ್ಡನೇ ರಾಮರಾಯನ ಬಲಗ್ಗೆ ಮೇಲೆ ಬೀಳುವದು. ಬಲ

వాగి కుటుంబిచి బిడువదరింద రాయిను ఎళ్ళుత్తు హయ్యియో ! ఎందు కూగ తొడగువను.

ఆగి నెముకు హరిదిత్తు ఇలైక్కెన్న వోటూరూగళ కార్యగళ వాద్యన్న ఒండెడిగి రావ్స్తుధ్వజవన్న కైయల్లి తెగిదుకొండు “భారత వాతాశీ జయ” ఎందు ఉక్కాహదింద జ్యేశాపదేశందిగి హోగువ వ్రచండ మేరవణిగి మాత్తొండిడిగి

ఛేఇనె హోదత నీల్లిశువదక్కాగి రామరాయిను అనేఇ ఉపాయగళన్న వాడికేండను. ఆదరగా ఛేఇ బువాగి కడిదవ్వర్చిం నిమిపూయినాగి నరభాడుత్తు బిమ్మికేండిన్నను ప్రోలింగ స్టేట స్కూన నదారయు ఆవర మనేయ, మేలిందలే కాదు హోగిద్దితు. ఆవసిగి జనసమాజమేల్లిన్న ఒడెయ, కాణువంతిత్తు నేలోడుత్తొ. ఖిషకియ, మేలే కులికుశోంజిద్ద. ఎత్తు నోజిదత్తు రావ్స్తుధ్వజ గళే కాణుత్తిద్దత్తు. కాంగ్రెస్ జనరూడనె నడివంధ జఃరే తుంబా ఇద్దరు. కాంగ్రెస్ తరంగ వోటూరూగళ, బందాగియే ఇద్దత్తు రాయినిగుసితు. నెన్నుంధ స్టూఫింగళ మనస్సినల్లిద్ద కల్పనేగళల్ల బురంతి ! కనెను ! జనరు వోదలినంకి ప్రోక్సువాతిగి వోఇహో గువ దివకగళన్న ఉళదిల్ల. కాంగ్రెస్ నె ముందే యార ఆటిన్న నడియువదిల్ల. దేశక్కాగి అదు జేలు ఆనిభవిసిదే, ప్రాణశోదలు సిద్ధ విదే.

ఇవే మోదలాద యోజనేగళల్లి రామరాయ ముఖుగి కోగిద్ద, ముందే ఆవనె విచారగళు వాపాటింగి అవను కాంగ్రెస్ నెవనాదనేందు వదంతియా ఉంటు.

ಬೀಂಘ್ರಾರ

— ಅತ್ಯಾರ್ಥಿ —

ಪ್ರತಿವರುವನ್ನೂ ಶಿಶ್ರೀಯಲ್ಲಿ ವಾರೆಮ್ಮೆನ ಜಾತ್ರೆಯು ಸೀರುತ್ತದೆ. ಆ ದೇವಿಯ ಮಹಿಮೆಯು ಅಗಾಧವಾದದ್ದೆಂದು ಎಲ್ಲಕಡೆಗೂ ವಾತ್ರೆ. ಜಾತ್ರೆಗಾಗಿ ದೂರದೂರದ ಜನರೆಲ್ಲ ಬರುತ್ತಾರೆ. ಕ್ರಿಸ್ತಮತ ಪ್ರಚಾರ ಸಂಬಂಧದಿಂದ ನಾನೂ ಅಲ್ಲಿಗೆ ಹೋದೆನು ನಾನೋಂದು ವಾಗ್ರಾಂತಿಕದಬದಿಗೆ ಕೈಯಲ್ಲಿ ಪ್ರಚಾರ ಪತ್ರಿಕೆಗಳನ್ನು ತಿಗೆದುಕೊಂಡು ಸುಮ್ಮನೆ ನಿಂತು ಕೊಂಡಿದ್ದೆನು. ಹಣ್ಣಾ-ಕಾರ್ಯ ನಾಡಿಕಲ್ಕೆಂದು ಬರುವ ಜನರು ನನ್ನ ಕಡೆಗೆ ನೋಡಿ ಏನೂ ವಾತನಾಡಿದೆ ಹೊರಟುಹೋಗುತ್ತಿದ್ದರು ದೇವಿಯ ಕರಕೆಯನ್ನು ಪೂರ್ತಿಗೊಳಿಸಿ ಪುಣ್ಯ ಪಡೆದಿವೆಂಬ ಸಂತೋಷವು ಕೆಲವರ ಮುಖದಲ್ಲಿ ಮಾಡಿದ್ದಿತು. ದಾರಿಗುಂಟು ಕುಳಿತುಕೊಂಡ ಭಿಕ್ಷು ಕರ ತಂಡ ಕ್ಷೇತ್ರ ಒಂದೊಂದು ಕಾಷನ್ನು ಹೋತ್ತು ಹಾಕುತ್ತಾ ಬರುವವರನ್ನಿಂದ ಕೆಲ ವರು ತೊಡಗಿದ್ದರು ಅಕಸ್ಮಾತ್ತಾಗಿ ನನ್ನ ಪುರಾತನ ಗೆಳೆಯರಾದ ಗಣಪತರಾಯರು ನನ್ನ ಕಣ್ಣಗೆ ಚಿದ್ದರು. ನಾನು ವ್ಯಾನವಾಗಿದ್ದ ಅವರೂ ನನ್ನನ್ನು ತೀಕ್ಷ್ಣಾದೃಷ್ಟಿಯಿಂದ ವಿಕಿ ವಿಕಿ ನೋಡಿ ಗುರುತು ಹತ್ತುದವರಂತೆ ತನ್ನ ಜೊತೆಗಾರರೆಂದಿಗೆ ಹೊರಟು ಹೋದರು. ಪಾಶ ನಾನೇ ವಾತನಾಡಿಸಿ ಬಿಟ್ಟಿದ್ದರೆ ಒಳತಾಗುತ್ತಿತ್ತಲ್ಲವೇ ಎಂದು ನನಗೆ ಪಶ್ಚಿಮಾವವಾಯಿತು. ಆದರೆ ಶುಸು ಹೊತ್ತಿನಲ್ಲಿಯೆ ತನ್ನ ಜೊತೆಗಾರ ರನ್ನು ಎಲ್ಲಿಯೋ ಬಿಟ್ಟು ನನ್ನ ಬಳಿಗೆ ಗಣಪತರಾಯರು ಬಂದು ಸವಾ ಧಾನವನ್ನುಂಟು ಮಾಡಿದರು.

“ಇದೇನು ವೇಷ ಶಾಮು, ಪಾದಿಯ ನೌಕರೀ ವಾಡುತ್ತಾ ಇಲ್ಲವಷ್ಟೇ? ಏನು ಹ್ಯಾಟು ಏನು ಬೂಟು, ನನಗಂತೂ ಒಮ್ಮೆಲೇ ಗುರುತು ಕೂಡ ಹತ್ತುಲಿಲ್ಲ” ಗಣಪತರಾಯರು ಸೋಜಿಗವನ್ನು ವ್ಯಕ್ತಪಡಿಸಿದರು.

ಸೋಜಿಗವೇಕೆ? ನಿಜವಾಗಿಯೂ ನಾನು ಪಾದಿಯ ನೌಕರಿಯನ್ನೇ ಮಾಡುತ್ತಿದ್ದೇನೆ. ಹಿಂದೂ ಸಮಾಜವನ್ನು ಬಿಟ್ಟು ನಾನಿಗ ಕ್ರಿಜನ್ನ

ಸಾಗಿದ್ದೇನೆ. ಯಾವ ಹಿಂಡೂ ಸವಾಜನ್ಯ ನನ್ನನ್ನು ಬಹಿಷ್ಕರಿಸಿತೋ ಅಂಥ ಹಿಂಡೂ ಸವಾಜಕ್ಕೆ ಸಾನಾದರೂ ಬಹಿಷ್ಕರವನ್ನು ಹಾಕಿದ್ದೇನೆ.

ಗಣಪತರಾಯಾರಿಗೆ ಬಹಳ ವಿಷಾದವನೆಸಿತೋ ಏನೋ. ಖಿನ್ನಮುಖಿಗಳೂದರು. ನನಗೆ ನನ್ನ ಬಹಿಷ್ಕರದ ಕಾರಣವನ್ನು ವಿವರಿಸಬೇಕೆಂದು ಹಬಿವನ್ನು ಹಿಡಿದರು. ನಿರುಪಾಯನಾಗಿ ನಾನು ಬಹಿಷ್ಕರದ ಕಢೀಯನ್ನು ಹೇಳತೊಡಗಿದೆ.

“ಶಾರದೆಯೋಡನೆ ನನ್ನ ವಿವಾಹವಾದ ಶಂಗತಿಯು ತಮಗೆ ಗೊತ್ತೇ ಇದೆ ನನ್ನ ವಿವಾಹವಾದ ತುಸು ಧಿನಗಳಲ್ಲಿಯೇ ನಿಮ್ಮ ತಂದೆಯವರಿಗೆ ಬೆಳಗಾವಿಗೆ ವರ್ಗವಾಯಿತು ಅಂದಿನಿಂದ ನನ್ನಿಂದಿಂದ ಬೆಳ್ಳಿಬ್ಬರ ಭೆಟ್ಟಿಯು ಆಗಲಿಲ್ಲ.

ಶಾರದೆಯೋಡನೆ ನನ್ನ ಮದುವೆ ವಾಡಲೇಬೇಕೆಂದು ಹೇಳಿದ್ದಿರಿಂದ ತಂದೆಯ, ಪರು ತಮ್ಮ ಮನದ ವಿರುದ್ಧವಿದ್ದರೂ ಒಪ್ಪಬೇಕಾಯಿತು. ಮತ್ತೆ ಯಾರಾದರೂ ಆಗಿದ್ದರೆ ನನ್ನ ಸ್ವರ್ಗಸ್ಥ ಮಾತೆಯ ಆಜ್ಞೆಯನ್ನು ಲೇಕ್ಕೆಸುತ್ತಿರಲಿಲ್ಲ. ಇಷ್ಟಾದಬಳಿಕ ಅವಳ ಕೊನೆಯು ಇಚ್ಛೆಯನ್ನು ಪೂರ್ಣ ಸದೆ ಇರುವದುಂಟಿ?

ನನ್ನ ಮದುವೆಯಾದಂದಿನಿಂದ ನಮ್ಮ ಜಾತಿಬಾಂಧವರು ನಮ್ಮಲ್ಲಿ ಬಿದುಹೋಗುವದನ್ನು ನಿಲ್ಲಿಸಿದರು. ನಮ್ಮನ್ನು ತಮ್ಮ ಮನೆಗೆ ಕರೆಯುವ ದನ್ನು ಕೇಳಲೇಬೇಡಿ. ಇಷ್ಟೇ ಅಲ್ಲ; ನಮ್ಮ ಆಮಂತ್ರಣವನ್ನು ಸ್ವೀಕರಿಸಲಿಕ್ಕೆ ಸಹ ಯಾರೂ ಒಪ್ಪಿರು. ಇಷ್ಟ ಮಾತ್ರಕ್ಕೆ ಆ ಬಾಂಧವರಿಗೆ ಸವಾಧಾನವಿಲ್ಲ. ನಮ್ಮ ವಿಷಯವಾಗಿ ಅಲ್ಲದ ಸಲ್ಲದ ವಾತ್ತೆಗಳನ್ನು ಹರಡುವರು. ‘ಶಾರದೆಯೋಡನೆ ಮದುವೆಯಾಗಿ ತನ್ನ ತಂದೆಯ ವೋರಿಗೆ ಮನಿಷಿಗಳನು. ಶಾರದೆಯು ಜಾತಿಯಿಂದ ಹೊರಗೆ ಇಡಲ್ಪಟ್ಟಿದ್ದಳು. ಅವಳ ತಾಯಿಯು ಯೋವನಾವಸ್ಥೆಯಲ್ಲಿ ಒಬ್ಬ ತರುಣನೆಡನೆ ಸಂಬಂಧ

ಬೆಳಿಸಿದ್ದ ಲು. ವಿಧವೆಯಾದವರು ಹೀಗೆ ವರ್ತಿಸುವದುಂಟೇ? ಇಂಥವಳ ಮುಗಳನ್ನು ಗಣಪತರಾಯನು ಮದುವೆಯಾಗುವದು ಎಷ್ಟು ಶನ್ಯಯವು ಎಂದು ಮುಂತಾಗಿ ಅನೇಕರು ಹುಟ್ಟಿಬ್ಬಿಸಿದರು. ನಮ್ಮ ತಂಡೆಯ ವರ ಕೆವಿಗಳ ಮೇಲೆ ಈ ಸಂಗತಿಗಳು ಬೀಳಲು ದೃಷ್ಟಿತರಾಗಿ ಹಣೆಯಾಗೇಲೆ ಕೈಯಿಕ್ಕೆ ಕೊಂಡು ಕುಳಿತುಕೊಳ್ಳುವರು. ಶಾರದೆಯು ಅವರಿಗೆ ಎಷ್ಟೋ ಪರಿಪರಿಯಂದ ತಿಳಿಸಿ ಹೇಳಿದರೂ ಸಮಾಧಾನವಾಗುತ್ತಿರಲ್ಲ ಕೊನೆಗೆ ಅವರು ಭೋರ್ ಎಂದು ಕಂಡೀರಿನ ಹೆಚ್ಚು ಹರಿಸಿಬಿಡುವರು.

ಇತ್ತೀಚಿಗೆ ಶಾರದೆಯು ಯಾವಾಗಲೂ ದುಃಖಿಸಾಗರದಲ್ಲಿಯೇ ಮುಳುಗಿಕೊಂಡಿರುವರು. ನಾನು ಕಡೇರಿಗೆ ಹೊರ್ದಾಗ ಅವರು ಏನೇನು ಯೋಚಿಸುವಕ್ಕೂ ಎಷ್ಟುಂದು ರೋದಿಸುವಳೋ ದೇವರೇಬಲ್ಲ. ಅವಳ ಮುಖದಲ್ಲಿಯ ಆ ಮುಗುಳು ನಗೆಯು, ಕಂಣಿಗಳಲ್ಲಿಯ ಆ ದಿನ್ಯತೇಜವು ವಾಣಿಯಲ್ಲಿಯ ಆ ಮಾಧುರ್ಯವು ಎಲ್ಲಿಯೋ ಇಡಗಿ ಹೊರಾದ್ದಿವು. ಅವರು ಎಲ್ಲಿಯಾದರೂ ಕೂತುಕೊಳ್ಳಲಿಕ್ಕೆ ಹೊರೆದರೆ ಪರಿಚಿತರೊಬ್ಬರೂ ಪ್ರೀಮಪೂರ್ವಕವಾಗಿ ಅವಳನ್ನು ಬರಗೊಡುತ್ತಿರಲ್ಲ. ಇಷ್ಟೇ ಅಲ್ಲ ಅವಳ ಮನಸ್ಸಿಗೆ ಹತ್ತುವಂತೆ ತಮ್ಮತೆಮ್ಮೊಳಗೆ ಗುಜು ಗುಜು ಮಾತನಾಡಿಕೊಳ್ಳುವರು. ಈ ರೀತಿ ಸಮಾಜವು ತನ್ನನ್ನು ತಿರಸ್ತಿರಿಸುವದನ್ನು ಕಂಡು ಶಾರದೆಗೆ ಹೇಳಲಾರದವ್ಯು ವಿಷಾದನೆನಿಮತ್ತಿದ್ದಿತು. “ ಪರಮೀಶ್ವರಾ, ಕೃತ್ರಿಮ ಬಂಧನಗಳಲ್ಲಿ ಸಿಲುಕಿ ಮನುಷ್ಯತ್ವವನ್ನು ಮರಿತುಬಿಟ್ಟಿರುವಂಥ ಈ ಜಗತ್ತಿನಲ್ಲಿ ನನ್ನು ಒಫ್ಫಿವಳಿಸಿದೆ? ” ಎಂದು ಕಂಡೀರುತ್ತರಂತೆ.

ಒಂದು ದಿನ ನಾನು ಶಾರದೆಗೆ ಹೇಳಿದೆ. “ ಪ್ರೀಯಕಿ ನಿನಗಾಗಿ ನಾನೆಲ್ಲರನ್ನೂ ಬಿಟ್ಟುಕೊಟ್ಟಿದ್ದೇನೆ. ಆದರೂ ನೀನು ಅಧ್ಯಯಾಳಾಗುತ್ತಿರುವದೇಕೆ? ನೀನು ಹೀಗೆ ದುಃಖಿಸಿ ನನ್ನ ಮನಭ್ರಂಷ್ಟನ್ನು ಬಿನ್ನಾಗಿ ಮಾಡಬೇಡ ”

ನನ್ನ ಈ ಮಾತುಗಳು ಸಮಾಧಾನದ ಬದಲು ದುಃಖನ್ನೇ ಉಂಟು ಮಾಡಿದಂತೆ ಕಂಡಿತು.

“ ದೇವರು ನನ್ನನ್ನು ಹುಟ್ಟಿಸಿದ್ದ ವ್ಯಧಿ ನನ್ನುಂದ ಸುಖವು ಯಾರಿಗೂ ದೊರಿಯಲ್ಲ. ನನ್ನ ಶಾಯಿಗೆ ನನ್ನುಂದ ಸುಖದ ಲವಲೇಶ

ವಾದರೂ ಹೊರೆಯಲಿಲ್ಲ. ಅತ್ಯ ಅತ್ಯ ಪಾರಣವನ್ನು ನಿಗಿಡಳು. ನಿಮ್ಮಲ್ಲಿ ಬಂದ ಮೇಲೆಯಾಗ ಆದೇ ಹಾಡು ನಿಮ್ಮ ತಂದೆಯವರಿಗೆ ಜೀವ ನವು ಭಾರವಾಗಿ ಹೋಗಿ ಆದೇ ಚಿಂತಯಲ್ಲಿ ಪರಲೋಕಕ್ಕೆ ಜಾರಿ ಕೊಂಡರು. ನನ್ನ ದೇಸೆಯಿಂದ ನೀವು ಸಮಾಜವನ್ನು ಬಿಟ್ಟು ಕಾಲಕಳಿಯ ಬೇಕಾಗಿದೆ. ಎಲ್ಲಕ್ಕೂ ಕಾರಣಳಾದ ನಾನು ಬದುಕಿ ಪ್ರಯೋಜನವಾದರೂ ಏನು? ” ಶಾರದೀಪು ಕಂಠಶ್ವರ್ಮ ಉಕ್ಕೇರಿಬಂದಿತು. ಬಿಕ್ಕೆ ಬಿಕ್ಕೆ ಆಳ ತೊಡಗಿದಳು. ನನಗಾದರೂ ಅವಳ ದುಃಖವನ್ನು ಸೋಡುವದಾಗಲಿಲ್ಲ. ಕರವಸ್ತುದಿಂದ ಆಕೆಯ ಕಂಳೀರನ್ನು ವರಿಸುತ್ತಾ ಪರಿಪರಿಯಾಗಿ ಸಂತ್ತೀಸಿ ಸೋಡಿದೆ. ಆದರೆ ಹೆಂಗಸು ಸ್ವಭಾವ. ಸಮಾಧಾನಕ್ಕೆ ಬದಲು ದುಃಖವೇ ಇಮ್ಮೆ ದಿಯಾಗಿ ಹೋಯಿತು. ಇದಕ್ಕೆ ಮೌನವೇ ಮದ್ದಿಂದು ನಾನು ಹೊರಗಡೆ ಎದ್ದು ಹೋದೆ.

ಪರಮೇಶ್ವರನಿಗೆ ಅದೆಪ್ಪು ಕರುಣೆಯೆನಬೇಕು. ಅವಳ ಹೊರೆಯನ್ನು ಕೇಳಿದನೋ ಏನೋ ಎನ್ನುವಂತೆ ತುಸು ದಿವಸಗಳಲ್ಲಿಯೇ ಇವ ಇನ್ನು ತನ್ನೆಡಿಗೆ ಕರಿದೊಯ್ದನು ನನಗೆ ಮಾತ್ರ ಅವಳ ಈ ಮೃತ್ಯುವಿ ನಿಂದ ಎದೆಗೆ ಸಿಡಿಲುಬಡಿದಪ್ಪು ಆಫಾತ್ವನಾಯಿತು ಅದೆಪ್ಪು ಯತ್ನಸಿದರೂ ಅವಳ ಆ ಕರುಣಾವಯವಾದ ಮಾತ್ರಿಯ ನೆನಪ್ಪು ಹೋಗುತ್ತಿರಲಿಲ್ಲ. ಈ ಚಿಂತಯ ಬೇಗೆಯಿಂದ ತನ್ನ ಉದ್ದೋಷವು ಹಾಳಾಗಿ ಹೋಯಿತು. ಮೆಲಧಿಕಾರಿಯದು ನನ್ನ ಸೇಲೆ ಸಿಟ್ಟು ಇದ್ದುದರಿಂದ ನನಗೆ ರಚೆಯಾಗಿ ದೂರೆಯಲಿಲ್ಲ ನೋಕರಿಗೆ ಶರಣ ಹೂಡಿದು ಮನೆ ಹಿಡಿದೆನು ಒವ್ವಿಬ್ಬರನ್ನು ಬಿಟ್ಟು ನನ್ನನ್ನು ಮಾತಾಡಿಸುವವರು ಯಾರೂ ಇಲ್ಲದ್ದಿಂದ ಮನೆಯಲ್ಲಿ ತುಂಬಾ ಬೇಜಾರು ಬರುತ್ತಿತ್ತು. ನಾನು ನನ್ನ ಆಸಮಾಧಾನವನ್ನು ಕಳಿದುಕೊಳ್ಳಬೇಕೆಂದು ತೆರಿ ಕುಡಿಯುವದನ್ನು ಕುಲ ತೆನು. ಆಗ ನನಗೇನೋ ಸಮಾಧಾನವಾಯಿತ್ತಾದರೂ ಕೊನೆಗೆ ಆ ದುಶ್ಚಿತ್ವ ನನ್ನ ಜೀವನವನ್ನು ಹಾಳುಮಾಡಿ ಬಿಟ್ಟಿತು. ಕೂಡಿಟ್ಟ ಹಣವೆಲ್ಲ ಗಡಂಗಡ ಪಾಲಾಯಿತು. ತಂಡೆ ಕಟ್ಟಿಸಿದ ಮನೆಯನ್ನು ಮಾರಿದೆನು. ಕೆರಿಗಾಯ ಕರಿಗಿ ಯಾವದು ಸಾಲುವದು? ಎಲ್ಲವನ್ನು ಕಳಿದುಕೊಂಡು ಬೀದಿ ಬೀದಿ ತಿರುಗಾಡುವ ಪ್ರಸಂಗ ನನಗೆ ಬಂದಿತು. ಆದರೆ ಇನ್ನು ರಲ್ಲಿಯೇ

ಸುದ್ದೇವದಿಂದ ನನಗೊಬ್ಬ ಡಾಕ್ಟರರ ಪರಿಚಯವಾಯಿತು. ಅವರು ಮೂರವತ್ತು ರೂಪಾಯಿ ಸಂಬಳದ ಮೇಲೆ ತಮ್ಮಲ್ಲಿ ಕೆಲಸಕ್ಕೆ ಇಟ್ಟುಕೊಂಡರು. ನಾನು ಆವರ ದವಃಖಾನೆಯ ಬಳಿಯಲ್ಲಿಯೇ ಕೇಂದ್ರಾದಿಯನ್ನು ಭಾಡಿಗೆ ತೆಗೆದುಕೊಂಡು ಇರತ್ತೊಡಗಿದೆನು.

ಅಲ್ಲಿ ವಾಸಿಸುವವರೆಲ್ಲರೂ ಬಹುತರವಾಗಿ ಕ್ರಿಶ್ಚನ್ನರೇ ಇದ್ದರು. ಕೆಲವು ಒಂಗಳ್ಟುಯೇ ನನಗೊಬ್ಬ ಕ್ರಿಶ್ಚನ್ನ ತರುಣಿಯ ಪರಿಚಯವಾಯಿತು. ಆವಳ ಹೆಸರು ಅಂಬಾಸಿ. ಆವಳು ಒಳ್ಳೆಗೇ ರೂಪವತ್ತಿ ದಯಾಳುಹ್ಯದಯ ಆಕೆಯದು. ನಾನಿದ್ದಲ್ಲಿ ಬಂದು ಆಗಾಗ್ಗೆ ಮಾತು-ಕತೆ ಚರ್ಚಾದುವಳು. ನನಗೂ ಬರಬರುತ್ತೆ ಆವಳೊಡನೆ ಮಾತ್ರಾಡುವದಕ್ಕೆ ಸಂಕೋಚ ವೆನಿಸುವದು ಕಡೆಮೆಯಾಯಿತು. ಆವಳೊಡನೆ ಮಾತ್ರಾಡುವಾಗಲೂ, ಆವಳ ಮುಖಕಮಲವನ್ನು ನೋಡುವಾಗಲೂ ಒಂದು ಉಗಿಯ ಮಧ್ಯರ ಸುಖವನ್ನು ಅನುಭೂವಿಸಿದಂತಾಗುತ್ತತ್ತೆ. ಆವಳೊಬ್ಬ ಹಿಂದೂ ಈನ್ಯಯೆಂದೂ ತಂಡೆ-ಆಯಿಗಳು ಚಿಕ್ಕಂದಿನಲ್ಲಿಯೇ ತೀರಿಕೊಳ್ಳಲಿ, ಯಾರೂ ಆಶ್ರಯ ಕೊಡದ್ದರಿಂದ ಕ್ರಿಶ್ಚನ್ನ ಧರ್ಮವನ್ನು ಸೇರಬೇಕಾಯಿತೆಂದೂ ನನಗೆ ಹಿಂದಿನಿಂದ ಗೊತ್ತಾಯಿತು. ಈ ಸಂಗತಿ ಗೊತ್ತಾದವೇಲಂತೂ ಆವಳ ಬಗ್ಗೆ ನನ್ನಲ್ಲಿ ಮತ್ತಿಷ್ಟು ಸಹಾನುಭೂತಿಯಾ ಉಂಟಾಯಿತು. ನಾನು ಮನದಲ್ಲಿಯೇ ಯೋಚಿಸಿದೆನು :— “ನಮ್ಮ ಸಮಾಜವು ನನಗೆ ಸ್ಥಾನವನ್ನು ಕೊಡುವದಿಲ್ಲ; ತಿರಸ್ತಾರವನ್ನು ಮಾಡ ತ್ತದೆ ಆದ್ದರಿಂದ ಈ ಸಮಾಜವನ್ನು ಜಿಟ್ಟು ಒಬ್ಬ ಮನುವ್ಯನು ಮತ್ತೊಬ್ಬ ಮನುವ್ಯನನ್ನು ಸಹೋರಂದನೆಂದು ಭಾವಿಸುವ ಬೇರೆ ಸಮಾಜದಲ್ಲಿ ಯಾಕೆ ಸೇರಿಸಿಕೊಳ್ಳಬಾರದು ” ಎಂಬ ವಿಚಾರಗಳಿಂದ ನನ್ನ ಮನಸ್ಸು ತುಂಬಿಕೊಂಡಿತು. ಮಾರುದಿವಷ ಚಚ್ಚನಲ್ಲಿ ನಾನು ಕ್ರಿಸ್ತಮತವನ್ನು ಸ್ವೀಕರಿಸಿ ಲಾಸಿಯೋ ಹನೆ ಮದುವೆಯಾದೆನು.

ಶಾಂತಚಿತ್ತನಾಗಿ ನನ್ನ ಒಹಿಷ್ವಾರ ಕಡೆಯನ್ನು ಅಲಿಸುತ್ತಿದ್ದ ನನ್ನ ಮಿತ್ರ ಗಣಪತರಾಯನ ಕಂಣಿನಿಂದ ಆವಸಿಗೆ ತಿಳಿದೋ ತಿಳಿಯದೋ ಕಂಣಿರು ಧಾರೆ ಧಾರೆಯಾಗಿ ಹೋಗತ್ತಿದ್ದವು.

“ಶಾಮು ನಿನ್ನ ಕರುಣಾಕರೆಯನ್ನು ಕೇಳಲಾರೆ” ಎಂದು ಹೇಳಿ ನನ್ನ ನನ್ನ ಗಟ್ಟಿಯಾಗಿ ಬಿಗಿದಪ್ಪಿದನು.

ಕಲಿತ ಹೆಂಡತಿ.

— ಶಾಸ್ತ್ರಾಭಿಪ್ರಾಯ

“ಮಗೂ ಸಾವಿತ್ರಿ, ಬೇಗನೆ ಸಿದ್ಧಾಂತಾಗು. ಇನ್ನು ತಡವಾಡ ಕೊಡು. ಅಗೋ ಮಾಧವನೆ ಜೊತೆಗೆ ಆ ಗದುಗಿನ ಮಂದಿಬಂದು ಬಿಟ್ಟರು.”

“ಮಾಧವನೇಕಮಾತ್ರ ಅವರ ಜೊತೆಗೆ.”

“ಗೋಪಾಲ-ಮಾಧವರಿಷ್ಟಿರೊ ಕನ್ನಡ ಶಾಲೆಯಲ್ಲಿರುವಾಗ ಕೂಡಿ ಕಲಿತವರು. ಇರಲಿ. ನಾನು ಅವರಿಗೆ ಕಾಲಿಗೆ ನೀರು ಕೊಡುತ್ತೇನೆ. ನೀನು ಬೇಗ ಸಿದ್ಧಾಂತಾಗಿ ಕುಳಿತುಕೊ.” ತಾಯಿ ಹೊರಟುಹೋದಳು

“ಸಿದ್ಧಾಂತಾಗಿ ಕುಳಿತುಕೊಳ್ಳಬೇಕೆಂತೆ. ದೇವಾ, ಕುಮಾರಕೆಯಾಗಿ ನೀಲಿ ಇಡೆಂಥ ಆವತ್ಸೂಲವನ್ನು ತಂದೆ. ಆದ್ದನ್ನು ಸಲ ಸಿಂಗರಿಸಿಕೊಳ್ಳಬೇಕು? ಶೂಲಿಯರ ಸಂಸಾರಕ್ಕಿಂತಲೂ ಕುಮಾರಕೆಯರ ಬಾಳು ಹಾಳಾಯಿತೇ ನಿನ್ನ ಪಾಲಿಗೆ. ಪುರಷರು ಮಾತ್ರ ಹೇಗಿದ್ದರೂ ಮಾನ್ಯ. ಕೇವಲ ಅವರ ಉತ್ಸನ್ನಾರ್ಥಿಂದನ್ನು ಸೋಡಿ ಮರುಳಾಗುವರಲ್ಲ ನಮ್ಮ ಮೂರ್ಖ ಜನರು. ಬಹಳವಾದರೆ ಹೇಟ್ರಿಕ್‌ಕ್ರೂ (ಅಥವಾ ಬಿ. ಎ.) ಪಾಸಾದ ಹುಡುಗಬಹೆಳ ಹುಣಾರಿ ಎಂದು ಬಿಡುತ್ತಾರೆ. ಅವನ ನೀತಿ-ನಡಾವಳಿಗಳನ್ನು ಸೂಕ್ತೃತೀಯಿಂದ ಯಾಡು ನೋಡುವರು? ಉಪಾಯವಿಲ್ಲದೆ ಅವನ ಕೊರಳಿಗೆ ಗಂಟು ಬಿದ್ದ ದುಭಾಗ್ಯ ಕುಮಾರಿಯೊಬ್ಬಳು ಅವನ ಅನೀತಿಯಿಂದ ಸಂಕಟಕ್ಕೆ ಗುರಿಯಾದಾಗ ನೋಡುವಳು. ಅವನಿಗಾಗಿ ದುಃಖವನ್ನೂ ಭೋಗಿಸುವಳು.” ಇವೇ ವೊದ್ವಾದ ವಿಚಾರಗಳಲ್ಲಿ ಹುದುಗಿಕೊಂಡ ಸಾವಿತ್ರಿ ಕಣ್ಣೀರಿನ ಹಳ್ಳಿವನ್ನು ಹರಿಸತ್ತೊಡಗಿದ್ದಳು. ಅವಳು ಕುಳಿತುಕೊಂಡು ಕೂಡಲು ಬಾಳಿಕೊಂಡು ಕುಂಕುಮ ಹಜ್ಜುಕೊಳ್ಳುವ ದಶಾಗಿ. ಆದರೆ ದುಃಖಾವಾಗೇಗದಲ್ಲಿ ಆ ಕೆಲಸವು ಹಾಗೇ ಉಳಿದುಬಿಟ್ಟುತ್ತು. ಅವಳಿಗೇಗ ಈ ವರುಷ. ನಾಲ್ಕು ವರುಷಗಳಿಂದ ಒಂದೇ ಸವನೇ ಅವಳಿ

ತಾಯಿ ಲಗ್ನಕ್ಕಾಗಿ ಯತ್ತು ನಡೆಸಿದ್ದ ಈ. ಅದೇಷ್ಟೋ ಇನೆ ವರಪಕ್ಕೆದವರು ಹುಡಿಗೆಯನ್ನು ಸೋಡಿಹೊಡರು. ಕೆಲವರು ಹುಡಿಗೆ ಕಪ್ಪೆಂದೂ ಕೆಲವರು ವರದಕ್ಕಣಿ ಹೆಚ್ಚು ಸಿಗಲಾರದೆಂದೂ ತಳಿದು ನಾಪಾ ಸುಮಾಡಿಬಿಟ್ಟಿದ್ದರು. “ಅಮಾತ್ರ, ಸುಮ್ಮಣಿ ನೀನು ಮದುವೆಮಾಡುವದಕ್ಕಾಗಿ ತೊಳಳಾಡಬೇಡ. ನಾನು ಕುಮಾರಿಯಾಗಿಯೇ ಉಳಿದು ನಿನ್ನ ಸೇವೆ ಮಾಡಬೇಕೆನ್ನು ವೇನು”, ಎಂದು ಅದೇಷ್ಟೋ ಸಲ ಸಾವಿತ್ರಿ ತನ್ನ ತಾಯಿಗೆ ಅರಿಕೆ ಮಾಡಿಕೊಂಡಿದ್ದ ಈ. ಅದರೆ ತಾಯಿಯ ಕರುಳು ಎಂದಾದರೂ ಸ್ವಾಧ್ಯಾವನ್ನು ಸೋಡುವದೇ? “ಇನರೇನೆಂದಾರವತ್ತು, ನಾನೇನು ಇಂದು ಸಾಯತಕ್ಕವಳಿಂಬಾಗಿ ಸಾಳಿ ಸಾಯತಕ್ಕವಳಿಂಬಾಗಿ ಸಾಯಿವ ಮುಂಜಿ ನಿನ್ನ ಮದುವೆಯೊಂದನ್ನು ಮಾಡಿಬಿಟ್ಟರೆ ಗೆದ್ದಂತಾಗುವದು” ಎಂದು ಸಮಾಧಾನವಡಿಸುವ ಲು

ವಧೂ ಪರೀಕ್ಷೆಗಾಗಿ ಬಂದವರ ಆದರಶತ್ತಾರಗಳೆಲ್ಲವೂ ಯಥಾಸಾಂಗವಾಗಿ ನಡೆದವು. ಮಗಳನ್ನು ಕರೆತರುವದಕ್ಕಾಗಿ ತಾಯಿ ಒಳಗೆ ಹೊಡಳಿಸಿದ್ದ ಲು. ಸೋಡುತ್ತಾಳಿ ಸಾವಿತ್ರಿ ಮೆಲ್ಲಮೆಲ್ಲಗೆ ಬಿಕ್ಕಿ ಆಳತೊಡಗಿದ್ದ ಲು.

“ ಕಂದಾ, ಹೊರಗಡೆ ವರಪಕ್ಕೆದವರು ನಿನೆಗಾಗಿ ಶಾದು ಕುಳಿತು ಕೊಂಡಿದಾಗಿರೆ. ನೀನು ಹೀಗೆ ಅಳುತ್ತ ಕುಳಿತರೆ ಹೀಗೆ ಸೋಡು? ಏಳು ಈ ಕರವಸ್ತುದಿಂದ ವೋರೆ ಒರಸಿಕೊ.”

ಮಾತಿಯ ಆಚ್ಚಾನಿಸಾರವಾಗಿ ವೋರೆಯೋರಿಸಿಕೊಂಡು ಸಾವಿತ್ರಿ ಅವಳ ಜೊತೆಗೆ ಹೊರಗೆ ಹೊಡಳಿಸಿದ್ದಾಗಿ ರೂಡಿಯಂತೆ ಎಲ್ಲಂಗೂ ನಮಸ್ಕರಿಸಿ ತನಗಾಗಿ ಶಾದಿಟ್ಟು ಸ್ಥಳದಲ್ಲಿ ಕುಳಿತುಕೊಳ್ಳಲು ಗೋಪಾಲನ ಚಿಕ್ಕಪ್ಪನು ಮಾತಿಗಾರಂಭಿಸಿದನು.

“ ತಂಗೇ ನಿನ್ನ ಹೆಸರೇನು? ”

“ ಸಾವಿತ್ರಿ. ”

“ ನೀನು ಎಲ್ಲಿಯವರಿಗೆ ಓದಿರುವೆ? ”

“ ಕನ್ನಡ ನಾಲ್ಕು ಇಯತ್ತೆ. ಇಂಗ್ಲೀಸು ಮೂರರ ವರಿಗೆ. ”

“ ನಿನಗೆ ಸೋಡಿ ಹೊತ್ತಿಸಲಿಕ್ಕೆ ಬರುತ್ತದೇನು? ”

“ ಇಲ್ಲ. ನಮ್ಮ ಮನೆಯಲ್ಲಿ ಸೋಡಿ ಇಡ್ಡರೆ ಬರಬಹುದಾಗಿತ್ತು. ”

.. ಎಂಟು ಕೆಲ್ಲು ಚಹಾಕ್ಕೆ ಸಕ್ಕರೆ ಎನ್ನು ಹಾಕಬೇಕು? ”

“ ಹೈಮಿಸಿ. ಇದೂ ನನಗೆ ಗೊತ್ತಿಲ್ಲ. ಎಂದಿನಿಂದಲೂ ಎಲ್ಲರೂ ನಮ್ಮಲ್ಲಿ ಹಾಲನ್ನೇ ಕ.ಡಿಯುತ್ತು ಬಂದಿದ್ದಾರೆ ಜಹಾ ಮಾಡಿಯೇ ಗೊತ್ತಿಲ್ಲ ನಮ್ಮ ಮನೆಯಲ್ಲಿ ಮಾಧವನ ಮಿತ್ರರ ಸಲ.ವಾಗಿ ಎಂದೋ ಒಂದು ಸಲ ನಮ್ಮ ತಾಯಿ ಮಾಡಿದ್ದಳು. ನನಗೆ ಜಾಳ್ವಪಕವಿಲ್ಲ.”

“ ಯಾವುದಾದರೋಂದು ಹಾಡನ್ನ ಹೇಳು ನೋಡುವಾ ”

ಅದೆಷ್ಟೋ ಹೇಳಿ ಅವಳು ಹೊನ್ನವಾಗಿಯೇ ಇದ್ದಳು. ತಾಯಿಯು ಬಲುಮೇಮಾಡಲು ಮೇಲ್ಲಗೆ ಒಂದು ಪದವನ್ನು ಆರಂಭಿಸಿದಳು. ಹೃದಯ ಪೂರ್ವಕವಾಗಿ ಹೇಳತ್ತೊಡಗಿದ “ ಪೋರೆ ಮಾಧವಾ ದೇವಾ ” ಎಂಬ ಪದವು ಮಾಧವನ ಹೃದಯವನ್ನು ಮಾತ್ರ ನಡುಗಿಸಿಬಿಟ್ಟು ನಷ್ಟವೇ ಒಂದು ಸಲ ಮಾಧವನ ಕಡೆಗೆ ಮೇಲ್ಲಗೆ ದೃಷ್ಟಿಲ್ಲಾನ್ನು ಬೀರಿದಳು ಮಾಧವನಾಗ ಮುಗ್ಧನಾಗಿ ಕುಳತುಕೊಂಡಿದ್ದು. ಅವನ ಮೈಮೇಲೆ ಪರವೆಯೇ ಇರಲಿಲ್ಲ. ಅವಳು ತನ್ನಲ್ಲಿ ವೊರೆಯಿಡಬೇಕೆಂದೇ ಈ ಹಾಡು ಹಾಡತೊಡಗಿ ರುವಳೋ ಎಂದೆನ್ನಿಸಿರಬಹುದು ಒಂದೆರಡು ಕಣ್ಣೀರಿನ ಹ್ನಿಗಳು ಕೂಡ ಆತನಿಗೆ ತಿಳಿದೋ ತಿಳಿಯದೋ ಉದುರಿಹೋದನು.

“ ಮಾಧು, ಸುಮ್ಮನೆ ಹೆಚ್ಚಿಡಿಯಬೇಡ. ಇನ್ನೆಷ್ಟುದಿನ ಅವಿವಾಹಿತ ಸಾಗಿ ಉಳಿಯಬೇಕೆನ್ನುವೆ ? ” ಎಂದು ಅದೆಷ್ಟೋ ಸಲ ದೃಷ್ಟಿವಾಗಿ ಕೇಳಿ ಕೊಳ್ಳುತ್ತಿದ್ದ ಆಕೆಯೆ ಮಾತುಗಳೇ ಅವನ ಕಣ್ಣಿದುರಿಗೆ ಕಟ್ಟಿದಂತಾಗಿ ಆತನ ಮನಸ್ಸುಗಾಳದ ಕೊಕ್ಕುಯನ್ನು ಕಚ್ಚಿದ ಮೀಸಿನಹಾಗೆ ಆಗಿ ಹೋಯಿತು.

ಸಾವಿತ್ರಿಯ ಪದವು ಕೊನೆಗಂಡಿತು. ಗೋಪಾಲನಿಗೆ ಆ ಪದವೂ ಸರಿಬಂದಂತೆ ಕಾಣಲಿಲ್ಲ. “ ಬಾಲಗಂಧವ್ ” ನಾಟಕ ಪದಗಳ ಮುಂದೆ ಬೇರೆ ಪದವೇ ಇಲ್ಲವೆಡು ಹೇಳುವವನಿಗೆ ಆಕೆಯು ಈ ಕನ್ನಡ ಪದ್ಯವೆಂತು ಸಂಭಿಳಿಸಿದ್ದರೂ ?

“ ಜಹಾ ಮಾಡುವದು ಗೊತ್ತಿಲ್ಲ. ಸ್ವೋ ಹೊತ್ತಿ ಸಲಿಕ್ಕೆ ಬರುವದಿಲ್ಲ. ಮೇಲಾಗಿ ಹುಡಿಗೆ ಕವ್ವು. ಇಂಥ ಕಗ್ಗ ಹುಡಿಗೆಯನ್ನು ತೆಗೆದುಕೊಂಡು ಮಾಡುವದೇನು. ಕಲಿತ ಹೆಂಡತ ಬೇಕು ನನಗಿ. ಹುಡಿಗೆ ಪಾಸಿಲ್ಲವೆಂದು ಹೇಳಿಬೇಡು ” ಗೋಪಾಲ ತನ್ನ ಕಕ್ಷನಿಗೆ ಹೇಳಿಬಿಟ್ಟು. ಆ ಹುಡಿಗೆಯ ತಾಯಿಯ ಬಳಿಯಲ್ಲಿ ಗಂಟಿದೆಯೆಂದು ಯಾರೋ ಹೇಳಿದ್ದಿರಂತೆ ಗೋಪಾಲನ್ ಕಕ್ಷನಿಗೆ. ದುಡ್ಡಿನ ಆಕೆಗಾಗಿ ಆತನು ಬಂದವನು. ದುಡ್ಡಿ ಸಿಗುವದೇ ಆಗಿದ್ದರೆ ಹೇಗಾದರೂ ಮಾಡಿ ಲಗ್ನ ಕೂಡಿಸಿಬಿಡುತ್ತಿದ್ದ.

“ ಹುಡಿಗಿ ಕಪ್ಪಿದ್ದಾ ಈ. ಜುರುಕೂ ಕಾಟಿವದಿಲ್ಲ. ಆದ್ದರಿಂದ ವರದಕ್ಕಿಣಿ ಎನ್ನು ಕೊಡತಕ್ಕವಟು? ”

“ ನಾವು ಬಡವರು. ಹಣವೇನೂ ಇಲ್ಲ ನಮ್ಮಲ್ಲಿ. ಇದೊಂದು ಚಿಕ್ಕ ಮನೆಯೇ ನಮ್ಮ ಸೋತ್ತು. ಆದನ್ನು ವರನಿಗೆ ದಂನವಾಡಿಚಿಡಬಲ್ಲೆ ” ಸಾವಿತ್ರಿಯ ತಾಯಿ ಹೇಳಿದಳು.

‘ ಭೇ, ಇಂಥ ಕಪ್ಪು ಹುಡಿಗೆಯನ್ನು ಮದುವೆಯಾಗಬೇಕಾದರೆ ವರದಕ್ಕಿಣಿ ಇಲ್ಲದೆ ಬಗೆಹರಿಯುವ ಮಾತೇ ಅಲ್ಲ ” ಎಂದು ಹೇಳಿ ಕಕ್ಕಮೆಕ್ಕೆ ಉಬ್ಬರೂ ಎದ್ದು ಹೊರಟೀ ಬಿಟ್ಟರು

ಬೇಕೆಂತಲೇ ಸಾವಿತ್ರಿಗೆ ಕೇಳುವಂತೆ ಆವಳ ತಾಯಿಯ ಮುಂದೆ ಮಾಧವನೊಂದು ಮಾತನ್ನು ಹೇಳಿ ಹೊಡ.

“ ಇನ್ನೂ ಒಂದು ವರವುಂಟು. ನಂಳಿ ಸಾಯಂಕಾಲ ಕರೆದುಕೊಂಡು ಬರುತ್ತೇನೆ. ಸ್ವಲ್ಪ ಹೂವಿನ ಮಾಲೆಗೀಲೆ ಮುಡಿದುಕೊಂಡು ಚನ್ನಾಗಿ ಸಿಂಗರಿಸಿಕೊಳ್ಳಲಿಕ್ಕೆ ಹೇಳಿರಿ ಆಕೆಗೆ ನಿಶ್ಚಯಕ್ಕಾಗಿ ಒಂದು ಹೊಸ ಸೀರೆಯನ್ನು ಕೊಡುತ್ತೇವೆಂದೂ ಹೇಳಿದ್ದಾರೆ. ಮುಂಚಿಕವಾಗಿಯೇ ಬೇಡಿ ಕೊಂಡು ಕಳಿಸಿಕೊಟ್ಟುಬಂತ್ತೇನೆ ನಿಮ್ಮ ಕಡೆಗೆ. ಏನಾದರೂ ಹಂಚಿಕೆ ಮಾಡಿ ನಾಳೆ ಲಗ್ಗು ಡೂಂಡಿಸಬಿಡುವೆನು. ”

ಮಾಧವನ ಈ ಮಾತುಗಳು ಸಾವಿತ್ರಿಯ ತಾಯಿಗೆ ಸಂತೋಷವನ್ನುಂಟು ಮಾಡಿದರೂ ಆಕೆಗೆ ಮಾತ್ರ ನಂಜಿನಂತೆ ತೊರುತ್ತಿದ್ದವು ಅಂತೆಯೇ ಆಕೆಯು ಸರ್ರನೆ ಒಳಗೆ ನಡೆದುಬಿಟ್ಟುಳು.

ಅಂದು ರಾತ್ರಿ ಮಾಧವನು ಎನ್ನು ಯತ್ನಿಸಿದರೂ ನಿದಾರಿದೇವಿಯು ಆತನಿಗೆ ಒಲಿಯಲೇ ಇಲ್ಲ ವಿಚಾರಗಳ ಮೇಲೆ ವಿಚಾರಗಳು ಬರತೊಡಗಿದವು. ಹಾಗೇಕೆ ಆಗಿರಬಹುದು? ಸಂವಿತ್ರಿ-ಮಾಧವರ ಸಂಬಂಧನೇನಿರಬಹುದೆಂಬುದನ್ನು ಆರಿತುಕೊಳ್ಳಲು ವಾಚಕರು ಆಶುರರಾಗಿರಬಹುದಲ್ಲವೇ?

ಮಾಧವನು ಆವರ ನೆರೆನೆಯಲ್ಲಿಯೇ ಚಿಕ್ಕಂದಿನಿಂದಲೂ ವಾಸಿಸುತ್ತಿದ್ದ. ಆತನಿಗೆ ಈಗ ಇವರುಷಗಳಿಂದ ಮಾಳಗುದ್ದೆದ ಕನ್ನಡ ಶಾಲೆಯಲ್ಲಿ ಅಂ ರಾ. ಸಂಬಳವಾಗಿದ್ದ ತು. ನೊದಲಿದ್ದ ಮನ ದೂರಾಗುವದೆಂದು ಆತನು ಶಾಲೆಯ ಹತ್ತಿರವೇ ಹೊಗಿ ಇದ್ದ. ಮಾಧವನೊಳ್ಳೇ ಗುಣಿಶಾಲಿ

ಹುಡುಗ. ನಾಲ್ಕು ಜನರಿಗೆ ಬೇಕಾದವ ಸಾಮಿತ್ರಿಯ ತಂಡೆ ಆತನನ್ನು
ತುಂಬಾ ಸ್ತ್ರೀತಿಸುತ್ತಿದ್ದರು ಕೊರತೆ ಬಿದ್ದಾಗೆಲ್ಲ ಆತನ ಪ್ರೀ ಹಣವನ್ನು
ಕೂಡ ತುಂಬಿತ್ತಿದ್ದರಂತೆ. ಮನೆಯವನಂತೆಯೇ ಆತನನ್ನು ಅವರು ತಿಳಿದು
ಕೊಂಡಿದ್ದರು. ಇವರ ಉಪಕಾರಕ್ಕೆ ಪ್ರತಿಯಾಗಿ ಆತನು ಸಾಮಿತ್ರಿಗೆ
ಸಿತ್ಯನೂ ಪಾಠಹೇಳಿಕೊಡುತ್ತಿದ್ದ. ವಾಧವನು ವರ್ಷಾಟ್ರಿಕಾ ಶಾಸಾದ
ವರಷವೇ ಸಾಮಿತ್ರಿಯ ತಂಡೆ ತೀರಿಕೊಂಡಿದ್ದ. ಸಾಮಿತ್ರಿ-ವಾಧವ
ರಿಬ್ಬರೂ ಒಕ್ಕೇ ನಲುಗೆಯಿಂದ ನಡೆದವರು ಆ ಸಲುಗೆಯನ್ನು ಶಾಶ್ವತ
ವಂಗಿ ಉಳಿಸಬೇಕೆಂದು ಆಕ್ಷಯ ಸಾಹಸ. ದೊಡ್ಡ ವಳಾಗ್ರ ಲಗ್ಗಿದ
ಪ್ರಸ್ತಾಪ ಬಂದ ಲಾಗಾಯ್ತು ನೀನು ನನ್ನನ್ನು ಲಿಗ್ಗಿ ವಾಗಬೇಕೆಂದು
ಆನೇಕ ಬಾರಿ ಬಿನ್ನ ವಿಸಿಕೊಂಡಳು. ಆದರೆ ಎಲ್ಲವೂ ವ್ಯಧ್ಯ ಆತನ
ವಿಚಾರಗಳೇ ಬಂದು ಬಗೆಯಾಗಿದ್ದವು. ಕೊನೆಯವರಿಗೆ ಬ್ರಹ್ಮಚಂ
ಯಾಗಿ ಉಳಿಯುವ ಸಿಚಂರವೇನೂ ಇರಲಿಲ್ಲ. ಇಷ್ಟೇ ಆಲ್ಲ ಆತನು
ಸಾಮಿತ್ರಿಯನ್ನು ವಾಸನಾರೆ ಸ್ತ್ರೀತಿಸುತ್ತಲೂ ಇದ್ದ. ಆದರೆ ತಾನು ಬಡವ.
ಇವುತ್ತು ರೂಪಾಯಿಗಳಲ್ಲಿ ಸಂಸಾರ ಹೇಗೆ ಸಾಗಿಸಬೇಕು? ಹೆಂಡತಿ
ಯನ್ನು ಕಷ್ಟಕ್ಕೆ ಗುರಿವಾಡಿ ಸಾವಾನ್ನೇಕೆ ಕಟ್ಟಿಕೊಳ್ಳಬೇಕು ಎಂದೆನ್ನು
ತ್ತಿದ್ದ. ಆದಕ್ಕಾಗಿ ಆತನು ಸಾಮಿತ್ರಿಗಾನ್ನು ಯಾವನೋಬ್ಬ ಇದ್ದುಳ್ಳವಿಗೆ
ಕೊಟ್ಟು ಮದುವೆವಾಡಿಸಿ ಆವರ ತಂಡೆ ತನ್ನ ನೇರೆ ವಾಾಡಬು ನಕಾರ
ಖಣಿಂದ ಮುಕ್ತನಾಗಬೇಕೆಂದು ವಿಚಾರ ನಡೆಿಷ್ಟು ತನ್ನ ಬಾಲ್ಯವಿತ್ತರ
ಗೋಪಾಲನಂತಹ ಸುಶೀಲಿತನು ಹೀಗೆ ಸಾಮಿತ್ರಿಯ ಪರಿಕ್ಷೇಯನ್ನು ವಾಡಿ
ಅವಳ ಹೃದಯಕ್ಕೆ ನೋವನ್ನು ಒಟ್ಟುವಾಡುವದು ಎಷ್ಟು ವಾತ್ರವೂ ಸಂ
ಯಾಲ್ಲವೆಂದೆನ್ನಿಸಿತು. ಒಪ್ಪಿಗೆ ಕೊಟ್ಟು ಬಿಡಲು ನಿರ್ಧಾಸಿಕೊಂಡ.
ತನ್ನಿಂದ ಮುಂದೆ ಅವಳಿಗೆ ದುಃಖವಾಗಲಿಕ್ಕಿಲ್ಲವಷ್ಟೇ? ಮಕ್ಕಳು ಮರಿಗಳ
ಪಾಡೇನು? ಈ ಯೋಚನೆಗಳು ಮಾತ್ರ ಆತನನ್ನು ಅಂಪಿಕೊಂಡೇ
ತಂಡವು. ಹಾಗೂ ಹೀಗೂ ರಾತ್ರಿಯನ್ನು ಕಳೆದನು. ಮರುದಿವಷ
ಮಧ್ಯಾನ್ನೂ ದಾಟತು

ಸಂಜೆ ಮಾರು ಘಂಟೀಯ ಸಮಯ ಸಾಮಿತ್ರಿಯ ತಾಯಿ ಪುರಾಣಕ್ಕೆ
ಹೋದವಳು ಇನ್ನೂ ಬಂದಿರಲಿಲ್ಲ. ತಾಯಿಯ ಅಪ್ಪಣಿಯ ಮೇರಿಗೆ ಸಾಮಿ
ತ್ರಿಯು ಮನಸ್ಸಿಲ್ಲದಿದ್ದರೂ ವಾಧವನು ಕಳಿಸಿದ ಹೊಸ ಸೀರೆಯನ್ನು ಒಟ್ಟು

ಕೋಂಡಿದ್ದಳು. ಅದೇ ಆಗ ಹಿತ್ತೆಲ ಮನೆಯಲ್ಲಿ ಹೋಗಿ ತನ್ನ ಅರಿಸಿಣ ಕುಂಕುಮದ ಚಿಕ್ಕಪೆಟ್ಟೆಯನ್ನೇ ಶೇದುಕೊಂಡಳು. ಅವಳಿಗೆ ಜಡವಾಗಿ ದೀಪ ತನ್ನ ದೇಹ ಜೀವನೇ ಬೇಸರವಾಗಿ ಹೋಗಿದ್ದ ತು ಬೇಸರಿಕೆಯಿಂದ ಹಿಂಜರಿಯತ್ತಿದ್ದ ಕೈಗಳಿಗೆ ಶಕ್ತಿಯ ಹುಕುಮನ್ನು ಕೇಳಿಟ್ಟು ಕೈಯಲ್ಲಿ ರಣಿಗೆ ತೆಗೆದುಕೊಂಡು ಬಾಃಚಿಕೊಳ್ಳತೊಡಗಿದಳು.

‘ಸಾಕು ಸಾಕೇ ಹೆಣ್ಣಿನ ಜನುವು’ ಎಂಬ ಪದವು ಸ್ವಯಂ ಸ್ಥಾತ್ರ ಯಿಂದ ತನ್ನಾರೆ ಹೊರಡುತ್ತಲಿದ್ದಿತು ಮುಂಬಾಗಿಲನ್ನು ದೂಡಿ ಮಾಡೆ ವನು ಪ್ರವೇಶಿಸಿದನು. ಅವಳು ಒಮ್ಮೆಲೆ ಬೆಳ್ಳಿ ಬಿದ್ದಾನು ವಾಧವನೆಂದು ತಿಳಿದೊಡನೆ ಅರಿಯಿದವರಂತೆ ಕೆಳಗೆ ನೋರ ಹಾಕಿಕೊಂಡು ಸುಮ್ಮನೆ ಕುಳಿತುಕೊಂಡಳು.

“ಯಾಂ ಬಾಯಿಯವರು ವಾಡನಾಡುನದಿಲ್ಲಿಂದು ಕಾಣುತ್ತದೆ”
ಅವಳು ವ್ಯಾನವಾಗಿಯೇ ಇರುವಳು.

‘ಕುಗಿನಿಂದಲೇ ಹೀಗೆ ಮರೆತು ಬಿಡಹತ್ತಿದರೆ ಮುಂದೆ ಗತಿಯೇನು? ಸಾಕಿ ಗಂಡನಮನೆಗೆ ಹೋದ ಬಳಿಕ ನಮ್ಮ ಕಡೆಗೆ ಹಣಿಕಿ ಹಾಕಿ ಸಹ ನೋಡಲಿಕ್ಕಾಲ್ಲಿ.

ಇನ್ನೂ ಅವಳು ವ್ಯಾನವಾಗಿಯೇ ಇರುವಳು ವಾಧವನ ಈ ಹುಡು ಗಾಟದ ವಾತುಗಳಿಂದ ವಾತ್ತಿಷ್ಪತ್ರಾಲವಳ ದಃಖಿಃ ಕ್ಷೇಪ್ತಪಕ್ಷಾಟ್ಪ್ರಂತಃ ಯಿತು

“ಹೀಗೆ ಮೂಕರಂತೆ ಕುಳಿತುಕೊಂಡು? ನನ್ನ ಹೀಷ್ಟೇ ಹಾದ ಬೇಕೆಂದಿರುವೆಯೇನು?”

“ಮಾಧವಾ. ನಿನ್ನಂತೆ ನಿಪ್ಪುರಕೆಂದು ಮಾತ್ರ ತಿಳಿಯಬೇಡ. ದೇವರ ದಯಿಂದ ಮೂಕಳಾಗಿದ್ದರೆ ಅಪಮಾನಕರವಾದ ಈ ಸ್ಥಿತಿಯಾದರೂ ಬರುತ್ತಿರಲಿಲ್ಲ. ಸುಮ್ಮನೆ ನನ್ನನ್ನು ಪೀಡಿಸಬೇಡ ಹೋಗು” ಸಾವಿತ್ರಿ ನುಡಿಯುವಪ್ಪರಲ್ಲಿಯೇ ಇವನು ಹೋದವನೆಂತೆ ನಟಿಸಿ ನಡು ಮನೆಗೆ ಹೋದನು. ಅದರೆ ಮನಸ್ಸೆಲ್ಲಂದು ಹೇಳಬೇಕಲ್ಲ. ಹೀಗೆ ಹೋದನೋ ಹಾಗಿಯೇ ಬಂದು ಬಿಟ್ಟಿನು. ಸಾವಿತ್ರಿ ಆಗ ಅಲ್ಲಿರಲಿಲ್ಲ. ಹಿತ್ತಲದಲ್ಲಿದ್ದ ಪಾರಿಜಾತ ವೃದ್ಧದ ಅಡಿಯಲ್ಲಿ ಕುಳಿತುಕೊಂಡಿದ್ದಳು. ಮಾಧವನ ಒಂದೊಂದು ಮಾತುಗಳು ಆಕೆಯ ಕಿವಿಗೆ ಕಾದು ಶರಗಿಸಿದ ಸೀಸದಂತೆ ತೋರುತ್ತಿದ್ದವು.

“ಕರ್ನರ, ಕರಿಣ— ಮಾಧವಾ, ನೀನೆನ್ನು ನಿಮ್ಮರನಾದೆಯಲ್ಲ? ಪ್ರೇರು ವಿವಾಹವನೆಂದು ಬಡಕೊಳ್ಳತ್ತಿರುತ್ತಾರೆ ಜನರು. ಆದರೆ ನೀನು ಅಕಸ್ಮಿ ಕವಾಗಿ ಇಡಿದ ಪ್ರೇಮವನ್ನು ಭಂಗಮಾಡಿ ನೀನೇ ನಿನ್ನ ಕೈಯಿಂದ ನನ್ನ ಕೈಗಳನ್ನು ಬೇರೆಂಂದರ ಕೈಯಲ್ಲಿ ಕೊಡಬೇಕೆನ್ನು ವಿಯಾ? ” ಎಂದು ತಲೆ ತಲೆ ಬಡಿದುಕೊಂಡು ಅಳತೊಡಗಿದಳು.

ಮಾಧವನ ಕರುಳು ಉಕ್ಕೆರಿಬಂದಿತು. ಒಡಿಬಂದು “ಸಾವಿತ್ರೀ, ಹೀಗೇಕೆ ಹುಜ್ಜೆ ಖಂತ ಮಾಡುವೆ? ನಿನ್ನ ದುಃಖನಿವಾರಣಿಗಾಗಿಯೇ ನಾನಿಲ್ಲಿಗೆ ಬಂದದ್ದು” ಎಂದ.

“ಬೇಡ. ನನ್ನ ದುಃಖವನ್ನು ಹೊಗಲಾಡಿಸುವದು ಬೇಡ. ನೀನು ಯಾವ ಸಿರಿವಂತನ ಕೊರಳಿಗೆ ನನ್ನನ್ನು ಕಟ್ಟಿದ್ದೂ.... ನನ್ನ.... ದುಃಖ...”

ಕುತ್ತಿಗೆ ಬಿಗಿದು ಬಂದು ಮಾತ್ರ ಕುಂಡಿತವಾದವು. ಮಾಧವನು ಏರ ರಮೀಪಕ್ಕೆ ಹೊಗುವಷ್ಟು ರಲ್ಲಿಯೇ ಅವಳ ಮೈ ಮೇಲೆ ಪರಿನೆಯೇ ಇರಲಿಲ್ಲ ಅವನು ಅವಳನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತನ್ನ ಕರವಸ್ತುದಿಂದ ಕಣ್ಣೀರಿನಿಂದ ಒಡ್ಡಿಯಾದ ಅವಳ ಗಲ್ಲಿಗಳನ್ನು ಒರಿಸಿದನು ಗಳೋಬಿಸಿ ಉಪಚರಿಸಲು ತುಸು ಹೊತ್ತಿನಲ್ಲಿಯೇ ಎಚ್ಚರಬಂದಿತು ಕಣ್ಣಿ ತೆರೆಯುತ್ತಾಳೆ ತಾನು ಮಾಧವನ ತೊಡೆಯ ಮೇಲೆ.

“ಹಾಧವಾ ನೀನಿನ್ನು ದೂಡಿಂದಾಗಿ ಪರಾಗೈಯೇ ಹೊಂದಿಗೆ ಹೀಗೆ ವಶಸುವದು ಸರಿಯಲ್ಲ” ಎಂದು ನುಡಿದಳು.

“ಇಲ್ಲಿ ಶರಸ್ತಿ ಯರು ಯಾರು ಇದ್ದಾರೆ”

“ಇದೇನು ಕೇಳುತ್ತಿರುವೆನು. ನಾನೇನು ಸ್ತುಪ್ಪದಲ್ಲಿಲ್ಲವಷ್ಟೇ? ಮಾಧವಾ ನಿನ್ನ ಮಾತಿನಮೇಲೆ ನಂಬಿಗೆಯನ್ನಿಡಲಾ? ನೀನು ನನ್ನನ್ನು ಮದುವೆಯಾಗುವುದು ಖಂಡಿತವಷ್ಟೇ?”

‘ಅಗಬೇಕೆಂದಿರು ಈನು. ಆದರೆ—’

‘ಆದರೆ ಎಂಬ ಮಾತನ್ನು ತಿಳಿಸಿ ನನ್ನ ಮನಸ್ಸನ್ನು ನೋಯಿಸಿ ಹೊಗಬೇಕೆಂದು ಮಾಡಿರುವಿಯಾ? ’ ಸಾವಿತ್ರಿ ಸಿಟ್ಟಿಸಿಂದ ಡಾರಸಿಡಿದು ನಿಲ್ಲುವಳು.

“ಹಾಗಲ್ಲ ಸಾವಿತ್ರಿ. ನನ್ನ ಮಾತನ್ನಾದರೂ ಕೇಳು. ಲಗ್ಗು ಮಾಡಿಕೊಂಡ ಮೇಲೆ ಹೆಂಡತಿಗೆ ಸುಖಕೊಡುವದು ನಮ್ಮ ಕರ್ತವ್ಯವಲ್ಲವೇ? ಆಗಾಗೆ

ಬೆಲೆಯುಳ್ಳ ಹೊಸ ಹೋಸ ಸೀರಿತೆಂದು ಕೊಡಬೇಕು. ನಾಟಕ-ಸಿನೇಮಾಗಳಿಗೆ ಕರೆದೊಯ್ದಬೇಕು. ತಿಂಡಿ ತಿನಷ್ಟು ಪೂರ್ವೀಕಬೇಕು. ಅದನ್ನೆಲ್ಲ ಬಿಟ್ಟು ಒಕ್ಕಲಗಿತ್ತಿಯಂತೆ ಮನೆ ಕೆಲಸಕ್ಕಾಗಿ ಮದುವೆ ಮಾಡಿಕೊಳ್ಳುವದು ಸನಗೇನೂ ಸರಿದೊರುವದಿಲ್ಲ. ನನಗೆ ಬರತಕ್ಕ ಸಂಬಳ ಅಂದೊಪಾಯಿ, ಅವ್ಯಾಪ್ತಿ ಹಾ-ಲು-ಹೊಸದು ಈಟ್ಟಿಗೆ ಇವೆಲ್ಲಾ ಆಗಬೇಕಾದರೆ ಸಾಕು ಬೇಕಾಗಿ ಹೋಗುತ್ತವೆ. ಅಂದ ಬಳಿಕ ನಿನ್ನನ್ನು ಶುಭೀಯನ್ನಾಗಿ ಹೇಗೆ ಮಾಡಬಲ್ಲೆ”

“ ಮಾಥ್ರ, ಇಜ್ಞಾನಿಯಂತೆ ಹೀಗೇನು ಹೇಳುವೆ. ನಿನಗೆ ಇವ್ಯಾದೆದೂ ಸಂಬಳ ದೊರೆಯಾತ್ತದೆ ಇದೇ ಹೆಚ್ಚಿನದು. ಬರೀ ದಿನಗೂಲಿಮಾಡಿಕೊಂಡು ಸಂಸಾರ ಸಾಗಿಸುವವರು ಆದೆನ್ನು ಇನ್ನಿಲ್ಲ ನಾಟಕ-ಸಿನೇಮಾಗಳನ್ನು ದುಟ್ಟಾನ್ನು ನೋಡಿದೆ ಇರುವ ಇನ್ನಿಲ್ಲ ಏನು? ಎರಡು ರೂಪಾಯಿ ಬೆಲೆ ಬಾಳುವ ಪತ್ರಲವನ್ನು ಟ್ರಿರೆ ಮಯಾದೆ ಹೋಗುವ ದೇಣು? ಏನಾದರೂ ನೇವಹೇಳಬೇಡ. ಪುರಾಣಕಾಲದ ಸಾವಿತ್ರಿಯು ತನ್ನ ಗಂಡನ ಪ್ರಾಣವನ್ನು ತಂದು ಹೊಟ್ಟಿದ್ದರಿಂತ್ಹ ಸಾವಿತ್ರಿಯು ತನ್ನ ಗಂಡನ ಬಡತನವನ್ನು ಹೋಗಲಾಡಿಸಲು ಯಾತ್ರೆ ಶದೆ ಇರುವಳಿಂದು ಭಾವಿ ಹಿಡಿಯೇನು?”

“ ಹಾಗಾದರೆ ಮಾಥ್ರವನು ಧನ್ಯನಾಂನೆನ್ನೆಂದು ಬಹುದು ಬಾ, ಸಾವಿತ್ರಿ. ಲಗ್ಗಿದ ನಿಶ್ಚಯವಾಯಿತು. ನಿಶ್ಚಯದ ಸಕ್ರಿಯೆ ಕೊಡುವದಿಲ್ಲೇನು” ಹಷಣ್ಯಾ ಇಂತ್ರಾವಂಗಿ ಸಂದಿದನು ಸಾವಿತ್ರಿಗೆ ಹೊಟ್ಟಿತುಂಬ ಆನಂದವೇ ಆನಂದ.

“ ಸಕ್ರಿಯೆಡ ದೇಹಿ-ಪರದೇಶಿ ಗೊತ್ತಾಗುವದಿಲ್ಲ. ಬೆಲ್ಲಾ ಕೊಡುತ್ತಿನೆ” ಎಂದು ಗೋಣಲ್ಲಾಡಿಸುತ್ತು. ಆನಂದದಿಂದ ಮಾಥ್ರವನ್ನು ಅಪ್ಪಿಕೊಂಡಳು. ಆಳುವಿನ ಕಡಲಿಸಿಂದ ಆ ಬೆಲ್ಲ ಉಪ್ಪಾಗಿದ್ದರೂ ಆತನಿಗೆ ಅವೃತ್ತಕ್ಕೆಂತಲೂ ರುಚಿಯಾಗಿ ಹತ್ತಿತು.

ಆ ಹೊಸ ಸೀರೆ ನಿನಗೆ ಇನ್ನಾಗಿ ಒಪ್ಪುತ್ತದೆ ನೋಡು ಮಾಥ್ರವನು ಬೇಕೆಂತಲೇ ನುಡಿದ. ನಿಃಸ್ವಿಮಾದ ಮಮತೆಯ ಮಹಾಸಾಗರದಲ್ಲಿ ತೇಲಾಡುತ್ತಿದ್ದ ಸಾವಿತ್ರಿಯು ತನಗೆ ಯಾರೋ ಸೋಡಲಿಕ್ಕೆ ಬರತಕ್ಕ ವರಿದಾರೆಂಬ ಸಂಗತಿಯನ್ನು ಮರಿತುಬಿಟ್ಟಿದ್ದಳು. ಹೊಸ ಸೀರೆಯೆಂದೊಡನೆ ನೇನೆವಾಯಿತು.

“ ಮಾಥವಾ, ಆ ಯಂತ್ರದೂತರು ಕಳಿಸಿದ ಈ ಸೀರೆಯನ್ನು ಮೊದಲು ಬಿಟ್ಟು ಬರುತ್ತೇನೆ. ಅವರು ಬಂದೋಡನೆ ನೀನು ಏನಾದರೂ ಹೇಳಿ ಆವ ರನ್ನು ತಟ್ಟಿಬಿಡು ” ಎಂದು ಲಗುಬಗೆಯಿಂದ ಹೊರಡಡಲನುವಾದಳು.

ಮಾಥವನಿಗೆ ಬಹಳ ವ್ಯಧಿಯಾಯಿತು. ಎಷ್ಟೋಬ್ಬಿ ಜನರು ಬಂದು ಆಕೆಯನ್ನು ನೋಡಿ ನಿರ್ದಯಿಗಳಂತೆ ಮೋರೆ ತಿರುವಿ ಹೋದ ಸಂಗತಿ ಗಳಿಲ್ಲ ಕಣ್ಣಿಗೆ ಕಟ್ಟಿದಂತಾಗಿ ಇವೆಲ್ಲಕ್ಕೂ ತಾನೇ ಕಾರಣನೆಲ್ಲವೇ ಎಂದು ಹಳೆದುಕೊಂಡ.

“ ಸಾವಿತ್ರೀ ಸಾಕ್ಷಾತ್ ” ಆ ಯಂತ್ರದೂತನೇ ನಿನ್ನೆ ದುರಿನಲ್ಲಿ ನಿಂತಿದ್ದಾನೆ. ಬೇಡವೆಂದರೂ ಆತನು ಬಿಡುಲಾರ. ಯಾವುನ ಪಾಶವು ಎಂದಿಗೂ ಹುಸಿಹೋಗದೆಂಬುದನ್ನು ಮರತೆಯಾ ? ” ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡನು.

ತಾಯಿಯ ಒಪ್ಪಿಗೆಯಂತೂ ಇದ್ದೇ ಇದ್ದಿತು. ರೂಡಿಗನುಸರಿಸಿ ಲಗ್ಗುವಿಧಿಯೂ ಆಗಿಹೋಯಿತು. ಆ ಮಾತಿಗೀಗ ನಾಲ್ಕು ವರುವ ಸಂದಿಪ ಬಹುದು. ಈಗ ಮೋಹನನೆಂಬ ಪುತ್ರರತ್ನವೊಂದನ್ನು ಹೆತ್ತಿದ್ದಾರೆ.

ಸಾವಿತ್ರಯೋಳ್ಳೀ ಕಾರ್ಯದಕ್ಕಳು, ಕಲಾಕಾಶಲ್ಯಗಳಲ್ಲಿ ಕೂಶಲಳು. ಇತ್ತೀಚೆಗೆ ಹೋಲಿಗೇ ಕೆಲಸವೊಂದನ್ನು ಉತ್ತರ್ವಾಗಿ ಕಲಿತುಬಿಟ್ಟಿದ್ದಳು. ಮನೆಯಲ್ಲಿ ಬಂದು ಹೋಲಿಗೆಯ ಯಂತ್ರ. ಹೋಲಿಗೇ ಕೆಲಸ ಕಲಿಯುವದ ಶಾಂತಿಗಿ ಚಿಕ್ಕಮಕ್ಕೆಳು ತಂಡತಂಡವಾಗಿ ಬರುತ್ತಿದ್ದರು ತಿಂಗಳಿಗೆ ಇಂ ರೂಪಾಯಿಗಳಿಗೆ ಕಡಿನೆ ಇರಲಿಲ್ಲ ಆಕೆಯ ಗಳಕೆ. ಮಾಥವನಿಗೂ ಈಗ ಇಂ ರೂಪಾಯಿ ಶಂಬಳ. ಮನೆಯಲ್ಲಿ ಚಿಕ್ಕದೊಂದು ವಾಚನಾಲಯ. ಎಳೆ ಮಕ್ಕಳಿಗೆ ಸದ್ವಿದ್ಯೆಯನ್ನು ಕೊಡುವದರಲ್ಲಿಯೂ, ಉದ್ಯೋಗವಂತರನ್ನೂಗಿ ಮಾಡುವದರಲ್ಲಿಯೂ ದಂಪತಿಗಳಿಬ್ಬಿರಿಗೂ ಆನಂದವಾಗುತ್ತಿದ್ದಿತು. ಆದರ್ಥ ದಂಪತಿಗಳಾಗಿ ಅವರು ಕಾಲಹರಣ ಮಾಡುತ್ತಿದ್ದರು.

ಇಂದು ಸಂಕರ್ಮಣದ ನಿಮಿತ್ತ ಮಾಥವನಿಗೆ ರಜೆ ಇದ್ದಿತು ಸಂಜಿಜಿ ಗಂಟೀಯಾಗಿರಬಹುದು. ಸಾವಿತ್ರ-ಮಾಥವರಿಬ್ಬರೂ ಹೊಗಮಂಚದ ಮೇಲೆ ವಿಹರಿಸುತ್ತಿದ್ದರು. ಆ ಸುದ್ದಿ ಈ ಸುದ್ದಿ ಎಲ್ಲವೂ ಹೊರಟಿದ್ದವು

“ ಸಾವಿತ್ರೀ ನೀನು ನಿಜವಾಗಿ ನುಡಿದಂತೆ ನಡದೆ ದಯವಿಟ್ಟು ಹೆಚ್ಚು ಕ್ರಮವನ್ನು ಮಾತ್ರ ಪಟ್ಟುಕೊಳ್ಳಬೇಡ. ತೊಂದರೆವಡಬೇಡ. ”

“ ತೊಂದರೆ ಎಂಬ ಶಬ್ದವೇ ಗೊತ್ತಿಲ್ಲ ನನಗೆ. ಉದ್ದೇಶೀಗಿಯಾಗಿ ಸಂತೋಷದಿಂದ ಕಾಲಕಳೆಯುವವರಿಗೆ ತೊಂದರೆಯು ಎಂದಿಗೂ ಆಗಲಾರದು” ಎಂದು ಹೇಳಿದಳು.

ಸಮಯಕ್ಕೆ ಸರಿಯಾಗಿ ಅಂಚೆಯನು ಒಂದು ಕವ್ವರನ್ನು ಒಗೆದುಹೊಡನು. ಆದು ಗೋಪಾಲನದಂಗಿರಬಹುದೆಂದು ವಾಧವನು ಆಕ್ಷರದ ಮೇಲಿಂದ ಮೊದಲೇ ತಕ್ಷಿಸಿದ್ದನು. ಕವ್ವರು ಒಡೆದು ಓದತೋಡಿದ್ದು.

ಗದಗು,

ತಾ. ಗಳ-ಗ-ರಣಿಖ.

ಗಳಿಯ,

ನಿನ್ನೊೱಲೆ ಕೈಸೇರಿ ಹಿಡಿಸಲಾರದವ್ಯು ಆನಂದವಾಯ್ತು. ನಿನ್ನನುಖಾಗಿರುವೆಯೆಂದು ಈ ಮೊದಲೇ ನಾನು ತಿಳಿದುಕೊಂಡಿದ್ದೆ. ಸಂತೋಷ ನಿನ್ನ ಸುಖಮಾರ್ಗದ ಜೀವನಕ್ಕೆ ಕಾರಣಭಾದ ನಿನ್ನ ಮೋಹದ ಮುದ ದಿಯನ್ನು ನಾನು ತರಸ್ಯಾರಪ್ರಾರ್ಥಕವಾಗಿ ನೋಡಿದ್ದಕ್ಕಾಗಿ ಹೈಮಿಸಲಿಕ್ಕು ಅಂಗಲಾಚಿ ಬೇಡಿಕೊಂಡಿದ್ದೇನೆಂದು ಆಕೆಗೆ ತಿಳಿಸು. ಚೈನಿಯಲ್ಲಿ ದುಂಡುಗಾರಿಕೆ ಮಾಡಿ ನಿರ್ಧನನಾಗಿ-ನಿರುದ್ದೇಶಿಗಿಯಾಗಿ ಬಳಲುತ್ತಿರುವ ಈ ಸಮಯದಲ್ಲಿ “ಕಲಿತ ಹೆಂಡತ್ತ” ಎಂಬ ಶಬ್ದದ ಮರ್ಮವು ಸರಿಯಾಗಿ ತಿಳಿಯಿತು. ಯೋವನದ ದಾಂವರ್ತ್ಯದ ಎಳೆಯ ದಿನಗಳನ್ನೇಲ್ಲ ಆವಿಚಾರತನದಲ್ಲಿ ಕಳಿದುದಕ್ಕಾಗಿ ನನಗಿಗ ತುಂಬಾ ಪಶ್ಚಾತ್ತಾಪವಾಗಿದೆ. ರೂಪ ಹಾಗು ವರದಕ್ಕಿಣಿಗೆ ಮರುಳಾದೆ. ಮಾತ್ರಪ್ರಕೃತ್ಯು ಪಾಸಾದವಳಿಂಬ ಮೋಹಕ್ಕೆ ಬಲಿಬಿಡೆ. ಅದರೆ ಈಗ ಆ ಬಣ್ಣದ ಬೀಷಣಿಕೆಗೆ ಯಾರು ಬುದ್ಧಿಯನ್ನು ಹೇಳಬೇಕು? ಪಾಪ! ಆವಳನ್ನು ಹಳಿಯುವದು ನನ್ನದೇ ತಪ್ಪು. ಯಾವ ಕೆಲಸ ದಳ್ಳಿಯಾ ತೊಡಗಿಸದೆ ಬಣ್ಣದ ಬೀಷಣಿಕೆಯಂತ್ತುನ್ನು ಒತ್ತಿಯೇ ಆವಳನ್ನು ಅಲಕ್ಷ್ಯಿಸುತ್ತಾಗಿ ಮಾಡಿದವನು ನಾನೇ. ಆದ ಮಾತಿಗೆ ಮಾಡುವದೇನು? ಇಲ್ಲಿ ನನಗೇನೂ ಉದ್ದೇಶೀಗ ದೊರೆಯುವ ಲಕ್ಷಣ ಕಾಣುವದಿಲ್ಲ. ನಿಮ್ಮಿಂದಿಗೇ ನನ್ನ ಬಿಡಾರ ತಗೆದುಕೊಂಡು ಬರಬೇಕೆಂದು ಮಾಡಿರುವೆ. ಎಷ್ಟೆಂದರೂ ನಿನ್ನ ಬಲ್ಲವನು, ನಿನ್ನ ಹೆಂಡತ್ತಿಯಾ ಹುಷಾಡಿ. “ ಕಲಿತ

ಹೆಂಡತಿ” ನಿಮ್ಮ ಸಹವಾಸದಲ್ಲಿದ್ದ ರೆ ನನ್ನೂ ಕೀರುಗ ಬಡತನೆದ ಬಾಳುವೇ
ಯಾನ್ನೇ ಶವಿಯಾಗಿ ವಾಡಿಕೊಳ್ಳುವದನ್ನು ಕಲಿಯಬಹುದು. ಯಾವು
ದಕ್ಕು ಓಲೆ ಬರೆ ನಿನ್ನೂ ಲೇಯ ದಾರಿಯನ್ನೇ ಸಿರೀಕ್ಕಿಸುತ್ತಿರುವ
ನಿನ್ನ ದುದ್ದೇ ವೀ ಗೇಟೆಯ,

ಗೋಪಾಲ.

ಗೋಪಾಲನೆ ಓಲೆಯೆಂದು ಗೋತ್ತುದಾಗ, ಸೈನ್ಯೇ ಹೊತ್ತಿಸಲಿಕ್ಕೂ
ಜಹಾ ಮಾಡುವುದಕ್ಕೂ ಬಾರದಿದ್ದು ದಕ್ಕುಗಿ ತನ್ನ ನ್ನು ತಿರಸ್ತುರಿಸಿ ಆತನೆನು
ತೋರಿದ ಅವವಾನಕ್ಕುಗಿ ಸ್ವಲ್ಪ ಕೋಪಭಾವವನ್ನು ತಾಳಿರಬಹುದು
ಕ್ಷೇತ್ರಹೊತ್ತು ಸಾವಿತ್ರಿ ಅದರೆ ಎಷ್ಟೇಂದರೂ ಸ್ತ್ರೀ ಹೃದಯ ಮಾತ್ರ
ಹೃದಯ. ಓಲೆ ಮುಗಿಯುವವ್ಯಾರಲ್ಲಿಯೇ ತುಂಬಾ ಕನಿಕರ ಬಂದುಬಿಟ್ಟ
ದ್ವಿತ್ಯ.

“ಅವರಿಬ್ಬಿರನ್ನೂ ಕರಿಸಿಬಿಡಿ. ಏನಾದರೂ ಮಾಡಲಿಕ್ಕೆ ಒಂದಿತು”
ಎಂದು ನುಡಿದಳು.

“ಕಲಿತ ಹೆಂಡತಿಯೆಂಬ ಪದನಿ ದೊರೆತದ್ದು ಕ್ಕುಗಿ ಬಾಯಿ ಸಾಹೇ
ಬರಿಗೆ ಖಾಸಿ ಆದಂತೆ ಕಾಣುತ್ತುದೆ” ಮೂದಲಿಂಬಿವ ದನಿಯಲ್ಲಿ ಅವಳ
ಮುಂದೆ ಗೋಣಾ ಮಾಡಿ ಹೇಳತೋಡಿದ.

“ಹಾದೂ ಅಂದೆ.” ಅವಳೂ ಅಣಿಕಿಸುತ್ತು ಅವನ ಇನ್ನುಡಿ ಜೋರಿ
ನಿಂದ ಹೇಳತೋಡಿದಳು. ಅವರಿಬ್ಬಿರ ತುಟ್ಟಿಗಳೂ ಅದೆವ್ಯವೇಳೆ ಕಾದಾ
ಡಿದನೋ, ಯಾರು ಸೋತರೋ, ಯಾರು ಗೆದ್ದರೋ ಅಥವಾ ಇನ್ನೂ
ಅಷ್ಟೇಗೆ ಬಿದ್ದ ಹಾಗೇ ಹೋರಾಡುತ್ತುತ್ತೇ ಇರುವರೋ ಯಾರು ಬಲ್ಲರು

ಕಾರ್ಯ ಸಾಧು



“ ಕಲಿತವರ ಹಣೇಬರಹನೇ ಇಮ್ಮೆ. ದೇವರಿಲ್ಲ, ದಿಂಡರಿಲ್ಲ, ದಾನಿ-
ಥಮ್ಮವಿಲ್ಲ, ಸಾಧೊಸಂತರ ಮಹಿನೆ ಎಷ್ಟೇಂಬುದು ಗೀರ್ತಿರುವಹಾಗಿಲ್ಲ”
ತಾವೇ ದೊಡ್ಡ ಪಂಡಿತರೀಂದು ತಿಳಿದುಬಿಡುತ್ತಾರೆ ನೋಡಿದಿರಾ ಈ ಸರೋ
ಜೀನಿಯೂ ನಿಮ್ಮುಂತೆಯೇ ಕುಣಿಯುತ್ತಿದ್ದಾಳೆ. ನಾಲ್ಕುರು ಇಯತ್ತೆ ಓದಿ
ರುವಳೋ ಇಲ್ಲವೋ ಎಂ. ಎ ಪಂಡಿತರ ಹಾಗೆ ದೊಡ್ಡ ದೊಡ್ಡ ಲೆಚ್ಚುರು
ಹೇಳಿವಳು, ಎಷ್ಟೇಂದರೂ ಅಣ್ಣಂದಿರಂತೆಯೇ ತಂಗಿಯಲ್ಲವೇ? ”

“ ಸಾಕು ಎಷ್ಟು ಸಂಖ್ಯೆ ಬಡ್ಡೋದು. ಹೊಟ್ಟಿಪಾಡಿಗಾಗಿ ನಾಲ್ಕು
ಜನರು ಯಾವನನನ್ನು ದರೂ ಒಬ್ಬನನ್ನು ಸಾಧುವಿನ ವೇಷ ಹಾಕಿ ಕೂಡಿ
ಸಿದ ಮಾತ್ರಕ್ಕೆ ಅವನು ಸಾಧುವಾಗಬಲ್ಲನೇ? ಯಾರಾದೂ ಒಮ್ಮೆ
ಚೆನ್ನಾಗಿ ಕೈತೋರಿಸಿದರೆ ತಿಳಿದೀತು ಸಾಧುವಿನ ಆಟ.” ಮುಂತಾಗಿ ಸತ್ಯ
ಪಾಲನು ಹೇಳುತ್ತಿರುವನ್ನು ರಿಂದಿಯೇ “ ಸಾಕದು ಕೇಳಲಾರೆ ನಿಮ್ಮ ಅಭದ್ರ
ನಾಶುಗಳನ್ನು. ಸುಮ್ಮನೆ ಸಜ್ಜನರನ್ನು ನಿಂದಿಸಿ ಪಾಪ ಕಟ್ಟಿಕೊಳ್ಳ
ಬೇಡಿರಿ. ಬಾರಿಬಾರಿಗೂ ಭೀಮಾನಂದರಿಗೆ ದೇವರ ದರುಶನವಾಗುತ್ತಿದೆ
ಯೆಂದೂ ಆಗಾಗೆ ಕನಸಿನಲ್ಲಿ ದೇವರು ಪ್ರತ್ಯೇಕವಾಗುತ್ತಿರುತ್ತಾನೆಂದೂ
ಸ್ತಾಮಿಗಳ ಬಳಿಯಲ್ಲಿದ್ದ ವಿಶ್ವಾಸಿಕ ಶಿಷ್ಯರೇ ಹೇಳಿತ್ತಾರೆ ಸ್ತಾಮಿಗಳು
ಆ ಉರಲ್ಲಿ ಅನೇಕರಿಗೆ ಹೇಳಿದ ಭವಿಷ್ಯಗಳೆಲ್ಲವೂ ಸತ್ಯವಾಗಿ ಬಂದಿನೆ.”
ಎಂದು ಸುಸೀಲಾಬಾಯಿ ನುಡಿದಳು.

ಸರೋಜಿನಿಯು ನಡುವೇ ಬಾಯಿ ಹಾಕಿ ಕೇಳಿದಳು. “ಅತ್ತಿಗೇ ನೀವೇ
ಇಷ್ಟಾದರೂ ಏಕೆ ವಿಚಾರ ಮಾಡುವದಿಲ್ಲ. ಬಾರಿಬಾರಿಗೂ ಪರಮಾತ್ಮನು
ದರುಶನವನ್ನು ಕೊಡುತ್ತಿರುವದೇ ಆಗಿದ್ದರೆ ಹೊಟ್ಟಿಗಿಲ್ಲದೆ ಬಳಿಯತ್ತಿರುವ
ಕೋಟ್ಯಾವಧಿ ಭಾರತೀಯರಿಗೆ ಸುಖವಾಗಿ ಅನ್ನ ದೊರೆಯುವಂತೆ ಮಾಡಿದು
ಪರಮಾತ್ಮನನ್ನು ಏಕೆ ಬೇಡಿಕೊಳ್ಳಬಾರದು? ಸಾಧುವಂತೆ ಸಾಧು ಅವ
ನಿಗೆ ತಂಬಾಕದ ಚಟ್ಟವೇಕೆ? ಅವನೆ ಬಳಿಯಲ್ಲಿ ಸೂಳಿಯರ ಸುಳಿದಾಟ
ವೇಕೆ? ದೊಡ್ಡ ದೊಡ್ಡ ಜರದಂಚಿನ ಪರದೇಶೀ ಧೋತರಗಳೇಕೆ? ”

“ ರಾಜಯೋಗಿಗಳ ಮಾತ್ರೇ ಬೀರೆಯಿರುತ್ತದೆ. ಅವರು ಏನು ಮಾಡಿದರೂ ಸ್ನೇಹವೇ ಇಲ್ಲ. ಬಹಳ ದಿವಸಗಳಿಂದಲೂ ನಡೆದು ಬಂದಂತೆ ಅವರು ಮತ್ತೆ ರಚಿತಿಗನುಸಾರವಾಗಿ ಆ ಸ್ವಾಮಿಗಳ ಪಾದನೇವೇ ಗಾಗಿ ಆ ಸೂಕ್ತಿಯರು ಇರುತ್ತಾರೆಂತೆ. ”

“ ಇರಬಹುದು ಅತ್ಯುಗೆಯವರೇ, ಅವರ ಸೇವೆಗಾಗಿ ಬಂದಿಳಿದ ಈಧಾ ಸಾನಿಗೇನೋ ಗಂಡು ಮಗು ಹುಟ್ಟಿರುವದಂತಲ್ಲ? ಆ ಹುಡುಗನ ಮುಖವು ಸ್ವಾಮಿಗಳ ಮುಖವನ್ನೇ ತುಂಬಾ ಹೊರ್ಲತ್ತಿದೆಯಂತೆ ಇಷ್ಟೇ ಇಲ್ಲ ಸ್ವಾಮಿಗಳ ತರುವಾಯ ಆ ಹುಡುಗನನ್ನೇ ಪಟ್ಟುಕ್ಕೆ ಕೂಡಿಸುವದು ನಿಶ್ಚಯ ವಾಗಿದೆಯೆಂದು ಉಳರ್ಲೆಲ್ಲ ಶುದ್ಧಿಯೇ ಸುದ್ದಿ. ಇವರಿಂಥ ಸನ್ಯಾಸಿಗಳವು ಸರೋಜಿನಿ ಮಂಗು ಮುರಿದಳು.

“ ಭೀ, ಏನಾದರೂ ಚೋಗಳಬೇಡ. ದೊಡ್ಡ ವರಂಗೆ ಕಂಡ ಕಂಡ ಹಾಗೆ ನಾ ತನಾಡಬಾರದು. ಅಂಜನೆಯನ ಬೆವರಂನ ಹನಿಯಾಂದ ಮಗು ಹುಟ್ಟಿ ತೆಂದು ಅವನು ಒರ್ಹ್ಯಾಚಯ್ ಭ್ರಷ್ಟನಾದನೇನು? ಸಾಧುಗಳ ಮಹಿಮೆ ಅಗಾಧವಾದದ್ದಿರುತ್ತದೆ. ಭೀಮಾನಂದರಾದರೂ ಶಾಮಾನ್ಯ ವ್ಯಕ್ತಿಗಳಲ್ಲ. ಮಾರುತಿಯ ಅವಶಾರಣೆ ಸರಿ. ರಾಧಾಸಾನಿಯ ಮಗನನ್ನೇ ಪಟ್ಟಿಗಟ್ಟಿ ಬೀಕೆಂದು ಕನೆಸಿನಲ್ಲಿ ದೇವರು ಹೇಳಿರುವನಂತೆ. ಆದರಂತೆ ಅವರು ಮಾಡಬಹುದು. ಇದರಲ್ಲಿನು ತಪ್ಪಿದೆ. ”

ಸುಶೀಲೆ ಸರೋಜಿನಿಯರ ಸಂಪಾದಗಳಿಂದ ಸತ್ಯಪಾಲನಿಗೆ ಬೀಜಾರ ಬಂದಿತು. “ ಸರೋಜಿನಿ, ವಿಚಾರಶಾನ್ಯಾಳಾದ ಆವಳೊಡನೆ ಸುಮೃದ್ಧಿಯಾಕೆ ನಾದಿಸುನೆ? ಮಹಾರಾಜರ ಮಂದಿ ಕಾಯಿಯೊಡೆದು ಮಂಗು ತಿಕ್ಕಿ ಆರ್ತ್ಯೀ ದೂಡಿ ಧನ್ಯಾಳಾಗಿ ಬರಲೊಲ್ಲಿಕೇಕೆ. ”

ಸುಶೀಲಾಬಾಯಿ ತನ್ನ ಹಟಿವನ್ನು ಬಿಡಲಿಲ್ಲ. ಸ್ವಾಮಿಗಳ ದರುಶನ ತೆಗೆದುಕೊಂಡಳು. ನಿತ್ಯವೂ ಸ್ವಾಮಿಗಳ ಒಳಿಯಲ್ಲಿ ಹೊಗಿ ಬರುತ್ತದ್ದೆ ಳು. ಭೀಮಾನಂದರು ಬೀಗನೆ ಆ ಉರಲ್ಲಿ ಪ್ರತಿಷ್ಠಿತೋದರು. ಒಳ್ಳೆನ್ನಿಂದಿಂದ ಸುಶೀಲಿ ತರು ಕೂಡ ಅವರ ಮಾತಿಗೆ ಮರುಳಾಗತೋಡಿದರು. ನಾಸ್ತಿಕರು ಸಹ ಸ್ವಾಮಿಗಳನ್ನು ಕಾಣಲಿಕ್ಕೆ ಹೊಗುವರು.

ಸಂಚಿಯ ಮೂರು ಗಂಟೆಯ ಸಮಯು. ಸತ್ಯಪಾಲನ ಕಚೇರಿಗಂದು ಸಂಕ್ರಮಣದ ಮೂಲಕ ಬಿಡುವು. ಅಂದು ತಾನೇ ಹೊರಟ ಸಮಾಜ' ಮಾಸಪತ್ರಿಕೆಯನ್ನು ಕೈಯಲ್ಲಿ ತೆಗೆದುಕೊಂಡು ಅದರಲ್ಲಿಯ 'ದೇವಂಗೂ ಲಂಜ?' ವೆಂಬ ಕತೆಯನ್ನು ಸರೋಜಿನಿಗೆ ಓದಿ ತೋರಿಸುತ್ತೇ ಕುಳಿತು ಕೊಂಡಿದ್ದ. ಸತ್ಯಪಾಲನ ಗೆಳೆಯ ಸೋಮನಾಥನು ಶಕಸಾತ್ತಾಗಿ ಬಂದನು

"ಸತ್ಯಪಾಲ ಇಂದು ನೀನೂ ಸರೋಜಿನಿ ಇಬ್ಬರೂ ಭೀಮಾನೂದರ ಕಡೆಗೆ ಬರಲೇಬೇಕು. ಇಂದು ಸಂಕ್ರಮಣವಾದ್ದರಿಂದ ಸ್ವಾಮಿಗಳು ಎಲ್ಲಿಗೂ ವರ್ಷಾಭವಿಷ್ಯ ಹೇಳುವರಂತೆ. ಭವಿಷ್ಯ ಹೇಳುವದರಲ್ಲಿ ಅವರು ಕುಶಲರೆಂದು ಗೋಪಾಲನು ಕೂಡ ನಿನ್ನೆ ನನಗೆ ಹೇಳಿದನು "

"ಹೆಂಗೆಸರಂತೆ ನಿನಗೂ ಹುಟ್ಟು ಹಿಡಿಯಿತೇನು? ಗೋಪಾಲನು ಹುಡುಗಾಟಿಕೆ ಮಾಡಿರಬಹುದು. ದುಡ್ಡ ಸೆಳೆಯುವದಕ್ಕಾಗಿ ಸ್ವಾಮಿಗಳಿಂದು ಇದೊಂದು ಯುಕ್ತಿ." ಸತ್ಯಪಾಲ ನುಡಿದ.

ಅದೇವ್ಯೋ ವೇಳೆ ಇವರಿಬ್ಬರಲ್ಲಿಯೂ ಚಚೆಯಾಯಿತು. ಸರೋಜಿನಿ ಯೇನೂ ಹೋಗಲಿಕ್ಕೆ ಒಪ್ಪಲಿಲ್ಲ ಸೋಮನಾಥನ ಜೊತೆಗೆ ಸತ್ಯಪಾಲನು ಸಹಜವಾಗಿ ಹೋಗಬೇಕೆಂದು ನಿರ್ಣಯವಾಯಿತು. ಗೂಡವನ್ನಾದರೂ ಆರಿತುಕೊಳ್ಳಲನುವಾಯಿತೆಂದು ಸತ್ಯಪಾಲನು ಅವನ ಜೊತೆಗೆ ಹೋದನು. ಉಂಟಿನ ಅಂಧಶ್ರದ್ಧೆಯ ಜನರಿಂದ ಮರುವು ಕಿರ್ಕಿಂದಿದಿ ತು ಸ್ವಾಮಿಗಳ ಆಗಾಧ ಜಮುತಕ್ಕಾರಗಳನ್ನು ಕುರಿತು ಅಲ್ಲಿ ಜನರು ಪ್ರಶಂಸೆ ಮಾಡಿಕೊಳ್ಳತ್ತಾ ಇದ್ದರು. ಮಧ್ಯದಲ್ಲಿ ಭವ್ಯವಾಗಿ ಕಂಗೇಳಿಸುತ್ತಿದ್ದ ಕಿರಿಟಿಧಾರೀ ಸ್ವಾಮಿಗಳನ್ನು ಕಂಡು ಸಾಕ್ಷಾತ್ ದೇವೇಂದ್ರನೇ ಭೂಲೋ ಕಕ್ಕು ಇಳಿದು ಬಂದಿದ್ದಾನೆ ಎಂದು ಕೆಲವು ಮೂರ್ಚಿರು ಆಡಿಕೊಳ್ಳತ್ತಾ ಇದ್ದರು. ಸೋಮನಾಥನು ಸ್ವಾಮಿಗಳ ಜೊತೆಗೆ ಮಾತನಾಡುತ್ತಿದ್ದಾಗೆ ಸತ್ಯಪಾಲನು ಸಮೀಪದಲ್ಲಿಯೇ ನಿಂತುಕೊಂಡಿದ್ದನು.

"ಬರಿ. ಸತ್ಯಪಾಲ. ನಿವಃನ್ನು ಕಾಣಬೇಕೆಂದು ವೊನ್ನೆಯೇ ವಿಚಾರ ಮಾಡಿದೆ. ಯಾಕೆ ನಿಮ್ಮ ತಂಗಿಯು ಉರಲಲ್ಲಿವೇನು? ಅವ ಇನ್ನೂತೇರಿತರಬೇಕಿತ್ತು? ಅವಳ ಗಂಡನ ಕೈಯರೋಗ ನಿವಾರಣಿಗಾಗಿ ಒಂದು ಉಪಾಯವನ್ನು ಹೇಳುತ್ತೇನೆ ಕೇಳಿರಿ. ಇಂದು ಸಂಜೆಗೆ ಅವರ ಮೇಲಿನ ಶನಿಯ ವಕ್ರವು ಇಲ್ಲದಂತಾಗುತ್ತದೆ. ನಿಮ್ಮ ಭಾವಿಯ ಹತ್ತಿರದಲ್ಲಿರುವ ಅಳಲೇ ಗಿಡದ ಪೂಜೆಯನ್ನು ಮೂರು ದಿವಸ ಮಾಡಿರಿ. ನಿಮ್ಮ ನೋಡಲಿನ

ಹೆಂಡತಿಯು ತೀರಿ ನಾಳೆಗೆ ಒಬ್ಬ ವರ್ಷಗಳಾಗುತ್ತದೆ. ಅವಳು ಸಿಟ್ಟಿನಿಂದ ಭಾವೀ ಬಿಡ್ಡ ಸತ್ತದ್ದೀಂದ ನಾಳನೇ ದಿವಸ ಬ್ರಹ್ಮಣಿಗೆ ಭೋಜನ ಹಾಕಿರಿ. ನಾಳಿನಿಂದ ಆವಳ ಶಾಪವೈ ಸಂಪೂರ್ಣ ಇಲ್ಲದಂತಾಗುವದು. ಇವಿಷ್ಟು ರಂಗತಿ ನಿಮಗೆ ತಿಳಿಸಬೇಕೆಂದು ದೇವಾಜ್ಞೆಯಾಗಿದೆ” ಭೀಮು ನಂದರು ಭವಿಷ್ಯವಾಟಿಯನ್ನು ಮುಗಿಸಿದರು.

ಸ್ವಾಮಿಗಳ ಆ ವಾಕ್ಯಾಂಡಿತ್ಯವು ಸತ್ಯವಾಲನಂಥ ವಿಚಾರತೀಲನನ್ನು ಈಡ ದಂಗಂಬದಿಸಿತು ಸತ್ಯವಾಲನ್ನೀ ತುಂಬಾ ಸೋಜಿಗವೆನಿಸಿತು ನಿಜವಾಗಿಯೂ ಇವನಲ್ಲಿ ದೇವಾಂಶವಿರಬಹುದೇನು? ಹೆಂಡತಿ ಭಾವಿಬಿದ್ದ ಸಂಗತಿ ತಂಗಿಯ ಗಂಡನಿಗೆ ಕ್ಯಾರೊಗವಿದ್ದ ಸಂಗತಿ, ಇವೆಲಾಲ್ ಕೇಗೆ ಗೊತ್ತಾಗಿರಬಹುದು? ಇವೇ ನೊದಲಾದ ವಿಚಾರಗಳಿಂದ ಆವನ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಕೊನೆಗೆ ಸ್ವಾಮಿಗಳ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿಸಲಿಕ್ಕೆ ಹಚ್ಚಿತು.

“ಕಲ್ಯಾಣವಾಸ್ತು” ಭೀಮಾನಂದರು ವರದಹಸ್ತವನ್ನಿಟ್ಟುದು.

ತನ್ನ ಶತಿಯ ತನ್ನ ಮಾರ್ಗವನ್ನೇ ಅವಲಂಬಿಸಿದ್ದದಕ್ಕಾಗಿ ಅಂದು ಸುಶೀಲಿಗೆ ಹಿಡಿಸಲಾರದವು ಹಿಗ್ಗಿ!

“ಇಂದಾದರೂ ನನ್ನ ಹೇಳಿಕೆಯು ಸತ್ಯವಾಯಿತೇ? ಯಾಕವ್ಯಾಸರೀಜಿನಿ. ಇನ್ನು ನೇಲಾದರೂ ಮರಕ್ಕೆ ಬಂಡು ಸ್ವಾಮಿಗಳ ಸೇವೆ ಮಾಡುವಿಯಾ?”

“ಯಾರಾದರೂ ನಮ್ಮ ಮನೀ ವಿಷಯ ಹೇಳಿಕೊಟ್ಟಿದ್ದಾರು ಹೇಳಿದಾನ್ನು ಭವಿಷ್ಯವಂತೆ ಬೆಂಕೆ ಹಣ್ಣಿ ಆತನ ಭವಿಷ್ಯಕ್ಕೆ ಪ್ರತಿಯೋ. ಬ್ರಿರ ಭವಿಷ್ಯವೂ ಆವರವರ ಕ್ಯಾರ್ಲೀಯೇ ಇರುತ್ತದೆ. ಸತ್ಯಾರ್ಥವನ್ನು ಮಾಡುವವನು ಸದ್ಗತಿಯನ್ನೂ ದಂಷ್ಟುತ್ತುವನ್ನು ಮಾಡುವವನು ದಾರ್ಗತ್ಯಿಯನ್ನೂ ಇಡೆಯುವದು ಸಾಮಾನ್ಯವಾದ ನಿಯಮವೇ ಆಗಿದೆ. ಆತನೇನು ಹೇಳುತ್ತಾನೆ ಹೆಚ್ಚಿನದೂ?”

ಸುಶೀಲಾಬಾಯಿಯೇ ಬ್ರಿಕ್ಕೇ ಆಗಿದ್ದೇ ಹೇಗಾದ್ದೂ ಆಗುತ್ತಿತ್ತು ಸತ್ಯವಾಲನೂ ಸ್ವಾಮಿಗಳ ವತಿಯಂದಲೇ ಎಂತನಾಡತೊಡಗಿದಬಳಿಕ ಮಾಡುವದೇನು?

“ಈ ವರೆಗೆ ನೀನು ಸ್ವಾಮಿಗಳ ಮುಖವನ್ನು ಕೂಡ ನೋಡಿಲ್ಲ. ಸುಮ್ಮನೆಯಾಕೆ ತಿಳಿಯದೆ ಮಾತನಾಡುವನೆ. ಮರದವರಿಗೆ ಬಂದು ನನ್ನ ಮಾತು ಸತ್ಯವೋ ಅಸತ್ಯವೋ ಎಂಬದನ್ನೂ ದರೂ ನೋಡು.” ಎಂದು ಸತ್ಯವಾಲನು

ಅವಳಿಗೆ ಉಪದೇಶ ಮಾಡಿದನು. ಅಣ್ಣಿ ಅಶ್ರೀಯರ ಒತ್ತಾಯಕ್ಕಾಗಿ ಮರುದಿವಸ ಅವಳು ಅವರ ಜೊತೆಗೆ ಮರಕ್ಕೆ ತೆರಳಿದಳು.

ಮರಹಲ್ಲಿ ಸ್ವಾಮಿಗಳ ಪಾದಪೂಜೆ ನಡೆದಿತ್ತು. ಭಕ್ತರು ಭಜನೆ ಮಾಡುತ್ತಿದ್ದರು. ಸ್ವಾಮಿಗಳ ಪೀಠದ ಬಳಿಯಲ್ಲಿಯೇ ಕುಳಿತುಕೊಂಡು ರಾಧಾಸಾನಿಯೇ ಅವರ ಕಾಲನ್ನೂ ತ್ತತ್ತವಿದ್ದಳು. ಸುತ್ತಲೂ ಶಿಷ್ಯರ ತಂಡ

ಸ್ವಾಮಿಗಳನ್ನು ಕಂಡೆಂದನೆಯೇ ಸರೋಜಿನಿಗೆ ಬಂದು ಬಗೆಯ ಅಶ್ಚ್ಯುರ್ವಾಯಿತು. ‘ಖಂಡಿತವಾಗಿರುತ್ತ ಇವನೇ ಮಲ್ಲಪ್ಪನಿರಂಹು ದಷ್ಟೇ? ಎಂದು ಯೋಚಿಸುತ್ತಿರುವವ್ಯಾರಲ್ಲಿಯೇ ಶಿಷ್ಯವರ್ಗದಲ್ಲಿ ಪೈಲ ವಾನನಂತೆ ಕಾಲು ಚಾಚಿ ಕುಳಿತುಕೊಂಡ ಕಲ್ಪನ್ನು ಕಾಣಿಸಿದನು. ಅಗಂತೂ ಅವಳ ಸಂಶಯವು ಉಳಿಯಲೇ ಇಲ್ಲ. ಕಣ್ಣನ್ನು ಕದಲಿಸದೆ ಹುಸು ಹೊತ್ತಿನವರಿಗೆ ಸ್ವಾಮಿಯನ್ನೂ ಶಿಷ್ಯರನ್ನೂ ಚೆನ್ನಾಗಿ ನೋಡಿದಳು.

“ಸತ್ಯಪಾಲ, ನಿಮ್ಮ ತಂಗಿಯ ಭವಿಷ್ಯವನ್ನು ಹೇಳಬೇಕೆ? ಹಿಂದೆ ನಡೆದ ಸಂಗತಿಗಳನ್ನೆಲ್ಲ ಹೇಳತ್ತೇನೆ ಕೇಳಿ” ಭೀಮಾನಂದರು ನುಡಿದರು.

“ನಿಮ್ಮ ಭವಿಷ್ಯದ ಅವಶ್ಯಕತೆಯೇನೂ ನನಗೆ ಇರುವದಿಲ್ಲ ನಿಮುಗಿನ ತಲೂ ನಾನು ಚೆನ್ನಾಗಿ ಭವಿಷ್ಯ ಹೇಳಬಲ್ಲೇ. ಬೇಕಾದರೆ ನಾನೇ ಹೇಳತ್ತೇನೆ ಕೇಳಿ”

ಭೀಮಾನಂದರು ಖೊಳ್ಳಿಂದು ನುಕ್ಕು “ಹೇಳು ನೋಡುವಾ” ಎಂದರು

ಸರೋಜಿನಿಯು ಪೀಠದ ಹತ್ತಿರವೇ ಬಂದು ಜನಸಮಾಜದ ಕಡಿಗಿ ವುಂಬ ಮಾಡಿಕೊಂಡು ನಿಂತಳು.

‘ಕೇಳಿ, ಬಂಧು ಭಗಿನಿಯರೇ. ಕೇಳಿ ಇನ್ನು ಮೇಲೆ ಭೀಮಾ ನಂದರಿಗೆ ಶನಿಯ ಬಲವು ಸುರುವಾಗುವದರಿಂದ ಮಲ್ಲಪ್ಪನ ವೇಷ ಹಾಕಿ ಕೊಂಡು ಓಡಿ ಹೋಗಬೇಕಾಗುವದು. ೪-೬ ತಿಂಗಳಿಂದ ನಿಮ್ಮಲ್ಲಿರೆ ಶನಿಯು ಹತ್ತಿದ್ದರಿಂದ ಇವರು ನಿಮ್ಮ ಹಣ ಸೆಳೆದು ಚೈನಿಗೆ ಹೊಡಿದರು. ಜೀಲಿನಿಂದ ಹೂರಿಗೆ ಬಂದ ಒಳಿಕ ಇವರಿಗೆ ಕವ್ಯಕಾಲ ಬಂದಿರಬಹುದು ಅಂತೆಯೇ ಈ ಸಾಧುವೇಷ ಧರಿಸಿದ್ದಾರೆ. ಇವರಿಗೆ ಗುರುಬಲವು ಚೆನ್ನಾಗಿದ್ದ ಮೂಲಕ ನಿಮ್ಮಲ್ಲಿರ ಕಣ್ಣಲ್ಲಿಯೂ ಚೆನ್ನಾಗಿ ಬಟ್ಟು ಬಶಿ. ಶಾಯ್ಯಾ ಸಾಧು’ ನಾಟಕವನ್ನು ಜಯ ಶಾಲಿಯನ್ನಾಗಿ ಮಾಡಿ ತೋರಿಸಿದರು.”

ಸರೋಜಿನಿಯ ಭಾವಣಕ್ಕೆ ಅರಂಭವಾದಾಗಲೇ ಗಲಾಟಿಗಾರಂಭ ವಾದದ್ದು ಈಗ ಮತ್ತಿಷ್ಪು ಜೋರಾಯಿತು ಭೀಮಾನಂದರ ಒಬ್ಬ ಕರ್ಬೂ ಭಕ್ತಿನು ಮುಂದೆ ಬಂದು “ ಏನಾದರೂ ಹುಚ್ಚಿರಂತೆ ಬಡಬಡಿಸಿ ಸ್ವಾಮಿ ಗಳ ಹೆಸರಿಗೆ ಕವ್ವಿ ಹಚ್ಚಿಬೇಡಾ ” ಎಂದು ಗಜೀಸಿದನು. ಸರೋಜಿನಿಯು ಮತ್ತೆ ಹೇಳಲಾರಂಭಿಸಿದಳು:

“ ಶಾಂತರಾಗಿರಿ. ನಾನು ಸ್ವಾಮಿಯ ಮೋರೆಗೆ ಕವ್ವಿ ಹಚ್ಚಲಿಕ್ಕೆ ಬಂದವಳಿಲ್ಲ ಸ್ವಾಮಿಯು ನೋಸದಿಂದ ನಿವೇಶಿಲ್ಲರ ಮೋರೆಗೆ ಹಚ್ಚಿದ ಕವ್ವನ್ನು ಅಳಿಸಲಿಕ್ಕೆ ಬಂದಿದ್ದೇನೆ ” ಎಂದು ನುಡಿದಳು.

ಈ ಎಲ್ಲ ಕೂಗಾಟ ನಡೆಯುವ ಸಂಧಿಯನ್ನು ಸಾಧಿಸಿ ಭೀಮಾನಂದರು ತಮ್ಮ ಪರಿವಾರ ಸಹಿತವಾಗಿ ಮೆಲ್ಲಿನೆ ಪಲಾಯನ ಮಾಡಬಿಟ್ಟರು ನೋಡುತ್ತಾರೆ ಸ್ವಾಮಿಗಳೇ ಇಲ್ಲ. ಜನಗೆಲ್ಲ ಸೋಜಿಗವಾಯಿತು.

“ ಸ್ವಾಮಿಗಳು ಓಡಹತ್ತಿದ್ದಾರೆ ” ಬಾಗಿಲಳ್ಳಿ ನಿಂತ ಕೆಲವರು ಕೂಗಿಹೇಳಿದರು.

ಜನ ಮರುಳೋ ಜಂತೆ, ಮರುಳೋ ಎಂಬದು ಸುಳ್ಳಲ್ಲ. ಉಂಗಿ ಉಂಗಿ ಆ ಸ್ವಾಮಿಯ ವರದ ಹಸ್ತಕ್ಕೆ ಮರುಳಾಗಿತ್ತು. ಎಷ್ಟೇ ಜನರು ಅವರ ಎಂಜಲವನ್ನು ತಿಂದರು. ಅವರ ಹೇಸಿ ಕಾಲನ್ನು ತೊಳಿದ ನಿಃರು ಕುಡಿದರು. ಸ್ತ್ರೀಯರು ತಮ್ಮ ಪತಿಯ ಸೇವೆಯನ್ನು ಮಾಡಿರಲಿಕ್ಕಳ್ಳಿ. ಅಪ್ಪು ವಿಚ್ಛಿಂಭಣಿಯಿಂದ ಆ ಸಾಧುವಿನ ಪೂಜೆ ಮಾಡಿದರು ಎಲ್ಲಂಗೂ ಈಗ ಆದೆಪ್ಪು ವಿಷಾದವಾಗಿರಬಹುದು.

“ ಸರೋಜಿನೀ, ನಿನು ನಿಜವಾಗಿಯೂ ಧನ್ಯಾಳು. ಇವನ ವೃತ್ತಾಂತ ಗಳಿಲ್ಲ ಹೇಗೆ ತಿಳಿದವು ” ಸುಶೀಲೆ ಸತ್ಯಪಾಲರಿಬ್ಬರೂ ಆತುರದಿಂದ ಕೇಳಿದರು.

“ ಶಾಸನಭಂಗ ಚಳವಳಿಯಲ್ಲಿ ನಾವು ಜೀಲಿಗೆ ಹೋಗಿದ್ದಿವನ್ನೇ? ಆಗ ನಮ್ಮ ಬಿಡುಗಡೆಯ ದಿವಸನೇ ಈತನೆ ಬಿಡುಗಡೆಯೂ ಇದ್ದಿತು. ಈತನು ವಿಜಾಪುರದವನಂತೆ. ಖೂನಿ ಖಟ್ಟಿಯಲ್ಲಿ ಇವನಿಗೆ ಇಂದುವನ ಶಿಕ್ಷೆಯಾಗಿದ್ದಿತು. ಅಕೆಯು ಅವನ ವೃತ್ತಾಂತವನ್ನೆಲ್ಲ ತಿಳಿಸಿದಳು. ಆತನ ಹೆಸರು ಮಲ್ಲಪ್ಪ ಬಿಡುಗಡೆಯ ದಿವಸ ಸುಪರಿಂಟೆಂಟ್ ಸಾಹೇಬರು ಒರ

ಲಿಕ್ಕೆ ಇಡವಾದ್ದರಿಂದ ನಮಗೆ ಎಷ್ಟೋ ಹೊತ್ತು ತಡೆಯಬೇಕಾಯಿತು. ನಾವೆಲ್ಲರೂ ಸ್ತ್ರೀಯರ ಕೊಣಕೆಯಲ್ಲಿ ಕುಳಿತು ಕೊಂಡಿದ್ದೇವು. ಆಗ ನಾನು ಮಲ್ಲಪ್ಪನನ್ನು ಚೆನ್ನಾಗಿ ನೋಡಿದೆನು ಅಂತೆಯೇ ನನಗೆ ಅವನ ಗುರುತು ಸಿಕ್ಕಿದ್ದು.”

“ ಹಾಗಾದರೆ ಅನೇಕರಿಗೆ ಕೆಲವು ಸಂಗತಿಗಳನ್ನು ಸತ್ಯವಾಗಿ ಹೇಳಿದ ನಲ್ಲಿ. ಆದು ಹೇಗೆ? ” ಸತ್ಯವಾಲನು ವಧ್ಯದಲ್ಲಿಯೇ ಕೇಳಿದನು.

“ ಅದರ ಕಾರಣವನ್ನೂ ಹೇಳುತ್ತೇನೆ ಕೇಳು ಮಲ್ಲಪ್ಪನು ಎಷ್ಟೋ ದಿವಸ ನಮ್ಮುದಲ್ಲಿ ಇದ್ದನಂತೆ. ಅವನು ಚೆನ್ನಾಗಿ ಈಸಬಲ್ಲನು ಬಾವಿಯಲ್ಲಿ ಬಿದ್ದ ಕೊಡಗಳನ್ನು ತೆಗೆಯುವದೇ ಅವನ ವ್ಯವಸಾಯವಾಗಿದ್ದಿತು. ಉಂಟಳೆಲ್ಲ ನಳಗಳಾಗಿ ವ್ಯವಸಾಯ ಕಡಿಮೆಬೂಗಲು ತವ್ರಾಗಿ ಹೊರ ಟೀಕೊಡನು: ನಮ್ಮ ಮೊದಲಿನ ಅಶ್ರೀಗೆಯನ್ನು (ಅಣ್ಣಿನ ಮೊದಲ ಹೆಂಡತಿ) ಬಾವಿಯಂದ ತೆಗೆದವನು ಈತನೇ ಅಂತೆ.”

ಸತ್ಯವಾಲನಿಗೆ ಮಲ್ಲಪ್ಪನ ಜೊತಿವ್ಯ ಶಾಸ್ತ್ರದ ಜ್ಞಾನದ ಬಗ್ಗೆ ಎಲ್ಲನೂ ಪರಿಕೆಯಾಯಿತು. ತಾನು ಕೂಡ ಆ ಶಾಂತಿ ಸಾಧಿವಿನ ಜೂಲಿದಲ್ಲಿ ಕ್ಕೆನಲ್ಲಿ ಎಂದು ಅವನಿಗೆ ತುಂಬಾ ಪಶ್ಚಾತ್ತಾಪವಾಯಿತು.

“ ನೋಡಿದೆಯೂ, ಸಂಧಾರಿನ ಪರಮಾತ್ಮಾಸಾಕ್ಷಾತ್ಕಾರದ ಮಹಿಮೆ! ” ಹಂಗಿಸುವ ದನಿಯಲ್ಲಿ ಬೇಕೆಂತೆಲೇ ಸುಶೀಲಿಯನ್ನು ಕುರಿತು ನುಡಿದನು ಪವಳಿಗೆಗ ಜ್ಞಾನಚಕ್ರಗಳು ಚೆನ್ನಾಗಿ ಕಾಣತೊಡಗಿದ್ದವು.

“ ನೀರಿನ ನೆಲೆ ಕುದುರೆಯ ನೆಲೆ, ಮತ್ತೊಂಧಮೋ ನೆಲೆಯೆಂದು ಮೊನ್ನೆ ಯಾವುದೋ ಮಾತ್ರ ಹೊರಟಿ ಕಾಲಕ್ಕೆ ತಾವು ಹೇಳುತ್ತಿದ್ದಿರಲ್ಲ ಹಾಗೆಯೇ ಸಂಧಾರಿಸಂತರ ನೆಲೆ ಕೂಡ ಹತ್ತುವದು ಅಸಾಧ್ಯ ಏದೆ” ಎಂದು ಸುಶೀಲಿ ನುಡಿದಳು.

ಅಂದಿನ ದಿವಸ ಆ ಉರ ಶುಂಬಿ ಈ ಸುದ್ದಿಯೇ ಸುದ್ದಿ! ಅಂದಿನಿಂದ ಆ ಉರವರೆಲ್ಲರೂ ಸಾಧು-ಸಂತರ ಬಗ್ಗೆ ಹಾವಾರಾಗಿರತೊಡಗಿದರು. ಸಾಧುವೆಂದು ಹೇಳಿ ಕಾಶಿ-ರಾಮೇಶ್ವರಕ್ಕೆ ಹೊರಟಿದ್ದೇನೆನ್ನು ವರಿಗೆಲ್ಲ ಘಟೀತವಾಡಿ ಕಳಿಸತೊಡಗಿದರು

ಪಾಠ ! ಸಾಧು-ಸಂತರಿಗೆ ಸಾಡಿಸಾತ ಹತ್ತಿತಲ್ಲವೇ ?

ರೈತನ ಸಂಸ್ಥೆ



ಮಾಣಿಕ್ :—ಚಿನ್ನು ಇಂದು ಸಂಜೀಯೋಳಗ್ಗಾಗಿ ಹಣ ತಂದುಕೊಡು
ಬೇಕು. ಇಲ್ಲದೆ ಹೋದರೆ ನಿನ್ನ ಮೇಲೆ ದಾವೆ ಮಾಡಬೇಕಾಗುವದು.
ಇಂದಿಗೆ ನಿನ್ನ ಮುದ್ದತು ಮೀರಿ ಹೋಗುವದು.

ಚಿನ್ನ :—ದೇವರೂ ತಮ್ಮಂಥವರು ಹೀಗೆ ವಾಡಿದರೆ ಉಷಾಯ
ವಿಲ್ಲ. ನನ್ನ ದೀನ ಹೀನ ಪರಿಸ್ಥಿತಿಯನ್ನು ತಾವು ಬಳ್ಳನರೇ ಇರುವಿರಿ

ಮಾಣಿಕ್ :—ಆದೇನೂ ನಡೆಯುವಂತಿಲ್ಲ. ಕೋಟಿನಲ್ಲಿ ಬೇಕಾ
ದದ್ದು ಹೇಳಿ.

ಸೋಕ್ಕಿದ ಗೂಡಿಯಂತೆ ಮೈಯುಬ್ಬಿಸಿಕೊಂಡು ಮಾಣಿಕ್ನು ಹೊರ
ಟುಹೋದನು. ಚಿನ್ನನ ಕಣ್ಣಿನಿಂದ ಧಾರೆಯಾಗಿ ನೀರು ಹರಿಯತೊಡಗಿ
ದವ್ನ ದೇವಾ ಯಾವ ಅಸರಂಥವನ್ನು ನಾನು ಮಾಡಿ ಈ ರೈತನ ಜನ್ಮ
ತಾಳಿದೆನು? ಭೂದೇವಿ ಹಗಲಿರುಳು ದುಡಿದು ದುಡಿದು ನಟ್ಟಾಗಿ ನಿನ್ನ
ಸೇವೆನಾಡುವ ರೈತನಿಗೆ ಉಪವಾಸ! ಒಡೆಯನಿಗೆ ಸುಖವಾಗಿ ಉಂಟಿ!
ಇಚಿತ್ರ ಕಾಲವಿದು! ಚಿನ್ನನು ಬಿಕ್ಕಿ ಬಿಕ್ಕಿ ಅಳತೊಡಗಿದನ್ನು ಅಲ್ಲಿಯೇ
ಸಮೀಕ್ಷಾದಲ್ಲಿದ್ದ ನೆನಗಾದರೂ ತುಂಬಾ ದುಃಖವಾಯಿತು. ದುಃಖದಲ್ಲಿದ್ದ
ವರಿಗೆ ಆಗಲೆ ಮಾತಾಡಿಸಲಿಕ್ಕೆ ಹೋದರೆ ಮತ್ತಿಸ್ತು ಹೆಚ್ಚು ದುಃಖವಾಗು
ವದೆಂದ ಶಿಲದು ನಾನು ಹಾಗೆಯೇ ಹೊರಟು ಹೊದೆ.

ಚಿನ್ನ ನಾಗೇಶರಾಯರ ಹೊಲದಲ್ಲಿ ದುಡಿಯ ನತ್ತಿ ಸುಮಾರು
ಇಪ್ಪತ್ತು ವರ್ಷಗಳಾಗಿರಬಹುದು. ಇಪ್ಪತ್ತು ವರ್ಷದಲ್ಲಿ ನಾಗೇಶರಾಯರು
ಎಷ್ಟೇ ದುಡ್ಡು ಸಂಗ್ರಹಿಸಿದರು- ಬಡ್ಡಿಯ ವ್ಯವಹಾರವನ್ನು ನಡೆಸಿದರು
ಎಷ್ಟು ಬೀಳಿಬಂದರೂ ಚಿನ್ನನ ಪಾಲಿಗೆ ಗಂಜೀತಿಳ ತಪ್ಪಿದ್ದಲ್ಲ. ಪಾನ!
ಅವನ ಪ್ರಪಂಚವೂ ದೊಡ್ಡಿದು. ಒಡೆಯರು ಕೊಡುವ ಅಲ್ಲ ಸಂಬಳ
ದಿಂದಲೇ ಆವನು ನಂತಾರ ಸಾಗಿಸಬೇಕಾಗಿತ್ತು.

ಚಿನ್ನನಿಗೆ ಅಶಕ್ತನಾಗಿದ್ದಾನೆ. ದಮ್ಮಾತ್ರ, ಕೆಮ್ಮುಗಳ ಶಾಟಗಳಿಂದ ಆಗಾಗ್ಗೆ ಹಾಸಿಗೆ ಹಿಡಿಯುತ್ತಿದ್ದನು. ಇದು ನಾಗೀಶರಾಯರ ಮಗ ಮಾಣಿಕನಿಗೆ ಸರಿ ಬೀಳಲಿಲ್ಲ- ತನ್ನ ಅಳಿಕೆಯಲ್ಲಿ ಅವನು ಚಿನ್ನನನ್ನು ಕೆಲಸದಿಂದ ದೂರ ಮಾಡಿಬಿಟ್ಟನು. ಇಪ್ಪತ್ತು ವಸ್ತಂಗಳಿಂದ ಸತತ ಶ್ರಮ ಬಟ್ಟು ಸೇವೆ ಮಾಡಿಪ್ಪು ಕಾಣಿ ಇದು ಪ್ರತಿಲಘನೆಂದು ಕಾಣುತ್ತದೆ! ವಾಟ ಕರೀ. ಇದೇ ರೀತಿ ನಮ್ಮ ಸಮಾಜದಲ್ಲಿ ಅನ್ಯಾಯಗಳು ನಡೆದಿವೆ ಮಾಡುವದೇನು? ತನ್ನ ಮಗಳ ಮದುವೆಯ ಕಾಲಕ್ಕೆ ಚಿನ್ನನೇನೋ ನಾರೀ ರಾಯರಿಂದ ಸೂರುರೂಪಾಯಿ ಸಾಲ ತೇವಿದ್ದಿದ್ದಂತೆ. ಆದಕ್ಕೂಂದು ಮಾಣಿಕರಾಯರು ವಸೂಲಿಗೆ ಆರಂಭ ಮಾಡಿದರು ಒಳ್ಳೇ ಉದಾರತನ!

ಮರುದಿನನ ಬೆಳಿಗ್ಗೆ ನಾನು ಚಿನ್ನನ ಮನೆಗೆ ಹೊರಿದೆ ಬಡವನಾದರೂ ಚಿನ್ನನು ನನ್ನ ಮೇಲೊಂದು ದೊಡ್ಡ ಉಪಕಾರ ಮಾಡಿದ್ದನು. ಆದಕಾಣಿ ನಾನು ನನ್ನ ಮಿಶ್ರರೊಬ್ಬರಿಂದ ಸಾಲ ತಂದು ಚಿನ್ನನಿಗೆ ಕೊಡಬೇಕೆಂದು ನಿಶ್ಚಯಿಸಿದ್ದೆ.

“ ಚಿನ್ನಾ . ಚಿನ್ನಾ ” ಕೂಗಿದೆ. ಜೋರಾಗಿ ಕೂಗಿದೆ. ಗುಡಿಸಲಿನ ಬಳಗೆ ನುಗ್ಗಿದೆ ಬಂದು ಹಾಸುಗಲ್ಲ ಮೇಲೆ ತುಂಬಾ ಕಾಣ್ಣಿ ತೆಯ್ಯಂತೆ ಕಂಡಿತು. ಲಂಗೊಟಿಪ್ಪೀಂದು ಹರಿದ ಬಂದು ವಸ್ತುದ ತುಂಡಾದರೂ ಆಲ್ಲಿ ಬಿಡಿತ್ತು. ‘ ಆಯ್ಯೇ ಚಿನ್ನಾ . ಸನ್ಯಾಸವನ್ನು ತೆಗೆದುಕೊಂಡು ಆದೃಶ್ಯ ನಾದೆಯಾ? ’ ಹೃದಯವು ತುಂಬಿ ಬಂದು ಆದೆಮೈ ವೇಳೆ ಆ ಗುಡಿಸಿಲಿನಲ್ಲಿಯೆ ಬಿಡ್ಡಿಕೊಂಡು ರೈತರ ದುರವಸ್ಥಿಯನ್ನು ಕುರಿತು ವಿಚಾರಿಸತ್ತೆನಡಿಗೆನು. ಆದರೇನು... ಶ್ರೀಮಂತರೇ!

ರಾವಬಹದ್ಗೂರು

(ಚಿಕ್ಕ ಕತೆ)



ನನಗಂಗ ಸಾಹೇಬರೆಂದರೆ ದೇವರಂಗಿಂತಲೂ ಮಿಗಿಳಾದವರೆಂದು ಭಾವನೆ. ನನಗೊಬ್ಬನಿಗೇ ಯೇಡಕೆ ನಮೂರುವರೆಲ್ಲಿರಿಗೂ ಹ್ಯಾಟ್ ಬಾಟ್ ಹಾಕಿಕೊಂಡು ಟೈಸ್ ಪಿಸ್ ಎನ್ನುತ್ತೆ ತಿರುಗಾಡುವವರು ದೊಡ್ಡ ಮಂ. ಮುರಿಂದು ಅನ್ನಿ ಸುತ್ತಿದ್ದಿತು. ಮುಸಾಫಿರ ಬಂಗ್ಲೀಯಲ್ಲಿ ಯಾವನೊಬ್ಬ ಸಾಹೇಬನು ಬಂದಿಳಿದೊಡನೆ ವೋಟೂರ ಸುತ್ತಲೂ ನೊಣ ಮುಕರಿದಂತೆ ಜನರೆಲ್ಲರೂ ಸುತ್ತುಗಟ್ಟಿಪ್ಪತ್ತಿದ್ದರು. ವೋಟೂರ ಹತ್ತುರ ನಿಂತುಕೊಳ್ಳುವಷ್ಟು ನಾನೇನೂ ಕೀಳುತರಗತಿಯ ವಾನುವ್ಯಾನಾಗಿರಲಿಲ್ಲ. ಚಹಾ, ರೋಟ್‌ಪುಣಿಸ್‌ಚು ಮುಂತಾದ ಯಾದೊಂದ್ಯಾವ್ಯಾಸ್‌ನ್ನೇ ಸ್ವೇಚ್ಛಾಗಳನ್ನು ತೆಗೆದುಕೊಂಡು ಬಂಗ್ಲೀಯ ಒಳಗಡಿಯಲ್ಲಿಯೇ ನುಗ್ಗತ್ತಿದ್ದೆನು. ದೇವರ ಮೇಲೆ ಹಂತಪ್ಪ ಬಹುದು-ಬಹುದು ಏಕ ಪೂಜಿಪುನಸ್ವಾರಗಳಿಗೆ ತಿಲಾಂಜಲಿಯನ್ನು ತ್ತುಎಷಿಷ್ಟು ವರ್ಷಗಳಾಗಿದ್ದವು ನನಗೆ. ಆದರೆ ಬಂಗ್ಲೀಯಲ್ಲಿ ಬಂದಿಳಿಯುವ ಯಾವ ಸಾಹೇಬನಿಗೂ ನನ್ನ ಸ್ವೇಚ್ಛಾದ ಎಡೆ ತಪ್ಪಿಲ್ಲ. ಆವರು ನನ್ನನ್ನು ಒಳಯಲ್ಲಿ ಕರೆದು ಕುಳ್ಳಿರಿಸಿಕೊಂಡರೆ ಒಳ್ಳೇ ಆನಂದವಾಗುತ್ತಿತ್ತು. ಆವರೆಂದರೆ ಮಾತನಾಡಿದೆನಲ್ಲ ಎಂಬ ಜಂಬ. ತಿಂಗಳಗಟ್ಟು ನಮ್ಮ ಹಳ್ಳಿಗರ ಮುಂದೆ ‘‘ಸಾಹೇಬವಾಕ್ಯ’’ ಅಂದರೆ ಆವರ ಬಾಯಿಂದ ಬಂದ ವಾತುಗಳ ವಿಷಯವಾಗಿ ಪಂಟುಬಡಿಯುವದು ನನ್ನ ಉದ್ಯೋಗವಾಗಿದ್ದಿತು. ಉತ್ತಮ ಕಾರ ಹಳ್ಳಿ ಮಾತನಾಡುವ ಕುಶಲತೆಯಾದರೂ ಚೆನ್ನಾಗಿ ನನ್ನ ಕೃಷ್ಣವಾಗಿದ್ದ ತೆಂದರೆ ಎನ್ನ ತಪ್ಪಾಗಲಾರದು.

ಹೀಗಾಗ ನನ್ನ ಯೋಗ್ಯತೆಯು ಹಳ್ಳಿಗಳಲ್ಲಿ ಹಡಡಿದಿತ್ತು. ಎಲ್ಲರೂ ನನ್ನ ಮುಖಾಂತರ ನ್ಯಾಯನಿಗಿಂದಿಗಳನ್ನು ಕೋರ್ಟ್‌ನಲ್ಲ ನಡೆಸಿದರೆ ಲಾಭವಾಗುವದೇಂದು ನಂಬಿತ್ತಿದ್ದರು. ‘ಲಂಜ’ ದೇವತೆಯು ನನ್ನ ಮೇಲೆ

ತುಂಬಾ ಶ್ರುಸನ್ನಿಳಾಗಿದ್ದ ಈ. ಏನಿಲ್ಲ ಎಂತಿಲ್ಲ ಇಮ್ಮು ! ನಾನು ವಕೀಲನಾಗಿದ್ದ ರಂತೂ ನನ್ನ ಕೈ ಹಿಡಿಯುವವರೇ ಉಳಿಯುತ್ತಿರಲಿಲ್ಲ !

* * * *

ನಮ್ಮೊರು ಕುರ್ತೆಕೊರೆಟಿ. ಗದಗಿಗೆ ತೀರ ಸಮಾಪ ಅಲ್ಲಿಯು ಗೊಡರು ನಾವಾಗಿದ್ದೆವು. ನಮ್ಮ ತಂದೆ ಬಲು ಜಾಣರು. ಜಾಗೂ ಅತಿಜೀನರು. · ನೊಣ ಚೀಪುವವ' ಯೆಂದು ಆವರಿಗೆ ಆವರ ಜೊಂಗಾರರು ಹಾಷ್ಯಮಾಡುತ್ತಿದ್ದರು. ಆದರೆ ಆವರಿಗೆ ತಕ್ಕಂತೆ ಆವರ ಮಾನುಗ ನಾನಾಗಲ್ಲಿ ನಾನು ಬಲು ದುಂಡುಗಾರಿಕೆ ಮಾಡುವವ ನನ್ನ ಸಲುವಾಗಿ ನಮ್ಮ ತಂದೆ ಬೇಸತ್ತು ಹೊಗಿದ್ದನು. ಆದೇ ಹೊಟ್ಟೆಯ ಬೇನೆಯಲ್ಲಿ ಎಲ್ಲಿ ಆವರು ಶತ್ತಿರಬಹುದೋ ಎಂದು ನನಗೆ ಇನ್ನೂ ಕೂಡ ಸಂದೇಹ

ಕನ್ನಡ ನಾಲ್ಕು ಇಯತ್ತೆ ಮುಗಿದೊಡನೆ ನಾನು ಗದಗಿನ ಹಾಯ ಸ್ಕೂಲಿಗೆ ಸೇರಿದೆನು. ಆ ಸ್ಕೂಲಿಗೆ ನಾಲ್ಕುರು ಕ್ರಿಕೆಟ್ ಖಾಡುಗರೂ ಬರುತ್ತಿದ್ದರು ಸಾಹೇಬರ ವಿಷಯವಾಗಿದ್ದ ನನ್ನ ಭಾವನೆಯನ್ನು ಒತ್ತು ಮೇಲೆಯೇ ಹೇಳಿದ್ದೇನಷ್ಟೇ. ನಾನೂ ಸ್ಕೂಲನಲ್ಲಿ ಮಿಕ್ಕ ಎಲ್ಲಿರಿಗಿಂತಲೂ ಕ್ರಿಕೆಟ್ ನ್ನು ಬಾಲಕರೊಡನೆಯೇ ಹೇಚ್ಚಾ ಸ್ಕ್ರೀಂಹ ಬೇಳಿಸಿದೆ ಅಭ್ಯಾಸದ ಮೇಲೆ ನನ್ನ ಲಕ್ಷ್ಯವು ಇರುತ್ತಿರಲಿಲ್ಲ. ಆವರ ಖಾಡಿಗೆ-ತೊಡಿಗೆಗಳನ್ನು ನೋಡುತ್ತು ಬೆಪ್ಪನಂತೆ ವರ್ಗದಲ್ಲಿ ಕುಳಿತುಕೊಳ್ಳುತ್ತಿದ್ದೇ ಆ ಸಾಹೇಬ ತೊಡಪ್ಪಗಳು ನನ್ನ ಮನವನ್ನು ತುಂಬಾ ಸೆಕ್ಕಿದುಕೊಂಡವು. ನಾನು ಅಪ್ಪನಿಗೆ ಕಾಟ ಕೊಟ್ಟು ಬೂಟು ಕೊಂಡೆ ಕೆಲವು ದಿವಸಗಳಲ್ಲಿಯೇ ಸೂಟು ಹೊಲಿಸಿದೆ. ಹಾಷ್ಯಟು ಮಾತ್ರ ಬೇಗನೆ ಸಂಪಾದಿಸಲಿಲ್ಲ. ಕೇಳಲಿಕ್ಕೆ ಧೈಯರ ಬರಲಿಲ್ಲ. ಜನರೇನೆಂದರೋ ಎಂಬವೊಂದು ಬೆದರಿಕೆ ಬೇರೆ. ನಮ್ಮಪ್ಪ ಬೇಗನೆ ಸತ್ತು ಹೊದರೆ ಇವೆಲ್ಲಕೂ ಸ್ವತಂತ್ರನಾಗಬಹುದಲ್ಲವೇ" ಎಂಬ ಕೇಳುವಿಚಾರವು ಕೂಡ ಮನದಲ್ಲಿ ಬಾರದೆ ಇರಲಿಲ್ಲ ಇವೆಲ್ಲ ಆ ಸಾಹೇಬ ಪದ್ಧತಿಯೆಂಬ ಮಾಟವು ನನ್ನ ಮೇಲೆ ಮಾಡಿದ ಪ್ರಭಾವ ! ಆ ಸಾಹೇಬಮಕ್ಕು ಇಂತೆ ಅಭ್ಯಾಸಮಾಡುವ ಕುತ್ತಾಹಲ ಬುದ್ಧಿ ಮಾತ್ರ ನನ್ನಲ್ಲಿರಲಿಲ್ಲ. ಆವರು ಮಾಟ್ಟಿಕ್ಕೊ ಪಾಸಾಗಿ ನಾಲ್ಕು ವರುವಗಳಾಗಿದ್ದರೂ ನಾನು "ಹಾಡಿ

ದೇ ಹಾಡೇ ಕಿಸಬಾಯಿವಾಸಾ ” ಎಂಬಂತೆ ಇನ್ನೂ ಅದರಲ್ಲಿಯೇ ತೊಳೆಲು ದುತ್ತಿದ್ದೆ. ಅಪ್ಪರಲ್ಲಿಯೇ ನನ್ನಿ ಷ್ಟುವನ್ನು ಈತೋ ಎನ್ನೋ ಎಂಬಂತೆ ನನ್ನ ತಂದೆ ಸ್ವರ್ಗಕ್ಕೆ ರಾವರು. ಅಪ್ಪೇನೇವಸಾಕಾಯಿ, ತು ನನಗೆ ಕೇಳುವದೇನು ಶಾಲೆನೇ ಶರಣು ಹೊಡೆದೆನು. ನಮ್ಮ ತಂದೆಯ ತರುವಾಯ ನಮ್ಮಾರೆ ಪಟೀಲಕಿಯು ನನ್ನ ದೇ. ಅವರಲ್ಲಿಯಾ ಇಂಗ್ಲೀಷು ಓದಿದ ಸುಧಾರಕ. ಅಂದ ಬಳಿಕ ನನ್ನ ಕೈ ಹಿಡಿದವರಾರಿ? ನಮ್ಮಾರೆ ದೊರೆ ಅಡೆನುನಾನು. ದೇವರೆಖಾದೊಷನೆಯೇ ಕಿರಿಟು ಧರಿಸಲು ಷ್ಟುತಂತ್ರನಾದೆನೆಂದೆನಿಸಿತು. ಕಿರಿಟನೆಂದರೆ ಬೇರೆ ಎನ್ನ ಶಿಲ್ಪ. ವೇಳಣಿಜುದಲೂ ನಾನು ಬಹಳ ತ್ವಿದ್ದ ಶಾಸೇಬರ ಟೀಳಾಸಿಗೆ! ಇದಕೆ ಇಂಗ್ಲೀಷ್‌ದಲ್ಲಿ ಹಾಗ್ಟ್ (Hat) ಎನ್ನು ತಾತ್ರ ನೆವ್ವ ಹಳ್ಳಿಯವರು ಬುಟ್ಟಿಯೆನ್ನ ತ್ವಿದ್ದರು. ಕಿರಿಟು ಒಂದನ್ನೇ ಯೇಕೆ ಯುರೋಪಿಯನ್ನು ಸಾಹೇಬರನ್ನು ವಿಂಡಿನವನ್ನು ಖಡಿಗಿ ತೊಡಿಗಿಗಳನ್ನು ಕೂಡ ತಂದು ಕೊಂಡೆ. ಆ ಸುಲೈ ವೊದಲಿದೆ ಮನೆ ನನಗೆ ತುಚ್ಛ ವೆನಿಸಿತು. ಒಂದು ಬಂಗ್ಲೆ ಕಟ್ಟಿಸಿ ಅವಕ್ಕೆ ಮುಂದೆ ಬಾಗಬಾಗಾಯತ್ತು ವೇಳದಲ್ಲಾದವುಗಳನ್ನು ವರಾಸಿಸಿ ಅದರಲ್ಲಿ ಇರತ್ತೋಡಿದೆ. ನನಗೆ ಯಾವ ಕೊರತೆಯಾ ಉಳಿಯಲ್ಲಿ ಕೈಯೊಳಗೆ ಬೇಕಾದವ್ಯು ಜನ ದಾಶಾಸಿಯರು ಗಂಟೆ ಬಾಳಸಿದೊಡನೆ “ ಸರಕಾರ ” ಎಂದು ಮಂದೆ ಒಂದು ಸಿದ್ಧರಾಗಿರುತ್ತಿದ್ದರು ಇದೆಲ್ಲ ನಿಜ. ಆದರೆ ಒಂದು ವಿಷಯದಲ್ಲಿ ಮಾತ್ರ ನನಗೆ ಯುರೋಪಿಯನ್ನು ರನ್ನು ಸರಿಗಟ್ಟಿವದಾಗಲಿಲ್ಲ. ಯಾಕಂದರೆ ನಾನು ಕವ್ವಿವಣಿದವ ಎಷ್ಟು ಬಗೆಯ ಬಿಳಿ ಹುಡಿಗಳನ್ನು ಬಡಿದುಕೊಳ್ಳುತ್ತಿದ್ದೆ ನಾದರೂ ಅವರವ್ಯು ಕೆಂಪಗೆ ಮಾತ್ರ ಕಾಣುತ್ತಿರುತ್ತಿಲ್ಲ. ಅದನ್ನು ಲಿದು ಬೇರೆ ಯಾವ ವಿಷಯದಲ್ಲಿಯೂ ನನ್ನಲ್ಲಿ ಕುಂದಿರಲಿಲ್ಲ. ಕೆಂಪು ವೋರೆಯವರನ್ನು ಕಂಡರೆ ಹಳ್ಳಿಯವರು ಹೇಗೆ ಬೆದರುವರೋ ಹಾಗೆಯೇ ನನ್ನು ನ್ನು ಕಂಡರೂ ಬೆದರುವರು. ನನ್ನ ಮಾತುಗಳೇನು ಸಾಮಾನ್ಯವಲ್ಲ. ಕರುಳು ಕೊಯ್ಯಾವಂಥ ಕರೆತೋರವಾದ ಮಾತುಗಳು. ಅಧಿಕಾರವನ್ನೂ ದರೂ ಜೋರಾಗಿ ನಡಿಸುತ್ತಿದ್ದೆ. ನಾನಾಡಿದ ಮಾತೇ ಮಾನ್ಯವಾಗಬೇಕು ಇಲ್ಲಿದಿದ್ದರೆ ನನ್ನ ಕಂಣಿ ಕೆಂಪೇರುತ್ತಿದ್ದವು. ಹಳ್ಳಿಗರ ವಿಷಯವಾಗಿ ಕೊಂಚವೂ ಕೂಡ ಉದಾರಬುದ್ಧಿ ನನ್ನಲ್ಲಿರಲಿಲ್ಲ. ಅವರು ಖವ

ವಾಸ ಸಾಯುತ್ತಿರುವದನ್ನು ಕಣ್ಣಾರೆ ಕಂಡರೂ ಆವರಿಗೆ ಗೋಳಾಟ
ಕೊಟ್ಟೇ ತೀರುತ್ತಿದ್ದೇನು. ನಮ್ಮ ಹಳ್ಳಿಯಲ್ಲಿ ನನ್ನ ಗೋಳ ಟೆದ ಜಾಲ
ದಲ್ಲಿ ಶಿಲುಕದೆ ಇದ್ದವರು ವಿರಳ. ಹಳ್ಳಿಗರನ್ನು ಸುಲಿಗೆ ಮಾಡುವದರಲ್ಲಿ
ಅಗ್ರಸ್ಥಾನವು ನನಗೇ ದೊರೆತತ್ತೆನ್ನಬಹುದು. ಬಲಾತ್ಮಾರ ಮಾಡಿ ಅವ
ರಿಂದ ಲಂಚ ವಷಾಲು ಮಾಡುತ್ತಿದ್ದೇನು. ಇಪ್ಪೆಲ್ಲ ಜೋರು ಮಾಡುತ್ತಿದ್ದು
ನೆಂದು. ನಾನೊಬ್ಬ ವೀರ ಬಹದ್ದೂರನೆಂದು ಮಾತ್ರ ಯಾರೂ ತಿಳಿಯ
ಬೇಡಿ! ಹಳ್ಳಿಯ ಕೆಂಚರ ಮುಂದೆಯೇ ನನ್ನೆಲ್ಲ ಅಧಿಕಾರ. ಸರಕಾರೀ
ಅಧಿಕಾರಿಗಳಿರುವುದ್ದಿಯೂ ಸಾಹೇಬರೆದುರನಲ್ಲಿಯೂ ನಾಯಿಯಂತಿರು
ತ್ತಿದ್ದೆ. ಆವರ ಮಾತಿಗೆ ಮರುಳಾಗಿ ಆವರು ಹೇಳಿದಷ್ಟು ಹಣ ಸುರಖು
ತ್ತಿದ್ದೆ. ಹೇಗಾದರೂ ಮಾಡಿ “ ರಾವಸಾಹೇಬ ” ಅಥವಾ “ ರಾವಬಹ
ದ್ದೂರ ” ಎಂಬ ಪದವಿಯನ್ನು ಸಂಪಾದಿಸಬೇಕೆಂದು ಎಂದಿನಿಂದಲೂ ಯತ್ನ
ಸುತ್ತು ಇದ್ದೆ. ಅಧಿಕಾರಿಗಳಿಂದ ಪ್ರತಿಷ್ಠಾ ಪಡೆಯಬೇಕೆಂದು ಎಲ್ಲ ಬಗೆಯಿಂ
ದಲೂ ಆವರ ಸೇವೆ ಮಾಡುತ್ತಿದ್ದೆ, ಆವರನ್ನು ಪೂಜಿಸುತ್ತಿದ್ದೆ, ವಕೀಲ
ರಂತೂ ನನ್ನ ಹೆಸರಿನಿಂದ ದಿನಾಲು ಹಾಲುತುಪ್ಪ ತಿನ್ನುತ್ತಿದ್ದರು. ಆವ
ರೆಲ್ಲರ ದಲಾಲನಾಗಿದ್ದೆನ್ನೆಂಬಹುದು ನಾನು. ವಕೀಲರ ಪಾಲಿಗೆ ದಲಾಲ
ನಾಗಿದ್ದೆನಾದರೂ ರೈತರ ಪಾಲಿಗೆ ನಾನು ಕೊಲೆಗಡಕ! ದರೋಡೆಖೋರ!
ವಕೀಲಿಗೂ ಆಮಲದಾರರಿಗೂ ನಾನು ತಿನ್ನಿಸುತ್ತಿದ್ದುದು ಹಾಲುತುಪ್ಪ
ವಲ್ಲ! ಅನ್ನಾನ್ನಾವೆಂದು ಬಾಯಿಷ್ಟುತ್ತ ದೈನಾಂತಿಕೆಯಿಂದ ತೊಳಳಾಡು
ತ್ತಿರುವ ಬಜಜನರ ಬಡಕಾದ ಶರೀರದೆಳಳಿನ ರಕ್ತದ ಹನಿ! ಅಯ್ಯೋ,
ನನಗ ಈಗ ಇದು ತಿಳಿಯುತ್ತಿದೆ. ವಿಲಾಸಮದದಲ್ಲಿ ಕುರುಡನಾಗದಿದ್ದರೆ
ಇಂಥ ಪಾವವನ್ನು ಮಾಡುತ್ತಿರಲೀಲಿವೇನೋ! ಅಯ್ಯೋ ಅದೆಲ್ಲನಿಜ ಮಾಡ
ಲೇನು? ಏಟು ಬಿದ್ದ ಹಾಗೆಲ್ಲ ಬುದ್ಧಿ ಒರುತ್ತಲಿದೆ. ಆದರೆ ಇಂಥ
ಬುದ್ಧಿಯ ಪ್ರಯೋಜನವಾದರೂ ಏನು? ಎಲ್ಲರೂ ಸರಕಾರದ ನಾಯಿ,
ಸರಕಾರದ ನಾಯಿ ಎಂದು ಕರೆದು ಹುಣ್ಣು ಹಿಡಿಸಿಟ್ಟಿರುವರಲ್ಲ. ಬೀದಿ
ಯಲ್ಲಿ ಹಿಡಾಡುವದೇ ಹೇಳಾಗಿದೆ. ಚಿಕ್ಕ ಮಕ್ಕಳನ್ನು ಮೊದಲೋಂಡು
ಮುದುಕರವರೆಗೂ “ ಸರಕಾರದ ನಾಯಿ ” ಎಂದು ನನಗೆ ಕೂಗಡೆ ಇದ್ದ
ವರಿಲ್ಲ. ಸರಕಾರೀ ಅಧಿಕಾರಿಗಳಾದರೂ ಸುಮ್ಮನಿರುವರೋ ಇಲ್ಲ! ‘ನಾಯಿ’

ಎಂದು ಕೂಗುವದಿಲ್ಲವೇನೋ ನಿಜ. ಆದರೆ ನಾಯಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದೆಲ್ಲ ನಾನುಗೈದ ಮನೆಮುರಕತೆನದ ಫಲವಾಗಿದೆಯಲ್ಲವೇ? ಹೆಂಡತಿಯಾದರೂ ಗಂಡನೆಂಬ ಸಂಬಂಧದಿಂದಾದರೂ ನಾನುಹೇಳಿದಂತೆ ಕೇಳಿಕೊಂಡು ನಡೆಯಬೇಡವೇ? ಕೇಳಬೇಡಿ! ಅವಳು ಕೂಡಾಲ್ಲ ಕೆಲಸಗಳಲ್ಲಿಯೂ ನನ್ನ ವಿರುದ್ಧವೇ ವರ್ತಿಸುವ್ವು. ಅಯ್ಯೋ ನನ್ನಹೆಂಡತಿಯ ನೆನವನ್ನು ತೆಗೆದೊಡನೆ ತುಂಬಾ ಖೇದವಾಗುತ್ತದೆ. ಕೊಮಲಹೃದಯದ ಕಾಂತೆಯನ್ನು ವಿಚಾರವಿಲ್ಲದೆ ಹೊಡಿದು ಉಪನಾಶ ಕೆಡವಿದನನ್ನನ್ನು ನಾಯಿ ಎಂದು ಜನರು ಕರೆಯುವದೇನಾಶ್ಯಯ? ಬರೀ ನಾಯಿಯಲ್ಲ, ನಾನು ಹುಟ್ಟಿನಾಯಿ। ಹೆಂಡತಿಯನ್ನು ಹೊಡಿಯುವಾಗಿನ ಶಸ್ತ್ರವೇಶಗಳನ್ನು ರಿತುಕೊಳ್ಳಲು ವಾಚಕರೂ ಉತ್ತರಾಗಿರಬಹುದಿಲ್ಲವೇ? ಕೇಳಿನಿಮ್ಮ ಸಲುವಾಗಿ ಕಷ್ಟವಟ್ಟು ಉಸುಗ್ರರೆಯುವೆನು. ಮಧ್ಯದಲ್ಲಿಯೇ ಕುಂಠಿತವಾದರೆ ಕ್ಷಮಿಸಿರಿ.

ನನ್ನ ಹೆಂಡತಿ ಒಳ್ಳೀ ಚಲುವೆ. ಬಂಗಾರವರ್ಣದ ಮೈಬಣ್ಣ. ಈಗತಾನೆ ಅರಳಿದ ಗುಲಾಬೀ ಬಂಣದಂತೆ ಕಂಗೊಳಿಸುವ ತೇಜಸ್ವಾರ್ಥಕಸ್ವೋಲಗಳು. ಮೈಸೂರ ತಾಂಬೂಲವನ್ನು ಮೆದ್ದಂತೆ ಕಾಣುವ ಹವಳದುಟಗಳು. ಸಾಕು! ಎಷ್ಟು ವರ್ಣನೆ ವೂಡಿದರೂ ಮುಗಿಯದವಳ ಸೌಂದರ್ಯದ ಮಹಿಮೆ. ನಾನೇ ನನ್ನ ಹೆಂಡತಿಯ ರಳವನ್ನು ವರ್ಣಿಸಿದರೆ ನಕ್ಕಬಿಟ್ಟೇರಿ. ಸುರಣಸಿಯಿದ್ದಂತೆ ಸುಗುಣಿಯೂ ಇದ್ದಳು ಸಾರಾಸಾರವಿಚಾರಿಗಳಲ್ಲಿ ನುರಿತವಳು. ಒಳ್ಳೀ ಕರುಣಾಳು ಹೃದಯ ಅಕೆಯದು. ನಾನು ಬಡವರನ್ನು ಪೀಡಿಸುತ್ತಿದ್ದೆ; ಆವಳು ಪ್ರೀತಿಸುತ್ತಿದ್ದಳು. ನಾನುಭೋಗವೃತ್ತಿಯವನು. ಆವಳು ತ್ಯಾಗವೃತ್ತಿಯವಳು. ಇಷ್ಟೇ ನಮ್ಮಿಬ್ಬರಲ್ಲಿಯ ಪೈಪವ್ಯ. ಇದಕ್ಕಾಗಿಯೇ ಆಗಾಗೆ ನಮ್ಮಿಬ್ಬರಲ್ಲಿಯೂ ಕಲಹನನ್ನು ದುರಾಗ್ರಹಿತನವನ್ನು ಸಾಧಿಸುವದಕ್ಕಾಗಿ ಆವಳನ್ನು ಅನೇಕಸಲಬಾಸಾಳು ಮೂಡುವಂತೆ ಹೊಡಿದಿರುವೆನು. ಆದರೂ ಆವಳು ಬೇರೆಯವರೆಮುಂದೆ ಈ ವಿಷಯವನ್ನು ಪಿಟ್ಟಿಂದು ಒಡಿಸುಡಿಲ್ಲ.



ಒಂದುದಿನ ಮಧ್ಯಾಹ್ನದ್ವೆಗೆ ಗಾಂಟಿಗೆ ಖಾದಿ ವಾರುವವನೊಬ್ಬನು ನಮ್ಮ ಮನಗೆ ಬಂದ. ನಾನು ಮನೆಯಲ್ಲಿರಲಿಲ್ಲ. “ ಖಾದಿ ಬೇಡೀನಮ್ಮೆ ” ಯೆಂದು ನನ್ನ ಹೆಂಡತಿಯನ್ನು ಕೇಳಿದ ಅವಳೇ ಖಾದಿಯೆಂದರೆ ಒಹಳ ಆದರೆ. ನನ್ನ ಬೇದರಿಕೆಗಾಗಿ ಸಮ್ಮನಿರುತ್ತಿದ್ದಳು. ಇಂದು ನಾನಿಲ್ಲದ ಮೂಲಕ ಅವಳಿಗೆ ಅನುವು ದೊರೆಯಿತೋ ಎನ್ನೋ, ಖಾದಿ ವಾರುವವ ನನ್ನ ಆದರದಿಂದ ಬರವಾಡಿಕೊಂಡಳು ಒಂದೆರಡು ರೂಪಾಯಿಗಳ ಖಾದಿ ಬಟ್ಟಿಯನ್ನಾದರೂ ಕೊಂಡಳು.

“ ಅವಣ್ಣ ನಾನು ಪರಸ್ಥಿತಿದವನು ಮಧ್ಯಾಹ್ನದ ಉಂಟವನ್ನೊಂದು ನಿಮ್ಮಲ್ಲಿ ಹಾಕುವಿತ್ತಾ ” ಎಂದು ವಿನ್ಯಾಸೂರ್ಕವಾಗಿ ಆ ಖಾದಿಯವನು ಬೇಡಿಕೊಂಡೆ.

“ ಯಾಕಾಗಲೊಲ್ಲದು, ಕಾಲು ತೊಳೆಯಲು ನೀರು ತೆಂಸು ಕೊಡು ತ್ತೇನೆ ಸುಳಿತುಕೊಳ್ಳಿ ” ಎಂದು ನನ್ನಾಕೆ ಹೇಳುತ್ತಿರುವಷ್ಟರಲ್ಲಿಯೇ ರುದ್ರಾವತಾರವನ್ನು ಧರಿಸಿಕೊಂಡು ನಾನು ಮನೆಯು ಒಳಕ್ಕೆ ಬಂದೆನು ಖಾದಿ ಉಡುಸಿನಲ್ಲಿದ್ದ ಖಾದಿ ವಾರುವವನನ್ನು ಕಂಡು ನನಗೆ ಕೊಂಡು ಬಂದಿತು.

“ ಕಾಲು ತೊಳೆಯಲಿಕ್ಕೆ ನೀರು ಶರಬೇಡ ಕಾಲಿಗೆ ತೊಡಿಸಲು ಬೇಡಿಗಳನ್ನು ತರುವೆನು ನಿಲ್ಲು ” ಎಂದು ಕರೆಳಿದ ಸಿಂಹನಂತೆ ಹೆಂಡತಿಯ ಮೇಲೆ ಹರಿಹಾಯ್ದು ನು.

“ ನಾವ ! ಯಾವ ಅಪರಾಧಕಾಗಿ ಬೇಡಿ ತೊಡಿಸಬೇಕೆನ್ನು ವಿರಿ ? ಆವರೀನು ಕಷವು ವಾಡಿರುವರೇ . ಹಳ್ಳಿಯ ಬಡಬಗ್ಗರು ತಯಾರಿಸಿದ ಖಾದಿ ಮಾರುವದು ಕೂಡ ಅಪರಾಧವೇ ? ಎಂದು ಮರುಗುವ ದಣಿಯಲ್ಲಿ ನನ್ನ ಹೆಂಡತಿ ನುಡಿದಳು. ಆದಾವುದನ್ನೂ ನಾನು ಲೆಕ್ಕಿಸಲಿಲ್ಲ.

“ ಹಸಿದಾದ್ದರೆ ಮೊದಲು ಅವರಿಗೆ ಉಟಕ್ಕೆ ನೀಡುವೆ. ಆ ಬಳಿಕ ನಿಮ್ಮ ಇಷ್ಟ ಬಂದ ಹಾಗೆ ಮಾಡಲೊಲ್ಲಿರೇಕೆ ? ” ಎಂದು ಪರಿಪರಿಂಬಾಗಿ ನನ್ನಾಕೆ ಬೇಡಿಕೊಂಡರೂ ಕೇಳಿದೆ ಓಲೇಕಾರನನ್ನು ಕರಿಸಿ ಆ ಖಾದಿ ಮಾರುವವನನ್ನು ಚೊವಡಿಗೆ ಕಳಿಸಿಬಿಟ್ಟು.

ಮರುದಿನಸ ತಿಂಗಳಲ್ಲಿ ನಾನುವನನನ್ನು ತಾಲೂಕ ಕಚ್ಚೇರಿಗೆ ಕರೆ
ದೊಯ್ದು ಆವನ ಕತ್ತಿರ ಕರಪತ್ರಿಕ್ಕನೆಂದು ಸುಮೃಸೇ ಸಾಧ್ಯ ಹೇಳಿ
ಬಿಟ್ಟಿನು. ಇಷ್ಟೇಲ್ಲಿ ಮಾಡಿಮಾಡು ನನ್ನ ಪ್ರತಿಷ್ಟೇಯನ್ನು ಬೀಳಿಸಿಕೊಳ್ಳುವದ
ಕಾಗಿ. ಆನರೆ ‘ಶಾಳ್ಯಗೆ ಸುಖವಿಲ್ಲ’ ವೆಂಬಂತೆ ನನ್ನ ಹಂಚಿಕೆಯಲ್ಲವೂ
ಮಿಂಚಿನಂತಾಗಿ ಹೊರಿತು. ಮಾನುಲೇ ಏರಂಗೆ ಆ ಖಾದಿ ನಾನುವ
ವನ ಮೇಲೆ ಪ್ರಾಣ ವಿಶ್ವಾಸ ಅವನು ತೀರ ಬಡವನಿನ್ನು ಖಾದಿನಾರು
ವದರಿಂದಲೇ ಹೊಟ್ಟಿ ಹೊರಕೊಳ್ಳುವನೆಂಂದೂ ಅವರಿಗೆ ಚೆನ್ನಾಗಿ
ಗೊತ್ತಿತ್ತು.

“ನಿನ್ನ ಕೈಯಲ್ಲಿ ಕರಪತ್ರಗಳನ್ನು ಯಾರು ಕೊಟ್ಟಿದ್ದರು” ಎಂದು
ಮಾನುಲೇದಾರರು ಆ ಖಾದಿ ನಾನುವನನನ್ನು ಕೇಳಿದರು.

“ಸ್ವಾಮೀ. ನಾನು ಬಡವನು. ಕೇವಲ ಖಾದಿ ಉದ್ದೇಶಗದ
ಹೊರತು ಬೇರೆ ಯಾವ ಉದ್ದೇಶಗವನ್ನೂ ವಾಡುವವನಲ್ಲ. ಕರಪತ್ರದ
ಸಮಾಜಾರಂಪೋಂದೂ ಗೊತ್ತಿಲ್ಲ” ಎಂದು ನಮ್ಮತೆಯಿಂದ ನುಡಿದನು.

ಮಾನುಲೇದಾರರು ಕರಪತ್ರಗಳನ್ನು ಚೆನ್ನಾಗಿ ಹರ್ಷಿಸಿದರು. ತಾರೀಖು ಕೂಡ ಗ ತಿಂಗಳ ಹಿಂದಿನದಾಗಿತ್ತು ಕೂಡಲೇ ಅವರಿಗೆ ನನ್ನ
ಸುಳ್ಳಂಘ ಆರೋಪದ ಬಗ್ಗೆ ಸಂಶಯ ಬಂದಿತು ನನ್ನ ಕಡೆಗೆ ಕಣ್ಣೀರಿಸಿ
ಉಗ್ರವಾರಿ ಸೋಡತೊಡಗಿದರು.

“ನಿಜವಾಗಿ ನಿನ್ನ ಬಳಿಯಲ್ಲಿ ಈ ಪತ್ರಗಳಿಂದಿಲ್ಲನೇ! ಮತ್ತೊಮ್ಮೆ
ಅ ಖಾದಿಯವನನ್ನು ಗರ್ಜಿಸಿ ಕೇಳಿ ಸೋಡಿದರು.

“ಸ್ವಾಮೀ, ನಾನೆಂದೂ ಸಂಭಾಷಿಸಿದವನಲ್ಲ ಬೇಕೂದರೆ ಈ ರಾಯರ
ಹೆಂಡತಿಯನ್ನೇ ವಿಚಾರಿಸಬಹುದು. ಖಾದಿಯ ಹೊರತು ಬೇರೆ ಏನೂ
ನಾನು ತಂದಿಲ್ಲ. ಈ ಪುಣ್ಯತ್ವದು ಸರಕಾರದಿಂದ ಪದವಿ..... ... ”
ಎಂದು ನುಡಿದನ್ನಾ.

ನನ್ನ ಹೆಂಡತಿಯನ್ನು ಕರೆಯಿಸಿ ಸುಳ್ಳಂಘ ಸಾಕ್ಷೇತಿಂಳಿನವರು ನನಗೆ
ಧ್ಯೇಯವೂ ಇದ್ದಿಲ್ಲ. ಯಾಕಂದರೆ ಅವಳು ಸುಳ್ಳಂಘ ನನ್ನಂಥ ಹೇಸಿ
ಕೆಲಸಕ್ಕೆ ಕೈ ಹಾಕುವವಳಿಲ್ಲ. ನೆನ್ನ ಮೋರೆ ಸ್ವಲ್ಪ ಕಂಡಿತು ಇಳಿಮೋರೆ
ಮಾಡಿಕೊಡು ನಿಂತುಬಿಟ್ಟಿನು. ಮಾನುಲೇದಾರರು ಆ ಸೀರಪರಾಧಿ ಬಂಧು

ವನ್ನು ಬಿಟ್ಟುಕೊಟ್ಟರು. ನನ್ನ ಮೇಲೆ ಮಾತ್ರ ಅವರು ಕೆಂಡದುತ್ತೆ ಶಿಂಡಿ ಕಾರಹತ್ತಿದರು.

“ ಸೀವು ಹೀಗೆ ಮಾಡುವದು ಎಪ್ಪು ಮಾತ್ರವೂ ಒಳಿತಲ್ಲ ಕಾಯ್ದು ಯನ್ನು ಲಿಂಫಿಸಿದವರಿಗೆ ಮಾತ್ರ ದಂಡಿಸತಕ್ಕ ಬ್ಯಾಡ್. ಹೀಗೆ ಶುಳ್ಳಾಶರೋಪ ಹಾಕಿ ಬಡವರನ್ನು ಪೀಡಿಸತಕ್ಕೆಂದ್ದಲ್ಲ. ನಿಮ್ಮ ಇಂಥ ಅಷತ್ಯ ಕೃತ್ಯದಿಂದ ಸಿಂಹಿಸ್ಯೇ ಜನನಿಂದಿಗೆ ಗುರಿಯಾಗುವದಲ್ಲದೆ ಶರಕಾರವನ್ನು ಕೂಡ ಗುರಿ ಮಾಡುವಿರಿ ” ಎಂದು ಅಧಿಕಾರಯುಕ್ತವಾಗಿ ಮಾತನಾಡಿದ್ದು

ನಾನು ಕಲ್ಲುಗಂಬದಂತೆ ಕದಲದೆ ನಿಂತುಕೊಂಡು ಕೇಳುತ್ತಿದ್ದೆ.

“ ಶರಕಾರದ ನಾಯಿಯೆಂದು ಬೀದಿಯ ಜನರೆಲ್ಲ ಹೀರಾಳಿಸುವ ರೆಂದು ಮೊನ್ನೆ ನೀವು ಹೇಳುತ್ತಿದ್ದಿರಲ್ಲವೇ ? ಹೀಗೆಲ್ಲ ಬಡವರನ್ನು ಪೀಡಿಸಿ ದರೆ ಅನ್ನ ದೇನು ಮಾಡಿಯಾರು ? ” ಎಂದು ಮತ್ತೆ ನುಡಿದು ನನಗಪ್ಪಣಿ ಯನ್ನಿತ್ತರು. ನಾನು ಮನೆಯ ದಾರೀಹಿಡಿದೆ. ಇನ್ನೂ ನನ್ನ ವೈಸೋಕ್ಕೂ ಹಾಗೇ ಇದ್ದಿತು. ನನಗಾದ ಅಪಮಾನವನ್ನು ಸಹಿಸುವವಾಗಲಿಲ್ಲ ಇದಕ್ಕೆ ಹೆಂಡತಿಯೇ ಕಾರಣಳಲ್ಲವೇ ? ಅವಳಿಗೆ ಚನ್ನಾಗಿ ಕೈ ತೋರಿಸಬೇಕು ಎಂದುಕೊಂಡು ಮನೆಗೆ ವೇಗದಿಂದ ಸಾಗಿದೆನು

“ ಇಂದು . ನನ್ನ ಅಪಮಾನವನ್ನು ಮಾಡಿ ನೋಜು ಸ್ಥೋಡಬೇ ಕೆಂದು ಮಾಡಿದ್ದೀರೂ ? ” ಎಂದು ನುಡಿದು ಬಲವಾಗಿ ಅವಳ ಕೆನ್ನೆಗೆ ರಡೆಟು ಹಾಕಿದೆನು. ಮೊದಲೇ ಕೆಂಪು ಭೂಱಿಯುಳ್ಳಕೆನ್ನೇ ! ಏಟುಹಾಕಿದ ಒಳಕ ಕೇಳುವದೇನು ? ರಕ್ತರಂಜಿತವಾಗಿ ತೋರಿಸಹತ್ತಿತು.

“ ನನ್ನ ದೇನು ತಪ್ಪಿದೆ ಇದರಲ್ಲ. ಬಡವನಿಗೆ ಸುಮ್ಮನೆ ಯಾತನೆ ಕೊಡಬೇಡಿರೆಂದು ನಿಮಗೆ ಸಾರಿ ಹೇಳಿರಲಿಲ್ಲವೇ ? ” ಎಂದು ಅವಳು ನುಡಿಯುವದು ಕೂಡ ಸರಬೀಳಲಿಲ್ಲ. ಮತ್ತೆ ಏಟುಹಾಕಿದೆ.

“ ಖಾದಿಯವನನ್ನೇಕೆ ಬರಮಾಡಿಕೊಂಡೆ ಹೇಳು ” ಎಂದು ಗದ್ದರಿಸಿದೆ. ನನ್ನ ವಕ್ರದೃಷ್ಟಿಯು ಅವಳು ಹೊಂಡು ಕೊಂಡ ಖಾದಿ ಕುಪ್ಪನದ ಮೇಲೆ ಹೊರಿಯಿತ್ತು. ಅವಳಿಂದ ಅದನ್ನು ತರಿಸಿದೆ ಒಮ್ಮೆತೆ ಅದರ ಮೇಲೇಕೆ ಕೋಪಬುಂದಿತೋ ಆದು ಈಗ ಕೂಡ ನನಗೆ ಜ್ಞಾಪಕವಿಲ್ಲ ‘ ಅದನ್ನು ಒಲೆಯಲ್ಲಿ ಚಲ್ಲಿಚಿಡು ’ ಎಂದು ಗದ್ದರಿಸಿದೆ. ಚೆಲ್ಲಿವದಿಲ್ಲಿಂದು

ಅವಳು ಹಟ್ಟಿನನ್ನೇ ಹಿಡಿದಳು ನಾನೂ ಹಟ್ಟಿಹಿಡಿದು ಜಯಸಂಪಾದಿಸಿಯೇ ಬಿಡಬೇಕೆಂದು ಸಿದ್ಧಾನಾದೆನು ಉದ್ದಾಮತನದಿಂದ ಅದನ್ನು ಒಲೆಯಲ್ಲಿ ಎಸೆದುಬಿಟ್ಟಿನು. ತಣ್ಣನೇ ಹೋದದ್ದೇ ಅವಳು ತನ್ನ ಕೈಸುಢಬಹುದೆಂಬ ವಿಚಾರವನ್ನು ಕೂಡ ಮಾಡದೆ ಅದನ್ನು ತೆಗೆದುಬಿಟ್ಟಳು. ನಾನು ಸೋಲು ವಾಸನೇ? ಅವಳಿಗೆರಡು ಜೆನ್ನಾಗಿ ಗುದ್ದುಹಾಕಿ ಮತ್ತೆ ಕಸಿದುಕೊಂಡು ಬಿಟ್ಟಿನು!

“ನೀವು ಅದನ್ನು ಸುಟ್ಟಿದ್ದೇ ಆದರೆ ಸಾಯಂವರೆಗೆ ಉಪವಾಸ ಮಾಡುವೆನು” ಅವಳು ಹೇಳಿದಳು.

“ಮತ್ತಾರಿಗಾದರೂ ಇಂಥಬೆದರಿಕೆ ಹಾಕು” ಎಂದು ಹೇಳಿ ಅದನ್ನು ಸುಟ್ಟು ಭಸ್ಯಮಾಡಿಬಿಟ್ಟಿನು ಹೆಂಡತಿಯಾದರೂ ತನ್ನ ಮಾತನ್ನು ಹುಸಿ ಹೋಗಿಗೊಡಲಿಲ್ಲ ಉಪವಾಸ ವೃತವನ್ನು ಕೈಕೊಂಡೆ ಬಿಟ್ಟಳು. ಹೋಡಿ ದದ್ದಾಯಿತು, ಬಡಿದದ್ದಾಯಿತು, ಸಮಾಧಾನ ಪಡಿಸಿದ್ದಾಯಿತು. ಏನಾದರೂ ಕೇಳಲಿಲ್ಲ. ದಿನಗಳೆಯಿತು, ಎರಡುದಿನಗಳೆಯಿತು, ನಡೆಸಿಯೇ ಇದ್ದಳು ತನ್ನ ವೃತ ಉರಲ್ಲಿಲ್ಲ ಹುಯಿಲೆದ್ದ ಹೋಯಿತು. ದಾರಿಗಾಣದೆ ಹುಳ್ಳನಂತೆ ಆದೆನು. ನಿತ್ಯವೂ ಅವಳ ಉಪವಾಸವೃತದಿಂದ ನನ್ನಲ್ಲಿ ಬದಲಾವಣಿಗಳಾಗತೊಡಗಿದವು.

* * * * *

ಇಂದು ಅವಳ ಖುಪವಾಸ ವೃತದ ಏಳನೇ ದಿನ. ಅವಳು ಬಹಳ ಅಶಕ್ತಿಭಾಗಿದ್ದಾಳೆ ಬಿದ್ದಲ್ಲಿಯೇ ಬಿದು ಕೊಂಡು ರಾಮನಾಮಸ್ತರಣಿ ನಡೆಸಿದ್ದಾಳೆ ಇಷ್ಟರಲ್ಲಿಯೇ ನನ್ನ ಕಲ್ಲೆದೆಯು ಕರಗಿಹೋಗಿದ್ದಿತು. ಕನಿಕನ ದಿಂದ ಏನು ಮಾಡಲೆಂದು ಯೋಚಿಸುತ್ತ ನನ್ನ ಕೂರಡಿಗೆ ಹೋಗಿ ಆರಾವುಖಿಚಿರು ಮೇಲೆ ಒರಗಿಕೊಂಡೆ ಅವಳಿಂದ ಕಸಿದುಕೊಂಡು ಸುಟ್ಟಂಥ ನಮೂನೆಯ ವಸ್ತುವನ್ನು ತಂದುಕೊಟ್ಟು ಬಿಡಲಾ ಎಂದು ಯೋಚಿಸಿದೆ. ಇಷ್ಟರಲ್ಲಿಯೇ ಯಾವನೋ ಒಬ್ಬ ದನಕಾಯುವ ಹುಡುಗನು ಕೆಡಿಕೆಯ ಹತ್ತಿರ ಹಾಯ್ಯಿ ಹೋಗುವಾಗೆ “ದೇತದೊರ್ಹಿ” ಎಂದು ಕೂಗಿ ಓಡಿ ಹೋದನು. ಇದೀಗ ನನ್ನ ಅವಸ್ಥೆಯಂದು ಮನದಲ್ಲಿಯೇ ನೋಂದುಕೊಂಡೆ. ಇತ್ತು ಅಧಿಕಾರಿಗಳಿಗೆ ನನ್ನ ಮೇಲೆ ಅಷ್ಟಕ್ಕೆ ವಿಶ್ವಾಸ ಉರ ಜನರಂತೂ

ನಾಯಿಗಿಂತ ಕಡಿಮೆಮಾಡಿ ಬಿಟ್ಟುದಾದರೆ. ಎಂದು ಅದೇಷ್ಟೋ ವೇಳೆಯ ವರೆಗೆ ಯೋಚಿಸಿದೆ ಕೊನೆಗೆ ಜನರ ತಪ್ಪಲ್ಲ; ನನ್ನದೇ ತಪ್ಪೆಂದು ಮನವ ರಿಕೆಯಾಯಿತು, ಅಮಲದಾರರನ್ನು ಸಂತುಷ್ಟಗೊಳಿಸುವದಕ್ಕೆಂದು ಎಷ್ಟೋ ಬಡಬಾಂಧವರಿಂದ ಲಂಜ ಸೂರೀಗೊಂಡುದೆಲ್ಲವೂ ಜ್ಞಾಪಕಕ್ಕೆ ಬರತ್ತೆಂದ ಗಿದವು. ತುಂಬಾ ನೊಂದುಕೊಂಡೆ. ಇನ್ನು ಹಾಗೆ ಅನತ್ಯ ವರ್ತನವನ್ನು ಮಾಡಕೂಡದೆಂದು ನಿಶ್ಚಯಿಸಿಕೊಂಡು ಪೇಟಿಗೆ ಹೋದೆ. ಆವಳ ಮನ ಮೆಚ್ಚಿವಂಥ ಅಂದವಾದ ಖಾದಿ ಅರಿವೆಯನ್ನು ಕೊಂಡುಕೊಂಡೆ. ಆವಳ ಮುಂದಿಟ್ಟು ದೇವರಿಗಿರಿದಂತೆ ಸಾಷ್ಟ್ವಂಗ ನಮಸ್ಕಾರವನ್ನು ಹಾಕಿ ನನ್ನ ಅಪರಾಧಗಳೆಲ್ಲವನ್ನೂ ಒಪ್ಪಿಕೊಳ್ಳಲು ಆವಳಿಗೂ ಕರುತ್ತೆ ಹುಟ್ಟಿತು. ಉಪವಾಸ ವೃತವನ್ನು ಬಿಡಲು ಒಪ್ಪಿಕೊಂಡಳು. ನಾನು ಪೇಟಿಯಿಂದ ಬರುವಾಗ್ಗೆ ಮೂಸಂಬೀ ಹಣ್ಣಿಗಳನ್ನು ತೆಗೆದುಕೊಂಡೇ ಬಂದಿದೆ. ರಸವನ್ನು ತೆಗೆದು ಆವಳಿಗೆ ಕುಡಿಯಲು ಕೊಟ್ಟಿ; ಎದ್ದು ಕುಳಿತು ರಸವನ್ನು ಸೇವಿಸಿದಳು.

“ ಸಾಕ್ಷಿಯೇ ” ಎಂದು ಕೇಳಿದೆ.

‘ ಸಾಕು ’ ಎಂದು ಹರ್ಷಯುಕ್ತವಾಗಿ ಸುಡಿದಳು.

ಆಹಾ ! ಆವಳ ಮುಖದ ಮೇಲಿದ್ದ ವಿಜಯಕಾಂತಿಯನ್ನು ಕಂಡ ವರೇ ಬಲ್ಲರು. ರಾವಣನ ಯಾತನೆಯಿಂದ ಮುಕ್ತಿಂಳಾಗಿ ರಾಮನನ್ನು ಪಡೆದ ಸೀತೆಯಿಂತಲೂ ಹೆಚ್ಚಾಗಿ ಆನಂದವಾಗಿದ್ದಿತು. ಉಪವಾಷದಿಂದ ಮುಖವು ಬಾಡಿದಂತಾಗಿದ್ದರೂ ಕೂಡ ನನಗಂದು ಅಂದವಾಗಿಯೇ ಕಾಣುತ್ತಿದ್ದಿತು. ನಗೆಮಲ್ಲಿಗೆಯಾಂಥ ಆವಳ ಹಾಷ್ಯಮಯವಾದ ಮುಖ ವನ್ನು ಕಂಡು ಸುಮೃನೀರುವಂತೆ ಆಗಲಿಲ್ಲ. ತಟ್ಟನೆ ಒಂದು ಮುತ್ತು ಕೊಟ್ಟು ಬಿಟ್ಟಿ.

‘ ಆಹಾ, ಮೂಸಂಬೀಯ ರಸದಕ್ಕಿಂತಲೂ ಈ ರಸವು ಆಮೃತದಂತಿದೆ ’ ಎಂದು ಆವಳು ಸರಸವಾಡಿ ನಾಚಿಕೆಯಿಂದ ಕೆಳಗೆ ಮುಖಮಾಡಿಕೊಂಡಳು. ಆವಳ ಆ ಸರಸವು ನನಗೆ ಮತ್ತಿಷ್ಟು ಹುರುವನ್ನು ಕೊಟ್ಟಿತು ಲೋಕ ಜಂಬುಕಕ್ಕೆಂತಲೂ ಆವಳ ಮುಖಸೌಂದರ್ಯದಲ್ಲಿಯೇ ಹೆಚ್ಚಿನ ಆಕರ್ಷಣಶಕ್ತಿಯಿಂದು ನಾನೆಂದು ಕಂಡುಹಿಡಿದೆ. ಆವಳ ಸೌಂದರ್ಯ

ಚುಂಬಕವು ಚುಂಬನೆಗಾಗಿ ನನ್ನ ಮುಖವನ್ನು ತನ್ನೇಡಿಗೆ ಬರವಾಡಿ ಕೊಂಡಿತು. ಹಲ್ಲಿ ಲಟಗುಪ್ಪುವಂತೆ ನಾನವಳ ಗುಲಾಬೀಗಲ್ಲದ ಮೇಲೆ ಎಷ್ಟುಸಲ ಸದ್ಗಂಧ ನೂ ಮಾಡಿಸೋ ನಾನರಿಯೆ. ಅಮೃತಪಾನಕ್ಕಿಂತಲೂ ಸುಖರನಾದ ಆ ಚಾಂಬನೆಗೆ ನಾನೇನೂ ಜೀಸರಿಯುವವನಲ್ಲಿ. ಆದರೆ ಅವಳು ಉಫವಾಸವಿಂದ ಶಕ್ತಿಹೀನಭಂದವಳಿಂದು ಅಷ್ಟಕ್ಕೇ ಸಾಕುವಾದ ಬೇಕಾಯಿತು.

ಇದೇ ಸಮಯಕ್ಕೆ ಮತ್ತುರೋ ಹೊರಗೆ “ದೇಶದೋರಿ” ಎಂದು ಕೊಗಿದಂತೆ ಕೇಳಿಸಿತು. ನನಗಿಗೆ ತಿಲಾಂಶದವ್ಯಾ ಸಿಟ್ಟುಬರಲಿಲ್ಲ. “ಆಂದುಕೊಳಿ, ರಾಖಬಹದ್ದೂರ್ ನಾಗಬೇಕೆಂದಾತೆಯಿಂದ ನಾನೇ ನಿಮಗೆ ಪೀಡಿಸಿರದಿದ್ದರೆ ನೀವೆಲ್ಲಿ ಆನ್ನತ್ತಿದ್ದಿರಿ” ಎಂದು ಸುವ್ಯಾಸಾದೆ.

ಹೆಂಡತಿಗೆ ನಾತ್ತ, ಕೋವಬಂದಿತು. “ಎಲೋ ಯಾರು” ಎಂದು ಕೂಗುವವಳಿದ್ದಳು. ಆದರೆ ಅವೇಗ್ಗಂದು ಶಕ್ತಿ ಬೇಕಲ್ಲ ಕೂಗಲಿಕ್ಕೆ ಸುಮೃತಾದಳು. ನನ್ನ ಕುತ್ತಿಗೆಗೆ ತನ್ನ ಕೋಮಲವಾದ ಕರಗಳ ಮಾಲೆಯನ್ನು ಹಾಕಿ ಕನಿಕರ ದೃಷ್ಟಿಯಿಂದ ನೋಡತ್ತೊಡಗಿದಳು ‘ಇದೇನು ನಿಮ್ಮ ಅವಸ್ಥೆ, ಎಂಬ ಭಾವವು ಅವಳ ದೃಷ್ಟಿಯಲ್ಲಿ ಸ್ವಕ್ತ್ವಾಗುತ್ತಿದ್ದಿತು ಅವಳ ಆನ್ನೋಂದ ಹೃದಯವನ್ನು ಕಂಡು ನಾನು ಬಹಳ ಮರುಗಿದೆನು. ನನ್ನ ವರದೂ ಕೈಗಳಿಂದ ಮೆತ್ತುಗೆ ಅವಳನ್ನು ಅಪ್ಪಿಕೊಂಡು ಸವಾಧಾನ ಹೇಳಿದನು.

“ಅಧಿಕಾರಿಗಳಲ್ಲಿ ಪ್ರತಿಷ್ಠೆ ಪಡಿಯಬೇಕೆಂದು ಕಂಡಕಂಡವರಸ್ವಲ್ಲಿ ನಿಷ್ಪಾತಿವಾಗಿ ಪೀಡಿಸಿದೇನೆ. ಅಂದ ಬಳಿಕ ಜನರದೇನು ತಷ್ಟು. ನಾನೇ ಇನ್ನು ಮೇಲೆ ಸನ್ಯಾಗ್ರಹಿಂದ ನಡೆದರೆ ಜನರಾದರೂ ಕೆಣಕುವದನ್ನು ಬಿಟ್ಟಾರು’ ಎಂದು ಹೇಳಿ ಅವಳಿಗೆ ಸ್ವಸ್ಥವಾಗಿ ಮಲಗಿಕೊಳ್ಳಲಿಕ್ಕೆ ಹೇಳಿದೆ. ಅವಳು ಮಲಗಿಕೊಂಡಳು. ಅವಳ ಆಯಾಸವನ್ನು ಕಡಿಮೆಮಾಡಬೇಕೆಂದು ನನಗನಿಸಿತು. ಗಾಳಿಯನ್ನಾಡರೂ ಬೀಸಬೇಕೆಂದು ಅಪ್ಪಿದ ಮೇಲಿನ ಬೀಸಣಿಕೆ ತೆಗೆದುಕೊಂಡು ಬಂದು ಗಳಿಗೆ ಹಾಕತ್ತೊಡಗಿದೆ. ಅವಳು ನಿದ್ದೊಡಳು. ನಾನು ಆವಳ ಮುಖಸೌಂದರ್ಯವನ್ನು ನೋಡುತ್ತ ಬೆಸ್ತೀ ನಂತೆ ಕುಳಿತುಬಿಟ್ಟಿನು. ನಾನು ಬೀಸುತ್ತಿರುವ ತಿಳಿಗಳಿಯ ಸೆಳವನಿಂದ

ಮೇಲ್ಲಿಗೆ ಸುಳಿದಾಡುತ್ತಿದ್ದ ಅವಳ ಆ ಸುಳಗೂದಲುಗಳು ಮುಖಕ್ಕೆ ಮತ್ತಿನ್ನು ಕಳೆಯನ್ನು ಅಟ್ಟುವಾಡುತ್ತಿದ್ದವು. ಇಳೆಯೊಳಗೆಲ್ಲ ಸೌಂದರ್ಯ ದಲ್ಲಿ ಇವಳೇ ವಿಗಲಾದವಕ್ಕಿಂದು ತೋರುವದಕ್ಕುಗಿಯೇ ಜಯ ಪತ್ರಾಕಿ ಯಂತೆ ಆ ಸುಳಗೂದಲುಗಳು ಹಾರಾಡುತ್ತಿರಬಹುದೆಂದು ನನಗೆ ತೋರಿತು. ಮತ್ತೆಂದೂ ಮೈ ಮತ್ತಿಕ್ಕೆ ಬೇಕೆಂದು ಆಶೀರ್ವಾಯಿತು. ಯಾರಾದೂ ಕಂಡರೆ ನಕ್ಷಾರೆಂದು ತಿಳಿದು ಬಾಗಿಲು ಮುಂದೆ ವಾಡಿಕೊಂಡೆ. ಅಮೃತಪಾನ ನನ್ನ ಅದೆಷ್ಟು ಶಮಯ ಮಾಡಿದೆನೋ ಶರಿವೇಯಿಲ್ಲ

(ಈ ಕತೆಯ ಹೆಸರು ವೇದಲು, 'ದೇಶಮೋಹಿ' ಎಂದಿಡಲಾಗಿತ್ತು)



ತ್ವರೆಮಾಡಿರಿ

ಇಂದೇ

ಒಂದು ರೂಪಾಯಿ

ಕಳಿಸಿ

ಚಂದಾದಾರರಾಗಿ.

೨೫ ಪುಟದ] ಹದರ್ಯಮಂಧನ [ದೊಡ್ಡ ಪುಸ್ತಕ

ಶ್ರೀ ಕರವರಕರ ದತ್ತರಾಯರ ಮನ್ನು ಡಿಯುಳ್ಳಿದ್ದು

ಇದೇ ಲೇಖಕರ ಉತ್ತಮ ಕಥೆಗಳ ಸಂಗ್ರಹ

ಒಂದು ಪ್ರತಿ ತರಿಸುವವರು ಇ ಆಣಿ ಆಂಚೇ ತಿಕೀಟು ಕಳಿಸಬೇಕು. ಇ ರೂ ಕಳಿಸಿದರೆ ಇ ಪ್ರತಿ ನಿಮ್ಮನುನೇ ಬಾಗಿಲಿಗೆ ಬಂದು ತಲುಪುವವು.

ಮೇನೆಜರಃ— “ ಸಮಾಜ ” ಧಾರವಾಡ.

ಬಡತನದ ಬಾಳು !

ಅದೊಂದು ಹುಂಟಿವೆಯ ರಾತ್ರಿ ಎರಡು ಗಂಟೆಯಾದರೂ ನನಗಂದು ನಿದ್ರೆ ಬಂದಿರಲಿಲ್ಲ. ಮಧ್ಯಾಹ್ನದಿಂದ ರಾತ್ರಿಯ ವರಿಗೆ ಆರೇಳು ಸಲ ಚಹೆ ಕುಡಿಯುವ ಶ್ರಷಂಗ ಒದಗಿದ್ದ ೧೦ ದಶೇ ನನ್ನದೀ ಆವಸ್ಥೆ ಸಂಪಾದ ಗಾಳಿಯಿದೆಯೆಂದು ಹೊರಗಿನ ಜಗಲಿಯ ಮೇಲೆಯೇ ಮಲಗ ಕೊಂಡಿದ್ದೆ. ಅದರೂ ನಿದ್ರೆ ಇಲ್ಲ. ಕೊನೆಗೆ ಚೇಸುತ್ತು ನೋರೆಯ ಮೇಲಿನ ಮುಸುಕೆನ್ನು ತೆಗೆದು ತುಂಬಾ ಕಳಿಯುಳ್ಳ ಶುಭ್ರವಾದ ಚಂದ್ರನನ್ನು ಶಾಂತ ಚಕ್ತಿದಿಂದ ನೋಡುವದರಲ್ಲಿ ಮಗ್ನಾದೆ ಆದರೆ ಆ ಶಾಂತವಾದ ಸಮಯದಲ್ಲಿ ಒಂದು ಮಂಜುಳವಾದ ದೀನಧ್ವನಿಯೊಂದು ಕೇಳತೊಡಗಿತು ಹೋಗೆ ಬಂದ್ದು ನೋಡಿದೆ ಸಮೀಪದಲ್ಲಿಯೇ ಆ ಹಾಡುವ ವ್ಯಕ್ತಿ ಇರಬಹುದೆಂದು ತಿಳಿಯಿತು. ಮುಂದೆ ಮುಂದೆ ಸಾಗಿದೆ. ಸಮೀಪದಲ್ಲಿದ್ದ ಅಶ್ವತ್ಥನ ಕಟ್ಟಿಯ ಮೇಲೆ ಒಬ್ಬ ಯುವತಿಯು ತನ್ನ ಮಗಳನ್ನು ತೊಡಿಯ ಮೇಲೆ ಕರೆದುಕೊಂಡು ಕೈ ತಟ್ಟಿತ್ತು ಈ ಹಾಡನ್ನು ಹಾಡುತ್ತಿದ್ದಳು “ಆಪರಾಧಿ ನಾನಲ್ಲ, ಆಪರಾಧವೆನಗಿಲ್ಲ, ಕಪಟ ನಾಟಿಕ ಸಾತ್ರಧಾರಿ ನಿನೇ”, ಅವರ ಹಾಡಿನಲ್ಲಿ ಕಲ್ಲಾಗಳನ್ನು ಕೂಡ ಕರಗಸುವಮ್ಮೆ ಸಾಮಧ್ಯವಿತ್ತು. ನಾನು ಅವಳ ಹತ್ತಿರ ಹೋದೆ ನನ್ನಿಂದ ತಡೆಯುವದಾಗಲಿಲ್ಲ.

“ ತಾಯಿ, ನೀನಾರು. ನಿನ್ನ ಆವಸ್ಥೆ ಹೀಗೇಕಾಗಿದೆ. ನಿನ್ನ ಮೇಲೆ ಯಾವ ಸಂಕಟ ಬಂದಿದೆ. ಹೇಳುವಿಯಾ ? ನಿಮ್ಮ ಮನೆ ಮಾರುಗಳೇನೂ ಇಲ್ಲವೇನು

“ ಸ್ವಾಮೀ ! ನನ್ನ ಹೆಸರು ವನಮಾತೆ. ಇದ್ದುದೆಲ್ಲವೂ ಹಾಳಾಗಿ ಸರ್ವ ನಾಶವಾಗಿ ಅನಾಧಳಾಗಿರುವೆ ನನಗೀಗ ಹಿಂದು ಮುಂದು ಯಾರೂ ಇಲ್ಲ.” ನಿಟ್ಟಿಸಿರುಬಿಟ್ಟು ಅಳತೊಡಗಿದಳು. ನನಗೂ ದುಃಖವೇಸಿತು. ಹೆಚ್ಚಿನ ಗೊಡವೆಗೆ ಹೋಗಿದೆ ಅಶ್ರಯದ ಏರಾಡು ಮಾಡುವೆನೆಂದು ಹೇಳಿ ಅವಳನ್ನು ನನ್ನ ಮನೆಗೆ ಕರೆದೊಯ್ದೆ. ಅದೇನ್ನೇ ದಿನ ಸಹೋದರಂ ಯರ ಹಾಗೆ ನಮ್ಮ ಮನೆಯಲ್ಲಿ ಸುಖವಾಗಿ ಇದ್ದ ಬಿಟ್ಟುಳು. ಅವಳ ನುಗ

ಉಗ ಪುಟ್ಟ ಹೆಚ್ಚಿಯನ್ನಿಂದುತ್ತು ಓಡಾಡುತ್ತಿದೆ. ಆ ಹುಡಿಗೆಯನ್ನು ಕಂಡರೆ ನನ್ನ ಹೆಂಡತಿಗೂ ಬಹಳ ಪ್ರೀಮ

ಅವಳು ನಮ್ಮ ಮನೆಗೆ ಬಂದು ನಾಲ್ಕಾರು ತಿಂಗಳಾದರೂ ಅವಳ ಕರಣ ಕತೆಯನ್ನು ಕೇಳಲು ನನಗೆ ಧ್ವಯವಾಗಲಿಲ್ಲ. ಇಂದು ನನ್ನ ಹೆಂಡತ ಹೊರಗೆ ಹೊಗಿರುವದನ್ನು ಕಂಡು ಅವಳಿದ್ದ ಕೋಟಿಗೆ ಹೊದೆ. ಎಂದಿನಂತೆ ಅವಳು ತನ್ನ ಹೀಂದಿನ ಕತೆಯನ್ನು ನೆನಿಸಿ ಅಳುವಿನ ಹಜ್ಞವನ್ನು ಹರಿಸುವದರಲ್ಲಿಯೇ ಇದ್ದ ಲೀಂಡು ಕಾಣುತ್ತದೆ.

“ ವನವರೂಲಾ, ನೀನಿನನ್ನ ನಿನ್ನ ದುಃಖವನ್ನು ಬಿಡಲಿಲ್ಲನೇ? ” ಎಂದು ಕೇಳಿದೆ. ಅವಳು ಕಂಳೀರನ್ನು ನುಂಗಿಕೆಂಡು ಹುಸಿ ನಗೆನಗುತ್ತು “ ದುಃಖವೇನೂ ಇಲ್ಲ. ಇದೇ ಈಗ ಮಲಗಿ ಎದ್ದೆ ” ಎಂದು ನುಡಿದಳು.

“ ಆದೇನೆ ಇರಲಿ. ಇಂನು ನಿನ್ನ ಸ್ತುಣ ವೃತ್ತಾಂತವನ್ನು ನನ್ನ ಮರಿನಲ್ಲಿ ಹೇಳಲೇಬೇಕು. ಎಂದು ಹಟ್ಟ ಹಿಡಿದ್ದೆ. ಉಪಾಯಗಾಣದೆ ಅವಳು ಹೇಳ ತೋಡಗಿದಳು

“ ನಮ್ಮೂರು ಅಕ್ಷವಾಪೂರ. ನನ್ನ ಪತಿದೇವನು ಒಕ್ಕುಲತೆನ ವನ್ನು ಮಾಡಿಕೊಂಡು ಇರುತ್ತಿದ್ದರು. ಅವರು ಒಕ್ಕೇ ಕರ್ತವ್ಯದಕ್ಕೆರು. ಬಂದು ಗಳಿಗೆ ಇಂಡ ವ್ಯಧಿವಾಗಿ ಕಳಿಯುತ್ತಿರಲಿಲ್ಲ. ಯಾವಾಗಲೂ ಹೊಲದ ಕೆಲಸಗಳಲ್ಲಿ ತತ್ತ್ವರಾಗಿರುತ್ತಿದ್ದರು. ತಮ್ಮ ಕೈಕೆಳಗಿನ ಆಳು ಹೊಳ್ಳಿಗಳನ್ನಾದರೂ ಚೆನ್ನಾಗಿ ನೋಡಿಕೊಂಡು ಇರುತ್ತಿದ್ದರು. ಅವರಿಗೆ ಸಿಟ್ಟು ಮಾತ್ರ ಬಹಳ. ಕಾರಣವಿಲ್ಲದೇ ಕಂಡಕಂಡವರ ಮೇಲೆ ಸಿಟ್ಟಿಲ್ಲ. ತಮಗೆ ಅವಮಾನಮಾಡುವಂಥವರ ಮೇಲೆ ಮಾತ್ರ ಸಿಟ್ಟು, ಅವರಿಗೆ ಮರ್ಯಾದೆಯಿಂದ ಕಾಲಕಳಿಯುವದನ್ನು ಕಂಡರೆ ತುಂಬಾ ಸ್ತ್ರೀತಿ. ಅವ ಮಾನ ಮಾಡಬಂದವರನ್ನು ಹೊಡಿದು ಹಾಕುವರು. ಆ ಗುಣವೇ ಅವರ ನಾಶಕ್ಕೆ ಕಾರಣವಾಯಿತು.

“ ಕಾಲಚಕ್ರವು ಒಂದೇ ಸಮನಾಗಿ ಶಿರುಗುವದು ತೀರ ವಿರಳ. ನಮ್ಮೂರಿಗೆ ಕೆಡುಕಾಲ ಬಂದೊಡಗಿತು. ನಾಲ್ಕಾರು ವರ್ಷ ಬೆಳೆಯೇ ಇಲ್ಲ ದಂತಾಗ ರೈತರ ಮೇಲೆ ಸಾಲದ ಹೊರೆಯು ಭಾರವಾಗ ತೊಡಗಿತು. ನಮ್ಮ ವರಿಗೂ ಎಷ್ಟೋ ಸಾಲವಾಯಿತು. ಎಂಥ ಕಾರಿಷ್ಯವು ಬಂದೊಡಗಿದರೂ

ಹೊಲದ ಬಡೆಯರಿಗೆ ಕನಿಕರಬಾರದೆ ಇರುವದು ಆಶ್ಚರ್ಯವಲ್ಲವೇ? ಹಣ ವನ್ನು ಸೀಡಿಸಿ ಪೀಡಿಸಿ ವಸೂಲ ವಾಡುವರು. ಮನಬಂದಂತೆ ಬೋಗಳಿ ಬೈದು ವಸೂಲ ವಾಡುವರು.

ಒಂದು ದಿನ ನಮ್ಮವರು ಆಗತಾನೆ ಹೊಲದಿಂದ ಬಂದು ಸ್ವಾನಕ್ಕೆ ಇಳಿದಿದ್ದರು ಸಾಹುಕಾರನೊಬ್ಬನು ಹೊರಗಿನೀದ ಬಂದು ಜಡಿ ಉಂಟಾಗಿ ದನ್ನು. ಸ್ವಾನವಾಮತ್ತಿದ್ದರೆ ನೀಲ್ಲಾ ಎಂದು ನಾನು ಹೇಳಿದರೂ ಸಹ ತಡೆಯಾದ ಆ ನಿರ್ದ್ವಯಿತು ಮನಬಂದಹಂಗಿ ಬೋಗಳತೊಡಗಿದನು. ಅಡಬಾರದ ಮಾತುಗಳನ್ನು ಆಡಿದನು ಇವರಿಗಿದನ್ನು ಸಹಿಸುವದಕ್ಕೂ ಗಲಿಲ್ಲ. ಬಚ್ಚೆ ಲವೋರೆ ತೂಕಿಯುವ ಕಸಬಂಗಿ ಕಟ್ಟಿದ ಗಳವನ್ನೇ ತಗೆದುಕೊಂಡು ಹೊರಗೆ ಬಂದರು ‘ನಿನ್ನ ಹಣಕ್ಕಾಗಿ ಪ್ರಾಣವನ್ನು ದರೂ ಕೊಡಬಲ್ಲೇ. ಮರ್ಯಾದೆಗೆ ಕಂಡು ಬರುವಂಥ ಅಭಿರ್ಜನೆ ಶಬ್ದಗಳನ್ನು ಹಾಕುವಿಯಾ ಮೂಖಾರ್ಥ. ಇದೋ ಸೋಡು ಕೈಯಲ್ಲಿ ಏನಿದೆ ಎಂದು ಗಢ್ಣರಿಸಿ ಆ ಸಾವ ಕಾರನಿಗೆ ಮನೆಯ ದಾರೀ ಹಿಡಿಸಿದರು.

‘ಹಾಗೂ ಹೀಗೂ ಶಾಲ ಕಳಿಯುತ್ತೆ ಲೇ ಇದ್ದಿತು. ಇಪ್ಪರಲ್ಲಿಯೇ ಮತ್ತೊಂದು ಸಂಕಟವು ನಮ್ಮೂರಿಗೆ ಬಂದೊದಗಿತು. ಪ್ಲೇಗಿನ ಭೀಕರ ಹಾವಳಿ ಉರವರೆಲ್ಲರೂ ಮನೆ ಬಿಟ್ಟು ಹೋದರು. ನಾವು ಮಾತ್ರ ಇನ್ನೂ ಮನೆ ಬಿಟ್ಟುರಲಿಲ್ಲ. ಇಂದು ನಾಕೆ ಬಿಡಬೇಕೆನ್ನು ವಪ್ಪರಲ್ಲಿ ಗಂಟು ಬೇನೆಯ ಗಂಟಲಿಗೆ ನನ್ನ ಪತಿ ತುತ್ತಾದರು-’ ಹೇಳ ಹೇಳತ್ತ ವನ ಮಾಲೆಯ ಕುತ್ತಿಗೆಯ ಶೀರಗಳು ದುಃಖದಿಂದ ಉಬ್ಬಿಬಂದವು. ಕಣ್ಣಿನಿಂದು ಮತ್ತೆ ಹೇಳತೊಡಗಿದಳು.

ಪತಿದೇವನ ಮೃತಶರೀರವನ್ನು ಸ್ತುತಿನಕ್ಕೆ ಇಳಿಸಿರುವವಪ್ಪರಲ್ಲಿಯೇ ನಮ್ಮ ಮನೆಯ ಲಾಟಿಗೆ ಆರಂಭವಾಗಿದ್ದಿತು. ಸಾಲವನ್ನು ಕೊಟ್ಟ ವಿಶ್ವಲ ಶೀಟನು ಇದ್ದು ಬಿದ್ದುದೆಲ್ಲವನ್ನೂ ತೋಚಿಕೊಂಡು ಒಮ್ಮನು ಅಂದಿನಿಂದ ನಾನು ಉರಹೊರಗಿನ ಗುಡಿಸಿಲೊಂದರಲ್ಲಿ ಇರಬೇಕಾಯಿತು ಉಪವಾಸ-ವನವಾಸ ಕಳಲಕಳಿಯ ತೊಡಗಿದನು.

ಹೀಗಿರುವಲ್ಲಿ ಒಂದುದುದಿನ ವಿಶ್ವಲ ಶೀಟನ ಸವಾರಿ ನಮ್ಮ ಗುಡಿಸಲಿನ ಕಡೆಗೆ ಬಂದಿತು. ಮತ್ತೊಂದೆ ಈ ಆಧಮನು ಬಂದನೋ ಎಂದು ಗಾಬಂ ಯಾದೆ.

ಅವನು ಹೇಳಿದ “ವನಮಾಲಾ, ನಿನ್ನ ಸಂಕಟವನ್ನು ನೋಡಿ ಬಹಳ ಕೆಡುಕೆನಿಸುತ್ತಿದೆ, ಮಾಡುವದೇನು. ಸಂತಾಪದಭರದಲ್ಲಿ ಹಾಗೆ ವರ್ತಿಸಿದೆ. ಅದದಾಯಿತು. ಇನ್ನು ಸಿನ್ನ ದುಃಖವನ್ನು ಬಿಡು ನಿನ್ನ ಉಡಿಗೆ-ತೊಡಿಗೆ ಉಟ್ಟಿ-ಪಾಟಿಗಳನ್ನೆಲ್ಲ ನಾನು ನೋಡುವೇನು.”

“ಆ ಮೃದುನುಡಿಗಳಲ್ಲಿ ಇವ್ವಾರ್ಥವಿರಲಾರದೆಂದು ನಾನು ಭಾವಿಸಿದೆ....ಆದರೆ....ಆದು ನನ್ನನ್ನು ಆಧೋಗತಿಗೊಯ್ದಿ ನುಡಿಯು....!....ಆದರ ಕುರುಹು....ನಿವೇಶ್ಯದುರಲ್ಲಿರುವ ಈ ಬಾಲಿಕೆ....!” ವನಮಾಲೆ ಬಿಕ್ಕಿ ಬಿಕ್ಕಿ ಅಳತೊಡಗಿದಳು.

ನನಗೂ ಅವಳ ಕರುಣಾಕರಿಯನ್ನು ಅದೇಕೆ ಕೇಳಿದೆನೋ ಎನ್ನಿಸಿತು. ಅವಳನ್ನು ಸಮಾಧಾನಪಡಿಸಿ ಹೊರಗೆ ಹೋದನು ಅಂದು ರಾತ್ರಿ ನನಗೆ ಉಟಿವು ಕೂಡ ರುಚಿಸಲಿಲ್ಲ. ಬಡತನದ ಬಾಳನ್ನು ನೆನೆದು ಖಿನ್ನಮುಖ ನಾಗಿ ಮಲಗಿಕೊಂಡೆ. ನಿದ್ದೆಯು ಕೂಡ ಬೇಗ ಬಾರದ್ದರಿಂದ ಬೆಳಗಿನ ಎಂಟುಗಂಟಿಗೆ ಎಜ್ಜುರವಾಯಿತು. ಜಹ ಕುಡಿಯಲಿಕ್ಕೆಂದು ಒಳಗೊಂಡೆ. ವನಮಾಲೆ ಶಾಣಲಲ್ಲಿ ಪಾಪ! ಇನ್ನೊ ಎದ್ದಿರಲಿಕ್ಕಿಲ್ಲ ಎಂದುಕೊಂಡು ಮುಸ್ಕುನಿದ್ದೆ ಒಂದು ತಾಸಾಯಿತು. ಏಳಲೇ ಇಲ್ಲ. ಅವಳ ಮಗು ಮಾತ್ರ ಎದ್ದು ಅಳತೊಡಗಿತು. ನಾನು ಆಲ್ಲಿ ಸಾಗಿದೆ. ಬಾಗಿಲು ತೆಗೆದು ನೋಡುತ್ತೇನೆ ಸ್ವರ್ಗಸುಖವನ್ನು ಆಸುಭವಿಸುತ್ತಿದ್ದ ಶಾಶ್ವತವಾದ ನಿದ್ದೆಯದು! ಹೌಹಾರಿದೆ! ಗಾಬರಿಗೊಂಡೆ! ಕಣ್ಣೀರು ಮರಿಸಿದೆ! ನನ್ನ ಕೆಯೂ ಗಾಬರಿಯಾಗಿ ಓಡಿಬಂದು ಮಗುವನ್ನು ಎತ್ತಿಕೊಂಡಳು. ಆ ಚಿಕ್ಕಮಗುವೂ ಅಳತೊಡಗಿತು. ಆಷ್ಟರಲ್ಲಿಯೇ ಅವಳ ಹಾಸಿಗೆಯ ಹತ್ತುರ ದೊಡ್ಡ ಅಕ್ಷರಗಳಿಂದ ಬರೆದ ಚೀಟಿಯೊಂದು ಕಾಣಿಸಿತು ಓದಿ ನೋಡಿದೆ.


“ಮಾನ್ಯರೇ,

ನನ್ನಂಥ ಅಧ್ಯಮಳು ಬಾಳಿ ಪ್ರಯೋಜನವಿಲ್ಲೆಂದು ನನಗೆ ತೋರಿತು. ಈ ವರಿಗೆ ಆಶ್ರಯಗೊಟ್ಟುದಕ್ಕಾಗಿ ತುಂಬಾ ಖುಣಿಯಾಗಿದ್ದೇನೆ. ನನ್ನ ಮಗುವಿನ ಪಾಡೊಂದನ್ನು ನೋಡಿದರೆ ಸಾಕು! ತಾವು ಅವಳನ್ನು ಸಲಹು ನಿರೆಂದು ಮನವರಿಕೆಯಾದ ಮೇಳಿಯೇ...ನಾನಿಂದು....ವಿಷ...ಓಂ....ಶಾಂತಿ....ಶಾಂತಿ....ಶಾಂತಿ. |

ನಿಮ್ಮ

ವನಮಾಲೆ. |

ನೋ ಕರಿ !



ಹೃದಯದ್ವಾರಾ ವಕ ಶತೆಯೊಂದು

(ಲೇಖಕರು : ಭಾಲಜಂದ್ರ, ಫಾಣೀಕರ ಧಾರವಾಡ)

ಮಗನು ತೀರಿಕೊಂಡು ಇಂದಿಗೆ ಎಂಟು ದಿನಗಳಾದವು ಜಾನಕೀ ಜಾಯಿಯು ಒಂದು ಅನ್ನದಗಳನ್ನು ಕೂಡ ಬಾಯಿಗೆ ಹೆಚ್ಚಿರಲಿಲ್ಲ. “ಮಗನೆ, ನನ್ನ ಮುದ್ದು ಮಗನೆ. ನನ್ನೊಬ್ಬಳನ್ನೇ ಬಿಟ್ಟು ತೆರಳದ್ದೇಯಾ ? ಸುಶೀಲೆಯ ವಿರಹವು ನಿನಗೆ ಸಹಿಸದಾಯಿತೆ ? ” ಎಂದು ಆಗಾಗ್ಗೆ ರೋದಿಸುವಳು.

ಸುಶೀಲೆಯೆಂದರೆ ಬಾನಕೀಬಾಯಿಯ ಸ್ತ್ರೀತಿಯ ಸೋಸೆ ಗೋವಿಂದನ ಧರ್ಮಪತ್ನಿ. ಗೋವಿಂದನೊಬ್ಬನೇ ಒಬ್ಬ ಮಗ ಜಾನಕೀಬಾಯಿಗೆ ಅವನೆ ತಂದೆ ತೀರಿಕೊಂಡು ಬಹಳ ವರ್ಷಗಳಾಗಿದ್ದವು. ಮೊದಲಿನ ಕಾಲದ ಮಂದಿಗೆ ನೋಕರಿ-ಭಾಕರಿಯ ಅಭಿಲಾಷೆ-ಇಂಗ್ಲೆಂಡ್ ವಿದ್ಯೆಯ ಮೋಹಕ-ಬಹಳ ಸೋಡಿ. ಜಾನಕೀಬಾಯಿ ಸುಧಾರಕಳಲ್ಲಿದಿದ್ದರೂ ಮಗನನ್ನು ಬಿ. ಎ. ದ ವರಿಗೆ ಓದಿಸಿ ಮುನಷ್ಣಾಫನನ್ನು ವಾಡಬೇಕೆಂದು ತುಂಬಾ ಶಪೇಕ್ಕೆ. ಎರೆಯುವಾಗ, ಆರತಿಮಾಡುವಾಗ ಅವಳು ಕೊಡುವ ಹರಕೆಗಳಿಂದರೆ “ಬೇಗನೆ ದೊಡ್ಡ ಪರಿಪೂರ್ವಕ ಕೊಟ್ಟುಬಿಟ್ಟು ಸಾಹೇಬನಾಗು, ಮುನಷ್ಣಾಫನಾಗಾ, ಜ್ಞಾನಾಗು ” ಇನೇ ಶಬ್ದಗಳು. ಯಂಜಮಾನರು ಗಳಿಸಿಟ್ಟಿರ್ಪಿನ್ನೀಗೆ ಆಧಾರವಾಗಿದ್ದ ಚಿಕ್ಕದೊಂದು ಹೊಲವನ್ನು ನಾರಿ ಬ್ಬಿ. ಎ ಪರೀಕ್ಷೆಗೆ ಆಹುತಿಯನ್ನಿತ್ತಲು. ಹಾಗೂ ಹೀಗೂ ಮಗನ ಬಿ. ಎ. ಆಯಿತು. ತಾಯಿಗೆ ಹಿರಿ ಹಿರಿ ಹಿಗು ! ಮುಗಿಲು ಮೂರೇ ಬೆರಳು ಎನ್ನು ತ್ವರಿತ್ತಲ್ಲ ಹಾಗಾಗಿದ್ದಿತು ಅವಳ ಸ್ಥಿತಿ. ಅವಳ ಕೈ ಹಿಡಿದವರಾರಿನ್ನು ? ತಕ್ಕ ಸಮಯಕ್ಕೆ ಕಣ್ಣಿಹಬ್ಬವನ್ನು ಪೂರ್ವೇಸಿಕೊಳ್ಳುವದಕ್ಕಾಗಿ ಮಗನ ಕೊರಳಿಗೊಂದು ಗುದ್ದಿ ಕಿಟ್ಟುವ ವಿಚಾರವೂ ಅವಳಿಗೆ ಬಾರದೆ ಇಡಲಿಲ್ಲ.

ತನ್ನ ಅಕ್ಷುನ ಮಗಳಾದ ಶುಶೀಲೆಯೊಡನೆ ವಿವಾಹ ಹೂಡಿಬಿಟ್ಟಿಳ್ಳಿ ಮುದುವೇಯ ದುಂದುಗಾರಿಕೆಯ ವರ್ಣನೆಯನ್ನೇ ನು ಮಾಡುವದು? ಸಾಲ ಮಾಡಿಯಾಡರೂ ದುಂದುಮಾಡಿಯೇ ತೀರಬೇಕೆಂಬ ಹಿಂದೂಜನರ ಹಟಿವು ಜಗತ್ತಿಗೇ ಗೋತ್ತಿದೆ

ಸಾಲತೆಂದು ಮದುವೆ ಮಾಡಿದ್ದಾಗಿಯಿತ್ತು! ಹೊಲವನ್ನು ಮಾರಿ ಬಿ. ಎ. ಕಲಿಂಗಿದ್ದಾಗಿಯಿತ್ತು! ಆದರೆ ಮುಂದೇನು ಮಾಡುವದು? ಬಿ. ಎ. ಆದವರಿಗೇಲ್ಲ ಮಾವ್ಯೇ ದಾರಿಕೆ ಮುನಸೂಪಿಕೆ ಕೊಡುವವರಾರು? ಮುನ ಸೂಪರ ಬೂಟ್ಟಿ ಒರಿಸುವ ಸ್ಥಳವು ಕೂಡ ತಿಪ್ಪಿರಲಾಗ ಹಾಕಿ ಸಾವಿರಳ ಸಾಹೇಬರ ಬಂಗ್ಲೀಯ ವರೆಗೆ ದಿಂಡರಿಕೆ ಉರುಳಿದರೂ ದೊರೆಯುವದು ಕರಿಣವಾದ ಕಾಲವಿದು. ಇಂಥ ಬಿಕ್ಕಟ್ಟಿನ ಕಾಲದಲ್ಲಿ ಹೊಟ್ಟಿಯಪ್ಪತ್ತಿ! ಮಂವ್ಯರ ಹೊಟ್ಟಿಯ ಪ್ಪತ್ತಿ ಗೋವಿಂದನಿಗೆ ಬಿಡಿಸಬೇಕಾಯಿತ್ತಾ ಇದ್ದು ಚೂರು-ಚಾರು ಆಭರಣಮಾರಿ ಬಂದ ಹಣವೆಲ್ಲ ನೊಕರಿಗಾಗ ಅಪ್ಪಿಕೇಶನ್ (ಅಬ್ರೆ) ಮಾಡುವ ಕೆಲಸದಲ್ಲಿ ವೆಚ್ಚುವಾಗಿ ಹೊಯಿತ್ತು. ಅಪ್ಪಿಕೇಶನ್ನಿಗೆ ಇವೆಂದು ಹಣ ಬೇಕೇ ಎಂದು ಕೇಳಬಿರು? ನಡುವಿನ ದಲಾಲರಿಗೆ ಲಂಚಕೊಡುದೆ ಆಜ್ರೆ ಹಿಡಿಯುವ ಮಾತೇ ಇಲ್ಲವೆಂಬುದು ನೊಕರಿಗಾಗಿ ಒದ್ದಾಡುವವರಿಗೇಲ್ಲ ಗೋತ್ತುಂಟು ದೇವರ ಹೆಕರಿನಿಂದ ಕಳ್ಳಿಪೂಜಾರಿಗಳು ದ್ರವ್ಯಪಹರಣ ಮಾಡುವಂತೆಯೇ ಈ ದಲಾಲರು ಉಮೇದವಾರರ ದುದ್ದು ಸೆಳೆಯುವರು!

ಬಡತನದಲ್ಲಿಯೇ ಕೋಗೋ ಮಂವ್ಯರೂ ಕಾಲಕೆಳೆಯುತ್ತಾ ಇದ್ದರು. ತಾಯಿ ನರಹೊರೆಯವರ ಸಂಣ-ಪುಟ್ಟ ಕೆಲಸಗಳನ್ನು ಮಾಡಿಕೊಟ್ಟಿ ಥ-ಇ ಆಳೆ ಗಳಿಸುತ್ತಿದ್ದಳು. ಬೀಸುವ-ಕುಟ್ಟುವ-ಕಾಯ್ದದಲ್ಲಿ ಸೊಸೆಯೂ ತುಂಬಾ ನರವಾಗುವಳು ಬಂದು ಹೊತ್ತು ಉಂಡರೆ ನಾಲ್ಕುಹೊತ್ತು ಉಪವಾಸ. ಸೂಶೀಲೆಯಂತೂ ತಾನು ಏಂ ತಿಂದಿರದಿದ್ದರೂ ತಿಂದಿರುವೆ ನೆಂದು ಸುಳ್ಳಾಡಿ ಗಂಡನಿಗೆ ಉಣಿ ಸುವಳು. ಜಂನಕೇಬಾಯಿ ತಾನು ಉಪ ವಾಸವಿದ್ದ ಶುಶೀಲೆಗೆ ಉಂಟ ರೂಪಕುವಳು. ಬಡತನದಲ್ಲಿಯೇ ಸ್ವಾಧ್ಯ ತ್ಯಾಗದಿಂದ ಅವರೆಲ್ಲರೂ ಜೀವಿಸಿದ್ದರು

“ ಬಡತನ ಬೀರೆ ಬ್ರಹ್ಮೈತಿ ಬೀರೆ” ಎನ್ನು ತಾರಲ್ಲ ಅದು ಸುಳ್ಳಲ್ಲ. ಸುಶೀಲೆ ಈಗ ಎಂಟು ತಿಂಗಳ ಗಭವತಿ. ತವರು ಮನೆಗೆ ಕಳಿಸಬೇಕೆಂದರೆ ತಾಯಿ ಬಹಳ ಕಾಹಿಲೆಯಿದ್ದ ದರಿಂದ ಇನ್ನೆಂಟು ದಿವಸ ತಡೆದು ಬರುವೆ ನೆಂದು ತಂಡೆ ಓಲೆ ಬರದಿದ್ದ. ಎಂಟುದಿವಸಗಳಾದವು ಸುಶೀಲೆಯ ತಂಡೆ ಬರಲಿಲ್ಲ ತಾಯಿ ಸತ್ತಳೆಂಬ ಕಟ್ಟಿಸುದ್ದಿಯ ಷಿಲೆಯೊಂದು ಸಿಡಿಲಿನಂತೆ ಸುಶೀಲೆಯ ಕೈಗೆ ಬಿಡ್ಡಿತು ಚಿಂತೆ ದುಃಖಳಿರಡಿರಲ್ಲಿಯೂ ಮುಳುಗಿ ಕೊಂಡು ಹೈರಾಣಾಗತೊಡಗಿದಳು.

ಅದೊಂದು ಸುಧ್ಯೆನದ ಚಿನ್ನವನ್ನು ತೋರುವ ಬೆಳಕೆಂದು ಗೋಂವಿಂದ- ಸುಶೀಲೆಯರಿಗೆ ಅನ್ನಿ ಶಿರಬೀಕು. ಅದು ಹೇಗೆ ಇರಲಿ ಅವರಿಬ್ಬರೂ ಮಾತ್ರಾದುತ್ತ ಹೊರಮನೆಯಲ್ಲಿ ಕುಳಿತಿದ್ದಾರೆ.

“ ಸ್ತ್ರಿಯೆ, ಈ ಸಲ ನೌಕರಿ ಹತ್ತುವದು ಯಂಡಿತವೆಂದು ಕಮಿಶನರರ ಕಾರಕೂನ ರಂಗಪ್ಪನವರು ಹೇಳಿದ್ದಾರೆ. ಆದರೇನು ಮಾಡುವದು? ಇವತ್ತು-ಇರವತ್ತು ರೂಪಾಯಿಗಳಾದರೂ ಖಚಿತ ಬೀಕು. ನೌಕರೀ ಹತ್ತಿದ ಲ-ಗಂ ದಿವಸಗಳಲ್ಲಿಯೇ (ಜಂ ರೂ.) ಇ ತಿಂಗಳಸಂಬಳ ನಗದು ದೊರೆಯುವದಂತೆ.”

“ ನಾಥ, ನಿಜವೇ? ಹಾಗಾದರೆ ನಮ್ಮ ಭಾಗ್ಯವೇ ತೆರೆದಿದೆ ಎನ್ನು ಬಹುದು. ಆದರೆ ಅಯ್ಯ್ಯೇ ಒಂದುಜೂರು ದಾಗಿನೆ (ಆಭರಣ) ಕೂಡ ನನ್ನ ವ್ಯೇಮೇಲೆ ಇಲ್ಲವಲ್ಲ. ” ಇಂತೆ ದುಃಖಿಸುವವ್ಯಾರಲ್ಲಿಯೇ ಹೊರಗೆ ಅಂಚೆಯವನು ಇನ್ನೂರ ಪಾಕಿಟ್ಟಿಂದನ್ನು ಒಳಗೆ ತಂದುಕೊಟ್ಟುನು.

ಪಾಕಿಟ್ಟಿನಲ್ಲಿ ಅಂ ರೂ. ನೋಟ್‌ಫೋ ಎರಡು ಸಾಲು ಬರೆದುಕೊಂಡು ಚಿಕ್ಕಿಟ್ಟು ಇದ್ದವು.

“ ನಿನ್ನ ಅಷಹಾಯ ಸ್ವಿತಯನ್ನು ನೋಡಲಾರದೆ ಮನೆಯಲ್ಲಿಯ ಪಾತ್ರಿಗಳನ್ನು ಮಾರಿ ಈ ಅಂ ರೂ. ನಿನ್ನ ಬಾಣಂತತೆನದ ವೆಚ್ಚಕ್ಕಾಪ್ಪಿಗಿ ಕಳಿಸಿದ್ದೇನೆ. ”

—ನಿನ್ನ ತಂಡೆ

ಗೋಂವಿಂದ-ಸುಶೀಲೆಯರಿಗಾದ ಆನಂದವನ್ನು ವಣಿ ಸುವದು ಸಾಧ್ಯವೇ?

“ ಒಕ್ಕೇ ಸಮಯಕ್ಕೆ ಬಂದ ಹಣವಿದು. ನಮ್ಮ ಭಾಗ್ಯ ತೆರೆದಿದೆ ನೊಕರೀ ಸಿಕ್ಕರೆ ಸಾಕು ಏನೆಲ್ಲವೂ ಆಗುವದು. ಈ ರೂಪಾಯಿ ತೆಗೆದು ಕೊಂಡು ನಿಮ್ಮ ಕಾರ್ಯಕ್ಕೆ ತೊಡಗಿ. ” ಸುಶೀಲೆಯೆಂದಳು.

ಗೋವಿಂದನು ಆ ರೂಪಾಯಿಯ ಸೂರೆ ಬಂದ ಶ್ವಣದಲ್ಲಿಯೇ ವೊಡಿಬಂದು ಹುಕುಮಿನ ದಾರೀನೋಡುತ್ತ ಕುಳಿತುಕೊಳ್ಳುವದೊಂದೇ ಇವನ ಕೆಲಸವಾಗಿದ್ದ ೧೦ದ ಎರಡೂ ಹೊತ್ತಿನ ಅಂಚೆಯನ್ನು ಕಾರ್ಯವ ದೊಂದು ಆತನ ಕೆಲಸವಾಗಿದ್ದಿತು.

* * * *

ರಾತ್ರಿಯಿಂದಲೂ ಬೇನೆ ತಿಂದು ತಿಂದು ಕೊನೆಗೊಮ್ಮೆ ಬೆಳಗ್ಗಿ ಸುಶೀಲೆಯೊಂದು ಮಗುವನ್ನು ಹೆತ್ತಿಳು ಅದರೆ...ಬಹಳ ಭೀಕರ ಪರಿ ಸ್ಥಿತಿಯಲ್ಲಿ...ಉಪವಾಸ-ವನವಾಸ ಕಾಲಕಳೆದು ಹೆತ್ತು ಆ ಮಗು... ಮಾತೆಯ ದುಃಖದಲ್ಲಿ ಭಾಗವಹಿಸಲು ಸಿದ್ಧವಾಗಲಿಲ್ಲ....ಅವಕ್ಕೇ ಒದ್ದಾ ಡುತ್ತಿರಲಿ....ಎಂದಿತೋರೇ ಎನೋರೇ...ಹುಟ್ಟಿದ ತಾಸಿನಲ್ಲಿಯೇ ಕಣ್ಣು ಮುಚ್ಚಿ ಬಿಟ್ಟಿತು. ಜಾಕರೀ ಆಶೆಯಿಂದ ಹಣ ಹೊರಿದ್ದ ನಿಜವಾಯ್ತು. ಇಂದಿನ ವರೆಗೂ ಹುಕುಮಿಲ್ಲ. ಸುಶೀಲೆ ಮನ್ನು ಗೋಳಿಂಬಿಕ್ಕೇದುಮಾಡಿದ ಪಾಪ ಮಾತ್ರ ಗೋವಿಂದನ ಪಾಲಿಗೆ ಬಂದಿತು. ಪಾಪವನ್ನು ಹೊರಿಸುವದಕ್ಕಾಗಿ ಅವಳು ಬಹಳ ದಿವಸ ಉಳಿಯಲೂ ಇಲ್ಲ. ಅದೊಂದು ಕೆಟ್ಟು ಷ್ವರವಂತಿ. ಆಕೆಯ ಪ್ರಾಣಕ್ಕೆ ಎರವಾಯಿತು.

ಅಂದಿನಿಂದ ಗೋವಿಂದನು ಹುಟ್ಟಿನಂತಾದನು. ಆದನೆನ್ನು ವಡೇನು? ಚೆನ್ನಾಗಿ ಹುಟ್ಟಿ ಹಿಡಿಯಿತು. ಆ ಹುಟ್ಟಿನಲ್ಲಿಯೇ ಅಂದಿನ ರಾತ್ರಿ ತಂನಿನ್ನು ಬದುಕಿ ಪ್ರಯೋಜನವಿಲ್ಲಿಂದು ಉರ್ಧುಹಾ ಕೊಂಡು ಬಿಟ್ಟುನು.

ಎನದು ತಳವುಳಿ? ತಾಯಿ ದೀಪತೆಗೆದುಕೊಂಡು ಸೋಡುತ್ತಾಳೆ. “ನೊಕರೀ” ಎಂಬ ಕುತ್ತಿಗೆಯಿಂದ ಬಿಗಿಯಾಗಿ ಬಂದ ಗೋವಿಂದನ ಕೊನೆಯ ನಿಟ್ಟುಸಿರೋಂದು ಕೇಳಬಂದಿತು.

ಈಗೆಂಟು ದಿವಸಗಳಾದವು ಆ ಮಾತಿಗೆ. ಮಗ ಹಾಗು ಸೋಸೆಯ ಚಿತ್ರಗಳೇ ಜಾನಕೀಬಾಯಿಯ ಕಣ್ಣು ಮುಂದೆ ಕಟ್ಟಿದಂತಾಗುವವು.

ರಾತ್ರಿ ಎರಡು ಗಂಟೆಯ ಸಮಯ. ಉಪವಾಸದ ಬಾಧೆಯಲ್ಲಿಯೇ ಸ್ವಲ್ಪ ಜಂಪು ಹತ್ತಿದ್ದಿತು ಜಾನಕೀಬಾಯಿಗೆ. ಅನ್ನರಲ್ಲಿಯೇ ಕನೆಸೊಂದು ಬಿದ್ದಿತು. ಕನಸಿನಲ್ಲಿ ಮಗನು ಮಾತನಾಡುತ್ತಿದ್ದು.

“ಅಮಾತ್ರ, ನೋಕರಿ ನೋಕರಿಯೆಂದು ಕಂಗಳನಂತೆ ತಿರುಗುವಾಗ ನನೆಗೆ ಎಷ್ಟೋ ಅಪಮಾನ ಪ್ರಸಂಗಗಳು ಬರುತ್ತಿದ್ದವು. ಆ ದಿನವಂತೂ ನನ್ನನ್ನು ಅಮಲದಾರನೊಬ್ಬ ನು ಶಾಲ್ಕಿಟ್ಟುಗಳಿಗಂತೆ ಕಡಿಮೆಯಾಗಿ ಎಣಿಸಿದನು ಅದನ್ನು ಸಹಿಸದೆ ಉರ್ಣುಹಾಕಿಕೊಳ್ಳಬೇಕಾಯಿತು. ಸ್ವರ್ಗದಲ್ಲಿ ನಾನು ಖಖವಾಗಿದ್ದೇನಮಾತ್ರ! ನನ್ನ ಪ್ರಿಯಜು ಸ್ವರ್ಗದಲ್ಲಿ ನನಗೆ ಕೂಡಿದಳು ಅಮಾತ್ರ ಸ್ವರ್ಗದಲ್ಲಾರೂ ಈಗೇಗೆ ಬಹಳ ಗಡಿಬಿಡ ಏಡಿದೆ. ಎಲ್ಲಿ ಸೋಡಿದಲ್ಲಿಲ್ಲ ಭಾರತೀಯರೇ ಗೋಚರವಾಗುವರು. ಮಾತ್ರಾಟಿಕ್ಕು ಬಿ. ಎ ವೇದಲಾದ ಪರಿಷ್ಕೇಗಳಲ್ಲಿ ನಪಾಸಾಗಿ ಹೃರಾಣಃದವರು, ನೋಕರಿಗಾಗಿ ಕಂಡಕಂಡವರ ಕಾಲುಹಿಡಿದು ಬೆಂದು ಬೇಗುದಿ ಹೊಂದಿದವರು, ಉಮ್ಮೋಗಿ ಸಿಗದ ಕೂಲಿಕಾರರು, ಕೂರಸಮಾಜದ ದಬ್ಬಾಳಿಕೆಯಿಂದ ಹಿಡಿತರಾದ ವಿಧವೆಯರು, ಅಸ್ವಲ್ಕ್ಯರು ನಿತ್ಯವೂ ತಂಡತಂಡವಾಗಿ ಬರುತ್ತಿದ್ದಾರೆ ಸ್ವರ್ಗದಲ್ಲಿಯ ದೇವತೆಗಳು ಕೂಡ ಭಾರತವಾತೆಯ ಹೀನದಿನ ಸ್ಥಿತಿಯನ್ನು ನೋಡಿ ಕಣ್ಣೀರಿಡುತ್ತಿದ್ದಾರೆ ಇನ್ನು ಮೇಲೆ ಹಿಂದುಸ್ಥಾನದಲ್ಲಿ ಜನ್ಮಿಸಿತ್ತುವ ಪ್ರತಿಯೊಬ್ಬ ಮಾನವನೂ ಸಮತಾವಾದೀತತ್ವಕ್ಕೆ ಅನುಕೂಲವಿದ್ದ ವನೇ ಹುಟ್ಟಬೇಕೆಂದು ಭಾರತವಾತೆಯು ಬ್ರಹ್ಮದೇವನಿಗೊಂದು ಓಲೆ ಬರಿದಿದ್ದಾರೆ. “ಹಿಂದುಸ್ಥಾನದಲ್ಲಿಯ ವಿವಾತೆಯನ್ನು ಹೊಗಿಸುವದು ಸಾಧ್ಯವಿರದಿದ್ದರೆ ಈಗಿನ ಭೀಕರವಾದ ಪರಿಸ್ಥಿತಿಯಲ್ಲಿದುವದಕ್ಕೆ ಅಲ್ಲಾ ಬಿಹಾರದಂಥ ಭಯಂಕರ ಭೂಕಂಪವನ್ನು ಮಾಡಿ ಇದೀ ಭಾರತವನ್ನೇ ನಿನಾರ್ಮಾವನ್ನು ಮಾಡಿಬಿಡ.” ಎಂಬ ಅವಳ ಕರ್ತೀರವಾಕ್ಯವನ್ನು ಕಂಡು ಬ್ರಹ್ಮದೇವನ ಹೃದಯವು ಕರಗಿದೆ. ಹಂಡಿತ ಜವಾಹರಲಾಲರಂಥ ಸಾಮ್ಯವಾದಿಗಳ ಸಹಾಯದಿಂದ ನಿನಗೆ ಬೇಗನೆ ಸ್ವಖಿಡೊರೆಯುವದೆಂದು ಭಾರತವಾತೆಗೆ ಬ್ರಹ್ಮದೇವರು ಸಂದೇಶವನ್ನು ಕಳಿಸಿದ್ದಾರೆ.” ಅಮಾತ್ರ ಚಿಂತಿಸಬೇಡ ನಿನಗಿನ್ನು ಒಳ್ಳೇ ದಿನಗಳು ಬರುವವು.

ಮಗನ ಈ ಸ್ವರ್ಗಸಂದೇಶದಿಂದ ತಾಯಿಗೆ ಶಮಾಧಾನವಾಗಲಿಲ್ಲ.
“ನೀನಿಲ್ಲ! ನಿನ್ನಾಕೆಯಿಲ್ಲ! ನಾನಾರಿಗೋಽಸ್ಯರ ಬಾಳಲಿ? ವೃಧಿಯೆ
ಮೇಲಂತೂ ನಿಮ್ಮಿಬ್ಬರ ಸರಸಸಲಾ ಸಗಳನ್ನು ಕಂಡು ಅನಂದಪಡುವ
ದಿನವೊಂದೂ ದೊರೆಯಲಿಲ್ಲ. ನಾನೂ ಸ್ವರ್ಗಕ್ಕೆ ಬರುವವರೇ ಸುಶೀಲಾ....
ಗೋವಿಂದ....ನಿಲ್ಲಿರಿ....ಬಂದೆ ಎಂದುತ್ತರವನ್ನಿತ್ತ ಕಣ್ಣ ತೆರೆದಳು

ಅದೊಂದು ಭಾರಂತಿ. ಕನಸು. ಸುಶೀಲೆಯಿಲ್ಲ. ಗೋವಿಂದನಿಲ್ಲ
ಕಣ್ಣ ತೆರೆದೊಡನೆ ಮುರುಕು ಗುಡಿಸಿಲದ ಹರಕು ನೆಲುವಿನ ಮೇಲೆ
ತೂಗಾಡುತ್ತಿದ್ದ ಕುಂಬಳಕಾಯಿಯೇಂದು ದೃಷ್ಟಿಗೆ ಬಿದ್ದಿತು. ಭರಮೇಯ
ವೇಗದಲ್ಲಿಯೇ ಓಡಿಹೋಗಿ ಆ ಕುಂಬಳಕಾಯಿನ್ನು ಅಪ್ಪಿಕೆಂಡು ನನ್ನ
ಗೋವಿಂದ ನನ್ನ ಸುಶೀಲೆ” ಯೆಂದು ಚೀರಾಡಿದಳು. ಈಗೋ ಇನ್ನೊಂದು
ದುಗಳಿಗೆಗೋ ಹರಿದು ಬೀಳುವದರಲ್ಲಿವ್ವದ್ದ ಆ ಕಾಯಿಯು ಕತ್ತರಿಸಿ ಇವಳ
ಮ್ಯಾಮೇಲೆ ಬಿದ್ದಿತು. ಮತ್ತೊಮ್ಮೆ ನನ್ನ....ಗೋವಿಂದ....ಎನ್ನ ವಷ್ಟರ
ಲ್ಲಿಯೇ ಆವಳು ಇಹಲೋಕದಿಂದ ಗೋ....ವಿಂ...ದ!



ಹೊಲೆಯರ ಹುಡಗಿ !

(ಚಿಕ್ಕ ಕತೆ)



ಮಧ್ಯನ್ನೇ ಹನ್ನೆ ರದು ಘಂಟೆಯ ಸಮಯ. ನೆಮ್ಮದಾನದಿಯ ತೀರದಲ್ಲಿರುವ ದಟ್ಟಾರ್ಥಿಯಲ್ಲಿ ಧಾರೆಯು ಸಿಂಹನೋಡನೆ ಅಟವಂಡುತ್ತ ಅದರ ಆಯಾಲುಗಳನ್ನು ಅಶ್ವಂಧಿತ್ತು ಹೊಯ್ದಾಡಿ ಶುವದರಲ್ಲಿ ಮಗ್ನಾಗಿ ಕುಳತುಕೆಂಡಿದ್ದಳು ಸಿಂಹವು ತನ್ನ ನಾಲಿಗೆಯ ಶುದಿಯಿಂದ ಧಾರೆಯ ಮೃದುವಾದ ಕೈಗಳನ್ನು ಲುಚುಲುಚು ನೇರ್ಕುತ್ತಿದ್ದಿತು ಧಾರೆಯು ಹದಿನೆಂಟು ವರ್ಷದ ಬಾಲೆ. ಅವಳ ಕೊಳಳಲ್ಲಿ ಬೋರೀ ಸರಪೂ, ಸೊಂಟದ ಮೇಲೆ ಹುಲಿಯುಗುರೂ ಜೋತಾಡುತ್ತಿದ್ದವು. ಇವಿಷ್ಟೇ ಅವಳ ಅಭರಣ ಗಳದ್ದಾಗ್ನೀ ವಿನಯ ಹಾಗೂ ಲಂಬಣ್ಯಗಳಿಂದ ಅವಳು ದೇವದೂತಳಂತೆ ಪ್ರಭಾವಶಾಲಿಯಾಗಿದ್ದಳು.

ಧಾರೆಯು ಪಶುಕ್ರೀಡೆಯಲ್ಲಿ ತಲ್ಲಿನಳಾಗಿರಲು ಆಕಸ್ತಾತ್ಮಾಗಿ ನೇರಿಯಲ್ಲಿ ಏನೋ ಸದ್ಯ ಕೇಳಿಸಿದ ಹಾಗಾಯಿತು. ನೋಡುತ್ತಾಳೆ ಒಬ್ಬ ಕಾಂತಿಯುಕ್ತನಾದ ಯುವಕನು ಬಿಲ್ಲಿಗೆ ಬಾಣಗಳನ್ನು ಹೂಡಿಕೊಂಡು ಆವೇಶಯುಕ್ತನಾಗಿ ಬರುತ್ತಿದ್ದನು. ಅವನು ತನ್ನ ಸಂದರ್ಭಾದ ಕೇಶ ರಾಶಿಯ ಮೇಲೆ ಅಂದವಾದ ರತ್ನವಿಚಿತ ಮುಕುಟವನ್ನು ಧರಿಸಿದ್ದನು. ಆ ತರುಣನು ಸಿಂಹವನ್ನು ಬಡಿದೆಬ್ಬಿಸಿದನು ಸಿಂಹವು ಗುಡುಗು ಹಾಕಿತು! ಧಾರೆಯು ಹಾಹಾರಿ ಹೋದಳು

ತರುಣನ ಬಾಣದ ನಟಿಂದ ಸಿಂಹವು ಉರುಳಿ ಬಿದ್ದಿತು. ಧಾರೆಯು ಆ ಮರಣೋನ್ಮಾಲಿ ಸಿಂಹನ ಬಳಿಯಲ್ಲಿ ಕುಳತು ಕಣ್ಣೀರನ್ನು ಹರಿಸತ್ತೊಡಗಿದಳು. ಸಿಂಹವೂ ನೀರಾತುಂಬಿದ ಕಣ್ಣನಿಂದ ಅವಳನ್ನು ನೋಡಿತು. ಧಾರೆಯು ಸಿಂಹದ ಎಡೆಯಲ್ಲಿ ನಟ್ಟು ಬಾಣವನ್ನು ಹಿರಿದು ತೆಗೆದಳು. ಸಿಂಹವು ಕೊನೆಯಃ ಗರ್ಜನೆಯೋಂದಿಗೆ ಇಹಲೋಕ ಯಾತ್ರೆಯನ್ನು ಮುಗಿಸಿತು. ಧಾರೆಯು ಎಷ್ಟೋ ಸಲ ಸಿಂಹವನ್ನು ಅಗಳಾಡಿಸಿ ನೋಡಿದಳು. ಕಣ್ಣನ್ನು ತೆರಿದು ನೋಡಿದಳು. ಆದರೆ ಏನೂ ಸದ್ದೇ ಇಲ್ಲ! ಗ್ರಾಬರ

ಯಾಗಿ ಆಳತೋಡಗದಳು. ಇದನ್ನೆಲ್ಲ ಆ ತರುಣನು ಅಪರಾಧಿಯಂತೆ ನಿಂತನಿಂತಲ್ಲಿಯೇ ನೋಡುತ್ತಿದ್ದನು. ಧಾರೆಯ ಆಲಾಪವನ್ನು ಕೇಳಲಾ ರದೆ ಮುಂದೆ ಬಂದು ನುಡಿದನು.—“ ಕುಮಾರ ನನ್ನನ್ನ ಹೈಮಿನು. ಅಂ ಯದೆ ನಾನಿದನ್ನು ಕೊಂಡೆನು ”

ಧಾರೆಯು ವೋರೆಯನ್ನು ಮೇಲೆತ್ತಿ ಆ ಯುವಕನನ್ನು ನೋಡಿ ದಳು ಆಳುವನ್ನು ನಿಲ್ಲಿಸಿದರೂ ಉತ್ತರವನ್ನು ಕೊಡದಾದಳು. ತರುಣನು ಸಿಂಹದ ಕತ್ತನ್ನು ಮೇಲಕ್ಕೆತ್ತುತ್ತು ನುಡಿದನು- .. ಸುಂದರೀ ಸೀನಂತಳ ಮಾತಾಡುವದಿಲ್ಲ ಅಪ್ಪಣಿಯನ್ನಿತ್ತರೆ ನಾನಿದನ್ನು ತೆಗೆದುಕೊಂಡು ಹೋಗುವೆನು. ”

ಧಾರೆಯು ಆ ತರುಣನ ಕಾಲಃ ಹಿಡಿದುಕೊಂಡಳು. ಸ್ವಾಮಿ ದಯಾ ದೋರಿ. ನನ್ನ ಪ್ರಾಣಕ್ಕೆಂತಲೂ ಹೆಚ್ಚಿನದಾದ ಇದನ್ನು ಒಯ್ಯಬೇಡಿರಿ. ನಾಲ್ಕು ವರ್ಷಗಳಿಂದ ಇದರೊಡನೆ ಚಿನ್ನಾಟಿವಾಡುತ್ತ ಬಂದಿರುತ್ತೇನೆ.” ಎಂದು ದುಃಖಿಯುಕ್ತವಾಗಿ ನುಡಿದಳು.

ತರುಣನು ಸಿಂಹವನ್ನು ಬಿಟ್ಟು ಆ ಕುಮಾರಿಯ ರೂಪರಾಶಿಯಲ್ಲಿ ಆಡಗಿದ ಅಂತರಾತ್ಮಕ ಬೆಡಗನ್ನು ಸೋಡುವದರಲ್ಲಿ ತೋಡಗ ಹುಚ್ಚನಂತಾಗಿ ನಿಂತುಬಿಟ್ಟುನು ಆದರೆ ಅಕಸ್ಮಾತ್ತಾಗಿ ಆದೇ ಸಮಯಕ್ಕೆ ದೂರ ದಿಂದ ಸಂಕಟದ ಸ್ವರವೇಂದು ಕೇಳಿಸಿತು.—

“ ಪೂಜ್ಯ ಮಹಾರಾಜರೇ! ರಕ್ಷಿಸಿರಿ! ”

ತರುಣನು ತನ್ನ ಬಿಲ್ಲು ಬಾಣಗಳನ್ನು ಸರಿವಡಿಸಿಕೊಂಡು ಅಲ್ಲಿಂದ ಹೊರಡಬೇಕಾರ್ಥಿತು. ದುಃಖಿತಳಾದ ಧಾರೆಯನ್ನು ಬಿಟ್ಟು ಹೋಗಲಿಕ್ಕು ಮನಸ್ಸಾಗಲಿಲ್ಲ

“ ದೇವಿ, ನನ್ನ ಅಪರಾಧವನ್ನು ಹೈಮಿನು. ನಿನ್ನ ಮುದ್ದು ಸಿಂಹ ವನ್ನು ಯಾರೂ ಒಯ್ಯಲಾರರು ” ಎಂದು ನುಡಿದು ಆ ಸ್ಥಳವನ್ನು ಬಿಟ್ಟುನು.

* * * * *

ಮರುದಿವಸ ಆ ರಾಜಕುಮಾರನು ಗೌರೀಶಂಕರನ ಮಂದಿರಕ್ಕೆ ಹೊರ ಬಿಡ್ಡನು- ದಾರಿಯಲ್ಲಿ ಆದೇ ಆಡವಿಯು. ಧಾರೆಯು ಸಿಂಹದ ಬಳಿಯಲ್ಲಿ

ಕುಳಿತ್ತದ್ದಳು. ತರುಣನಿಗೆ ವಿಷ್ಣುದನನೀಸಿತು. ಕೈದಿಯಂತೆ ಅವಳಿ ಮರಿನಲ್ಲಿ ನಿಂತುಕೊಂಡನು. ಧಾರೆಯು ಮುಖ ನನ್ನ ಕೆಳಗೆ ಮಾಡಿದಳು. ತರುಣನು ಧೈರ್ಯವನನ್ನು ತಂದುಕೊಂಡು ಕೇಳಿದನು.

“ ಯುವತೀ, ನಿನ್ನ ಸ್ನೇಹಭಾವವು ಬಹು ದೊಡ್ಡದಾಗಿದೆ! ನೀನು ಎಷ್ಟು ದಿವಕ ಹೀಗೆಯೇ ಕುಳಿತುಕೊಳ್ಳುವ? ”

“ ಇದು ಇಲ್ಲಿ ಇರುವವರಿಗೆ ” ಧಾರೆಯು ಉತ್ತರವನ್ನಿತ್ತಳು

“ ಇದಕ್ಕೆ ಮತ್ತೆ ಜೀವನಂತಹ ಬರಬಾರದು. ಸುಮಾನೆ ಚಿಂತಿಸಬೇಡ ನೀನು ಏನು ಕೇಳಿದರೂ ಸಿದ್ಧನಿಷ್ಠಿಸ್ತೇನೆ. ನಾನು ನಿನ್ನ ಅವರಾಧಿಯಾಗಿದ್ದೇನೆ ”

ಧಾರೆಯು ಏನೂ ಮಾತಾಡಲಿಲ್ಲ. ಅದಾವ ಕಾರಣವೋ ಅವಳ ಮೋರಿಯ ಮೇಲೆ ಮುಗಳ್ಳುಗಿಯು ಮೂಡಿಕೊಂಡಿತು. ಮೋರಿಯು. ಕೆಂಪಗಾಯಿತು. ತನ್ನ ಕೈಯಿಂದ ಮೋರಿಯನ್ನು ಮುಚ್ಚಿಕೊಂಡಳು. ತರುಣನ ಹೃದಯವು ಧಗಧಗಿಸುತ್ತಿದ್ದಿತು ಸ್ವಸ್ಥವಾಗಿ ಕುಳಿತುಕೊಂಡನು ತುಸು ಹೊತ್ತಾದ ಬಳಿಕ ಅವಳಲ್ಲಿ ಭಿಸ್ತೇ ಬೇಡಿದನು. “ ಸುಂದರೀ, ನನ್ನನ್ನೇ ನಿನ್ನ ಸಿಂಹನನ್ನಾಗಿ ಮಾಡಿಕೊ ” ಧಾರೆಯು ಕಣ್ಣಿಲುಗಿರಿದ ಅವನನ್ನು ನೋಡುತ್ತಲಿದ್ದಳು. ‘ ಯುವತೀ, ನಿನ್ನ ಹೆಸರೇನು ’ ವಿನಿಯು ಪೂರ್ವಕವಾಗಿ ನುಡಿದನು.

“ ಧಾರೆ ”

“ ಅಹಾ, ಎಷ್ಟು ಮುಂದರವಾದ ಹೆಸರಿದು! ಸುಂದರಿಯೇ ಮಾತ ನಾಡು. ನನ್ನನ್ನೇ ಸಿಂಹನನ್ನಾಗಿ ಮಾಡಿಕೊಳ್ಳುವಿಯಷ್ಟೇ? ”

“ ಮಹಾರಾಜ. ನಿಮ್ಮ ಪಾದಧೂಳಿಯು ಯೋಗ್ಯತೆಯು ಕೂಡ ನನ್ನಲ್ಲಿ ಅಂದಬಳಿಕ ತಾವು ನನ್ನ ಆಟಿದ ಒಡವೆಯಾದ ಸಿಂಹ ಹೇಗೆ ಆಗಬಲ್ಲಿರಿ? ”

“ ಯಾಕೆ ”

“ ರಾಜಕುಮಾರರಾದ ತಾವೆತ್ತ, ನಾನೆತ್ತ?....ದಯವಿಟ್ಟು ತಮ್ಮ ಪರಿಚಯವನ್ನು ಮಾಡಿಕೊಟ್ಟಿರಿ ಖಾಪಕಾರವಾಗುವದು. ”

“ ದೇವಿ, ನಾನು ಶ್ರೀಪುರ ಸಮಾರ್ಟರಾದ, ಜರ್ಕೆವತ್ತಿ ಮಹಾ ಶ್ಲೋತರ ಪುತ್ರನು. ಅದರೂ ನಿನ್ನ ವಿಶಾಲ ಹೃದಯ ರತ್ನ ಕರಡ ಮುಂದೆ ಒಂದು ಹಬ್ಬಿನಿಂನಷ್ಟು ಕೂಡ ಬೆಲೆಯಿಲ್ಲದವನು. ”

“ ರಾಮ! ರಾಮ! ನುಹಾರಾಜ? ಕ್ಷಮಿಸಿರಿ! ತಾವು ಭಾರ್ತತ ರಾಗಿ ಇದೇನು ವಾಡಿಬಿಟ್ಟಿರಿ? ಅಯ್ಯೇ, ನಾನೊಬ್ಬ ಹೊಲೆಯರ ಹುಡಗಿಯು. ”

ತರುಣನು ಖೊಳ್ಳಿಂದು ನೆಕ್ಕಿನು. ಅವನ ಎರಡೂ ಕೈಗಳು ಅವಳನ್ನು ಚಿಗಿದಪ್ಪಿದವು. ಗದ್ದಿತ ಕಂಠದಿಂದ ನುಡಿದನು.

“ ಧಾರಾ, ನಿನ್ನ ವ್ಯವಸಾಯವು ಹೊಲೆಯರದೇ ಆಗಿದ್ದ ರೂ ನೀನ್ನ ಅಂತರಾತ್ಮಾ ನಿನ್ನ ವ್ಯಕ್ತಿತ್ವವು ಸ್ವರ್ಗದಲ್ಲಿಯ ದೇವತೆಗಳ ಸಮಾನ ವಾದದ್ದಿಂದ. ದೇವಿ, ಶ್ರೀಪುರದ ಸಿಂಹಾಸನದ ಮೇಲೆ ನನ್ನ ಜೊತೆಗೆ ನಿನ್ನನ್ನು ಕುಳ್ಳಿರಿಸಿಕೊಳ್ಳುವದರಿಂದ ಏಷ್ಟು ಸಂತೋಷವಾಗುವದ್ದು! ”

“ ಸತ್ಯಮಿಂದಾ, ತಾವು ಇದನ್ನೇನು ಹೇಳಿದಿರಿ. ಈ ಪಾಸಿನ್ನಳ ನೇರ ಇನ್ನು ನೋಡುವದು ಕೂಡ ಪಾವನೆಂದು ತೋರಿಸುತ್ತಾರೆ! ”

“ ಅದರೆ ನೀನು ಪಾಸಿನ್ನಳಲ್ಲ. ” ರಾಜಕುಮಾರನು ಅವಳನ್ನು ಅಪ್ಪಿ ಕೊಂಡು ಮತ್ತೆ ನುಡಿದನು— “ ದೇವಿ, ನಾನಿನ್ನ ಹೊಗುತ್ತೇನೆ. ನಾಳೆ ಇದೇ ಸಮಯಕ್ಕೆ ಗೌರಿಂಶಂಕರ ದೇವಾಲಯದಲ್ಲಿ ಕಾಣಬೇಕು. ” ಧಾರೆಯು ನೋಡುತ್ತಲೇ ನಿಂತುಕೊಂಡಿದ್ದಳು. ಕುಮಾರನು ತುಸು ದೂರ ಹೊಗುವದರೂಳಗಾಗಿಯೇ ಆವನನ್ನು ಶಾಗಿದಳು. ಅವನು ತಿರುಗಬಂದನು.

ಧಾರೆಯು ಕೈಜೊಡಿಸಿ ಬಿನ್ನೆ ವಿಸಿಕೊಂಡಳು— “ ಮಹಾರಾಜ, ಈ ಸತ್ಯ ಸಿಂಹವನ್ನು ಮಾನೆನ ಧರ್ಮಾನುಸಾರವಾಗಿ ಅಂತಿಮ ವಿಧಿಯನ್ನು ಮಾಡಿಸಿ, ಅದರ ಬಿತ್ತಾಷ್ಟಳದ ಮೇಲೆ ಒಂದು ಸ್ವಾರ್ಪಕವನ್ನು ಕಟ್ಟಿಸಿರಿ. ”

ಸ್ವಿಯಕರಳಾದ ಧಾರೆಯದು ಇದೇ ಪ್ರಥಮಾಜ್ಞೆಯು. ರಾಜಕುಮಾರನ ಹೃದಯವು ಹಿಗಿತು. ಸಂತೋಷಪೂರ್ವಕವಾಗಿ ವಚನವನ್ನಿತ್ತನು— “ ದೇವಿ, ಸಂತೋಷ. ಇಂದೇ ಈ ಕಾರ್ಯವನ್ನು ಮಾಡಿ ಧನ್ಯ ಸಾಗುವೆನು. ”

ಗೌರೀಶಂಕರನ ದೇವಸ್ಥಾನದ ಮಹಾದ್ವಾರದಲ್ಲಿ ಯಾವಾಗಲೂ ಕಾವಲಿರುತ್ತತ್ತು. ಅದಕ್ಕೂಗಿ ಧಾರೆಯು ಅನೇಕ ಬಂಡೆಗಲ್ಲಿಗಳನ್ನು ಏರಿ ಮೇಲೆ ಹೋಗಬೇಕಾಯಿತು. ದೇವಸ್ಥಾನದ ಪೊಳಿಯ ಹಿಂಬದಿಯಲ್ಲಿ ಹೇಳಿದ ಬಳಿಕ ಯೋಚಿಸಿದಳು— “ಚಾಂಡಾಲಕನ್ನಿ ಕೆಯು—ಗೌರೀಶಂಕರ ನಂಥ ಪವಿತ್ರ ದೇವಾಲಯದಲ್ಲಿ--ಇದು ಹೇಗೆ ಸಾಧ್ಯವು?” ಅವಳು ಹಿಂತಿ ರುಗಬೇಕೆಂದಳು ಅದರೆ ಮತ್ತೆ ಅವಳ ಮನಸ್ಸು ಆವಳನ್ನು ಹುರಿದುಂಬಿ ಸಿತು. ಸಮಿಂಬದಲ್ಲಿಯೇ ಒಂದು ಎತ್ತರವಾದ ದಿನ್ನೆಯನ್ನು ಕಂಡಳು. ಆದನ್ನು ಏರಿ ಪೊಳಿಯ ಗೋಡೆಯಿಂದ ಕಳ್ಳರ ಹಾಗೆ ಮಂದಿರವನ್ನು ಪ್ರವೇಶಿಸಿದಳು. ಮಂದಿರದ ಚೌಕಿನಲ್ಲಿ ಅರವತ್ತಾರ್ಥ ಯೋಗಿನಿಯರ ಸುಂದರವಾದ ಪ್ರತಿನೆ ಗಳಿದ್ದವು. ಧಾರೆಯು ಒಂದು ಪ್ರತಿಮೆಯ ಹಿಂದೆ ಅಡಗಿಕೊಂಡು ಸಃಮೃನೆ ನಿಂತುಕೊಂಡಳು ನೋಡುವವರಿಗೆ ಅವಳೂ ಸ್ತುತಿನೆಯ ಹಾಗೆಯೇ ಕಾಣಬಹುದಾಗಿತ್ತು. ತುಸು ಹೆಚ್ಚಾಗು ಬಳಿಕ ಅವಳಿಗೆ ರಾಜಕುಮಾರನು ಮಂದಿರದಲ್ಲಿ ಪ್ರವೇಶಿಸಿದ್ದ ಕಂಡಿತು. ಕುಮಾರನು ಉತ್ಸಂತಿಯಿಂದ ನಾಲ್ಕು ಕಡೆಗೆ ನಿರೀಕ್ಷಿಸುತ್ತಿರುವ ನೋಟವನ್ನು ಕಂಡು ಅವಳಿಗೆ ಹೇಗೆ ಹೇಗೋ ಅಯಿತು.

ಕುಮಾರನು ಅದಿಷ್ಟೊಂದು ವೇళೆ ಹಾಗೆ ನೋಡಿ ಕೊನೆಗೆ ನಿರಾತಿ ಗೊಂಡನು. ಮಂದಿರದಲ್ಲಿಯೆ ಯೋಗಿನಿಯರ ಪ್ರತಿಮೆಗಳನ್ನೆಲ್ಲ ಒಂದೊಂದಾಗಿ ಪೂಜಿಸುತ್ತು, ಸಾಷ್ಟಾಂಗವೇರಗುತ್ತ ತಿರುಗತೊಡಗಿದನು. ಧಾರೆಯು ಇದನ್ನೆಲ್ಲ ಮರೆಯಲ್ಲಿ ನಿಂತು ನೋಡುತ್ತಲೇ ಇದ್ದಳು. ಕುಮಾರನು ಅತಿ ಸಮಿಂಬದಲ್ಲಿ ಬರಲು ಅದಾವ ಕಾರಣವೋ ಅವಳ ಆನಂದವು ಅಡಗಿ ಬಿಟ್ಟುತ್ತು. ಭಯಾಭಿಷಳಾಗಿ ಒಂದು ಮೂರ್ತಿಗೆ ಅಂಟಿಕೊಂಡು ಮೂಕ ಇಂತಿ ನಿಂತುಕೊಂಡಳು. ರಾಜಕುಮಾರನು ಇದನ್ನು ಕಂಡನು. ಸಂತೋಷವನ್ನೂ ಅಯಿತು. ತನ್ನ ಕಮಂಡಲದಲ್ಲಿಯ ನೀರನ್ನು ಅವಳ ಪಾದದ ಮೇಲೆ ಹಾಕಿ ಹೂವನ್ನು ಮುಡಿಸಿದನು. ಧಾರೆಯ ಕಣ್ಣಗಳು ಒಂದೇ ಸವನೆ ಕ್ಷಮೆಯನ್ನು ಯಾಚಿಸುತ್ತಿದ್ದವು. ಕುಮಾರನು ಅವಳ ಮಿದುವಾದ ಕರ್ಗಳನ್ನು ಸ್ಪೃತಿಸುತ್ತ ನುಡಿದನು. “ದೇವಿ, ಇಂದು ನನ್ನ ಪೂಜೆಯು ಸಫಲವಾಯಿತು. ತಾವು ಇಲ್ಲಿ ಬಂದ ಬಗೆ ಹೇಗೆ ತಿಳಿಸುವಿತ್ತಾ?”

“ ತಮ್ಮನ್ನು ನೋಡಲು. ”

“ ದೇವಿ, ಇದು ನನ್ನ ಸಾಭಾಗ್ಯವು! ಆದರೆ ತಾವು ಇಲ್ಲಿಗೆ ಬಂದುದು ಹೇಗೆ? ”

ಧಾರೆಯು ಪೊಳಿಯು ಹತ್ತಿರದ ದಿನ್ನೆಯ ಬದಿ ಬೆರಳು ತೋರಿಸಿದಳು. ಕುಮಾರನ ಕಣ್ಣಿಗಳ ಮುಂದೆ ಅವಳು ಏರಿಬಂದ ಆ ಕಾಡು ದಿನ್ನೆ ಬೆಟ್ಟೆ ಗಳೀಲ್ಲ ಕುಳಿದಂತಾದವು - “ ದೇವಿ, ರಾಜಬಂಧನವು ಬಹು ಕಲಿಣ ವಾದದ್ದು. ನಾನು ಹೋದ ಹೋದಲ್ಲಿಲ್ಲ ನನ್ನ ಬೆನ್ನ ಹಿಂದೆ ಸಾಮಾರ್ಪಿರ ಗುಪ್ತಚಾರದು ಇದ್ದೇ ಇರುತ್ತಾರೆ. ನನಗೆ ಸ್ವತಂತ್ರತೆಯೆಂದರೆ ಈ ಮಂದಿ ರದಲ್ಲಿ ಮಾತ್ರ. ಆದರೆ ನಿನಗೆ ಇಲ್ಲಿ ಬಹಳ ಕಷ್ಟವಾಗಬಹುದು. ಧಾರಾ ನಿಜವಾದ ಪ್ರಶ್ನೆಯ ವೀರನು ನಾನಾಗಿದ್ದರೆ ನನ್ನ ಕೈಯಲ್ಲಿ ಅಧಿಕಾರ ಸೂತ್ರಗಳು ಬಂದ ಮುಂದು ಇದಲ್ಲಿಯೇ ನಿನ್ನ ಕಂಟಕಗಳನ್ನೀಲ್ಲ ದೂರ ಮಾಡಿ ನನ್ನ ಸಮಾನಾಧಿಕಾರವನ್ನು ಪಾರಪ್ತಮಾಡಿ ಕೂಡುವೆನೀಂದು ತಿಳಿ.”

“ ಮಹಾರಾಜ, ತಮ್ಮ ಕೃಪೆಯೇ ನನಗೆ ಜೀವನಾಧಾರವು!..... ಒಳ್ಳೇಂದು ನಾನಿನ್ನು ತೆರಳುವೆನು. ”

“ ಅಯ್ಯೇ! ”

“ ಸಾಕು ” ಧಾರೆಯು ಕುಮಾರನ ಚರಣಕ್ಕೆ ರಗಿ ಲಗಂಬಗೆಯಿಂದ ನೋಡಲು ಹತ್ತಿಬಂದ ದಿನ್ನೆಯನ್ನು ಏರಿದಳು. ಕುಮಾರನು ಸುಮೃನೆ ನೋಡುತ್ತಿದ್ದನು ದಿನ್ನೆಯ ಮೇಲಿಂದ ಮತ್ತೆ ಅವಳು ಕುಮಾರನನ್ನು ನೋಡಿದಳು ಮುಗ್ಳಿಗೆಯಿಂದ ಸೋರ್ಪವನ್ನು ಬೀರಿ ಕೆಳಗೆ ಜಿಗಿದಳು

† † † †

ಒಂದು ವರ್ಷದಿಂದಲೂ ಧಾರೆಯ ಜೀವನದಲ್ಲಿ ಎರಡೇ ಎರಡು ವಸ್ತುಗಳು ಕಾಣುತ್ತಿದ್ದವು ಒಂದು ಸಿಂಹನ ಸಮಾಧಿಯ ಮೇಲೆ ವನ್ನ-ಕುಸುಮಗಳನ್ನೀರಿಸುವದು ಮತ್ತೊಂದು ಏನಾದರೂ ಸಾಹಸರೂಡಿ ಕದ್ದು ಮುಲ್ಲಗೆ ಮಂದಿರವನ್ನು ಪ್ರವೇಶಿಸಿ ತನ್ನ ಆರಾಧ್ಯ ರಾಜಕುಮಾರನ ದರುಶನವನ್ನು ತೆಗೆದುಕೊಳ್ಳುವದು. ಆ ದಿವಸ ನಮ್ಮದೇಶ್ವರ ರಾಜ ಕುಮಾರನ ಪಟ್ಟದ ದಿನವಾಗಿದ್ದಿತು. ಶ್ರವ್ಯಾರ ನಗರದಲ್ಲಿಲ್ಲ ಆನಂದೋತ್ಸವದ ವಿಜ್ಯಂಭಣಿ! ಎಲ್ಲಿ ನೋಡಿದಲ್ಲಿ ತಳರು-ತೋರಣಗಳು ಕಂಗೊಳಿ

ಸುತ್ತಿದ್ದವು. “ಗೌರೀಶಂಕರನೆ ಮಂದಿರವು ಕೊಡ ನಾನಾ ಪ್ರಕಾರದ ಶಲಂ ಕಾರಗಳಿಂದ ಶೈಂಗರಿಸಲ್ಪಟ್ಟಿತು. ಮುಖ್ಯ ಮಂಟಪದ ಮಧ್ಯದಲ್ಲಿ ಪ್ರಸಿದ್ಧ ನರತ್ವಕಿಯು ನರತ್ವನವು ನಡೆದದ್ದರಿಂದ ಜನರು ಕಿಕ್ಕಿಂದಿನ್ನರು. ಧಾರೆಯು ಆ ದಿವಸ ಚೆಚ್ಚಿನ ಬಣ್ಣ ಬಣ್ಣದ ಚರ್ಮವನ್ನು ಧರಿಸಿಕೊಂಡು ಕೊರಳಲ್ಲಿ ಹುಲಿಯುಗುರಿನ ಸರವನ್ನು ತಲೆಯಲ್ಲಿ ಸುಗಂಧಯುಕ್ತವಾದ ವನ ಕುಶಮಂಗಳನ್ನೂ ಧರಿಸಿಕೊಂಡಿದ್ದಳು. ತನ್ನ ಜೀವಿತದ ಆಶೀರ್ವಾಂಶಿಕಿಯೂ ಇಂದ ಸಫಲವಾಗುವದೆಂಬ ಉಬ್ಜಿನಲ್ಲಿ ವೇಗದಿಂದ ಮಂದಿರದ ಕಡೆಗೆ ನಡೆದಿದ್ದಳು. ದಾರಿಯಲ್ಲಿ ಅವಳ ಗೆಳತಿಹಾದ ಕುಂಭಿಕೆಯು ಭೀಕ್ಷಿಯಾದಳು ಇವಳ ಶಲಂಕೃತ ವೇತನನ್ನು ಕಂಡು ಕೇಳಿದಳು. “ಸಂತಿ, ಇಂದು ಒಳ್ಳೆ ಶೈಂಗರಿಸಿಕೊಂಡು ಎಲ್ಲಿಗೆ ಹೊರಟಿರುವೆ.”

“ಸಮಾರಜ್ಞಿಯಾಗಲು” ಧಾರೆಯು ಗರ್ವಯುಕ್ತವಾಗಿ ನುಡಿದಳು.

“ಧನ್ಯವಾಗಲಿ!” ಕುಂಭಿಕೆಯು ಹಾಷ್ಯವಾಡಿದಳು.

“ನೀನು ಸುಳ್ಳಿಂದು ಭಾವಿಸಿದೆಯೇನು? ನನ್ನ ಜೊತೆಗೆ ನಡೆದರೆ ತಿಳಿದೀತು” ದೃಢಪೂರ್ವಕವಾಗಿ ಧಾರೆಯು ತಿದ್ದಿನುಡಿದಳು.

ಕುಂಭಿಕೆಯು ಮನದಲ್ಲಿಯೇ ಧಾರೆಯ ಮೂರ್ಖತನವನ್ನು ಹೇಳಿಯುತ್ತು ಅವಳನ್ನು ಹಿಂಬಾಲಿಸಿದಳು. ಬೆಟ್ಟಿದ ಆ ಕರಿಣ ಮಾರ್ಗವನು ದಾಟಿ ಮಂದಿರದ ಪೂಳಿಯು ಬಳಿಗೆ ಬಂದರು. ಧಾರೆಯು ತನ್ನನ್ನು ಹಿಂಬಾಲಿಸಲು ಕುಂಭಿಕೆಗೆ ಹೇಳಿ ದಿನ್ನಿಯ ಆಶ್ರಯದಿಂದ ಪೂಳಿಯ ಗೋಡೆಯನ್ನು ಏರಿದಳು. ಇನ್ನು ಕೆಳಗೆ ಜಿಗಿಯತಕ್ಕವಳು. ಆದರೆ ಅವ್ಯಾರಲ್ಲಿಯೇ “ಹೊಲೆಯರ ಹುಡಿಗಿ” “ಹೊಲೆಯರ ಹುಡಿಗಿ” ಎಂಬ ಗಜರ್ನೆಯು ಎಲ್ಲ ಕಡೆಗೂ ವರಿಸಿತು. ಧಾರೆಯು ಒಂದು ಕಾಲು ಗೋಡೆಯ ಮೇಲಾಳ್ಳಿಗದಲ್ಲಿತ್ತು ಮತ್ತೊಂದು ಕಾಲು ಕೆಳಗೆ ಜೋತಾಡುತ್ತಿತ್ತು. ಕೊರ್ಕಿಂತಿನ್ನುತ್ತವಾದ ಜನಸಮಾಜದೊಂದಿಗೆ ಆ ದೇವಸ್ಥಾನದ ಪೂಜಾರಿಯು ಕೈಯಲ್ಲಿ ಕೆಬ್ಬಿಣ ಸಲಾಖಿಯೋಂದನ್ನು ತೆಗೆದುಕೊಂಡು ಓಡುತ್ತಿ ಅಲ್ಲಿಗೆ ಬಂದನು. ಧಾರೆಯು ಮಾತ್ರ ಓಡಲಿಲ್ಲ. ಧಾರೆಯ ಸೊಂಟದ ಮೇಲೆ ಪೂಜಾರಿಯ ಸಲಾಖಿಯ ಏಕೆ ಬಲವಾಗಿ ಬಿದ್ದಿತು. ದೊಷ್ವನೆ ಕಡಕೊಂಡು ಕುಂಭಿಕೆಯು ನಿಂತುಕೊಂಡಿದ್ದ ಸ್ಥಳದಲ್ಲಿ ಬಿದ್ದಳು. ಬಂಡೆ

ಗಲ್ಲಿಗೆ ತಲೆಯು ಇಪ್ಪುಳಿಸಿ ರಕ್ತವು ಚಿಮ್ಮುತೊಡಗಿತು. ತುಸು ಹೊತ್ತಿನಲ್ಲಿಯೇ “ ಸಮಾರ್ಟ್ ನಮ್ರದೇಶ್ವರಕೇ ಜಯ ” ಎಂಬ ಜಯಫೋನ್ ದಿಂದ ನಭೋಮಂಡಲವೆಲ್ಲ ತುಂಬಿಕೊಂಡಿತು ಆ ನಾಡವು ಸ್ತುತಿತ್ವದಧಾರೆಗೆ ಕೂಡ ಜೀತನವನ್ನುಂಟು ವಾಡಿತು. ಅವಳು ಮೆಲ್ಲಿಗೆ ಕುಂಭಿಕೆಗೆ ಹೇಳಿದಳು. “ ಸಮಾರ್ಟ್ನನ್ನು ಕರೆದುಕೊಂಡು ಬಾ. ”

ಕುಂಭಿಕೆಯು ಈ ವಾತಿನಿಂದ ಸೆಗಲೂ ಇಲ್ಲ. ಅಳಲೂ ಇಲ್ಲ. ಜನಸಮಾಹರದಲ್ಲಿ ಹೊಕ್ಕು ಧಾರೆಯ ಸಂದೇಶವು ರಾಜಕುಮಾರನ ಕಿವಿಗೆ ತಲುಪುವಂತೆ ವಾಡಿದಳು. ಕೂಡಲೇ ಕುಮಾರನು ತನ್ನ ರಾಜಬಂಧನಗಳನ್ನೇಲ್ಲ ಕಿತ್ತಿತ್ತಾಗಿದ್ದು ಧಾರೆಯ ಸಸ್ಯಾದಿಗೆ ಬಂದನು ಅವನು ತೀರಹುಂಟು ಹಾಗೆ ಆಗಿ ಬಿಟ್ಟಿದ್ದನು. ಅವನ ಹಿಂದಿನಿಂದ ಜನ ಸಮಾಹರವು ಬಂದಿತು. ರಾಜಕುಮಾರನು ಬಂದವನೇ ಅವಳನ್ನು ತೊಡೆಯು ಮೇಲೆ ತೆಗೆದುಕೊಂಡು— “ ಧಾರಾ ! ಧಾರಾ ! ಆಯ್ದ್ಯೇ ನನ್ನ ರಾಣಿಯೇ ! ಇಂದೇ ನೀನು ನನ್ನ ಸಿಂಹಾಸನದ ಮೇಲೆ ಕೂಡ್ರುತ್ತಕ್ಕವಳಿದ್ದೆ ” ಎಂದು ಬದರಾಡಲೊಡಗಿದನು

ಧಾರೆಯು ಕಣ್ಣ ತೆರೆದು ಒಂದೇ ಸವನೆ ರಾಜಕುಮಾರನೆಡಿಗೆ ನೋಡತ್ತೊಡಗಿದಳು ರಾಜಕುಮಾರನು ಸಹಿಸಲಾಗದ ದುಃಖದಿಂದ ಭಾರ್ಚಂತನಂತೆ ನಿಂತುಕೊಂಡಿದ್ದನು.

“ ನೋಡಿದೆಯಾ ನಾನೀಗ ಸಾಮಾಜಿಕ್ಯಾಯಾದುದನ್ನು ” ಧಾರೆಯ ಕುಂಭಿಕೆಯನ್ನು ಕುರಿತು ಮಾತನಾಡಿದಳು. ರಾಜಕುಮಾರನಿಗೆ ಹಿಡಿಸಲಾರದಪ್ಪು ಹಿಗ್ಗು ! ಶಾಮೋನ್ಕಂತನಾಗಿ ಅದೆಷ್ಟೇ ಸಲ ಅವಳನ್ನು ಜಂಬಿಸಿದನು. ಕಣ್ಣ ಪಿಳುಕಿಸದೆ ಅವಳನ್ನು ಮನದಣಿ ನೋಡಿ ಇಂತೆಂದನು

“ ಧಾರಾ ! ನಡೆ. ನಿನ್ನನ್ನು ಸಿಂಹಾಸನದ ಮೇಲೆ ಕುಳ್ಳಿರಸುವೆನು ” ಸಮಾರ್ಟನು ಬಾಲಕರ ಹಾಗೆ ಆಳತೊಡಗಿದನು. ಧಾರೆಯು ಮುಖದ ಮೇಲೆ ಒಂದು ಬಗೆಯ ಕೆರಿನಗೆಯು ನಲಿದಾಡುತ್ತಿದ್ದಿತು. ಅವಳು ನೀಟೆಪ್ಪದ್ಷಿಯಿಂದ ಸಮಾರ್ಟನನ್ನೇ ನೋಡುತ್ತಿದ್ದಳು ಆದರೆ ಶುಸು ಹೊತ್ತಿನಲ್ಲಿಯೇ ಅವಳ ಕಣ್ಣ ಗಳು ಮುಚ್ಚಿತ್ತಿದ್ದವು ಮತ್ತೊಂದ ಸಲ ತುಸು

ಎಚ್ಚರಿಕೆ ಬಂದಿತು ವೇಲ್ಲಿಗೆ ನುಡಿದಳು—“ನನ್ನ ಸವಾರಿಯನ್ನು..... ಸಿಂಹನ ಸವಾರಿಯ ಹಕ್ತಿರವೇ.....” ದೇವಕನ್ನೇಯು ಈ ಜಗತ್ತಿನ ಸುಖವನ್ನೆಲ್ಲ ಭೋಗಿಸಿ ಸ್ವರ್ಗಕ್ಕೆ ಹಾರಿದಳು

ಸಮಾರ್ಪಣನು ಆ ಮೃತ ದೇಹವನ್ನು ಎತ್ತಿಕೊಂಡು ಆವೇಶದಿಂದ ಓಡತೋಡಿದನು. ಆವನನ್ನು ತಡೆಯಲಿಕ್ಕೆ ಯಾಡೊ ಯಾತ್ರೆ ಸಲಿಲ್ಲ. ಅವನು ನೆಟ್ಟಿಗೆ ಆ ದೇಹವನ್ನು ತೆಗೆದುಕೊಂಡು ಮಂದಿರವನ್ನು ಹೊಕ್ಕುಗೊರೀಶಂಕರನ ಮುಂದೆ ತಂದನು. ಧಾರೀಯ ತಲೆಯನ್ನು ತನ್ನ ತೊಡೆಯು ಮೇಲಿಂಸಿಕೊಂಡು ನುಡಿದನು “ಧಾರಾ! ನೀನು ಇಂದಿನಿಂದ ನನ್ನ ಸಹ ಚರಿಯು, ನನ್ನ ಸಹಧರ್ಮಿಣಿಯೆಂದು ಪ್ರತಿಜ್ಞೆ ಮಾಡುತ್ತೇನೇ.. ನೀನು ನಗುತ್ತಲಿರಿಲಿ!.... ಧಾರಾ!.... ಧಾರಾ!.... ಇದು ಯೇಗ್ಯವೇನು?.... ಹಾಃ....ಹಾಃ....ಅಯ್ಯೋ!, ಧಾರಾ....ನೀನು....ಹಾಃ ಹಾಃ ಹಾ!....ಹಾಃ ಹಾಃ ಕಾ!.... ವಾಹವ್ಯಾ!.... ವಾಹವ್ಯಾ!.... ಹಾಡು.... ಕುಣಿ....ಕುಣಿ.... ಎನ್ನು ಮಧುರವಾದ ಸಂಗೀತವಿನು.... ಹಾಃ ಹಾಃ ಹಾ! ಹಂಃ ಹಾಃ ಹಾ! ಹಂಃ ಹಾಃ ಹಾ!

ಮರುದಿವಸ ರಾಜ್ಯಾಧಿಕಾರವು ಈ ಹುಚ್ಚನಾದ ರಾಜಕುಮಾರನ ಪತ್ರನ ಕೈಯಲ್ಲಿ ಕೊಡಲಾಯಿತು.

ನಾಲ್ಕುನೂರು ವರ್ಷಗಳ ನಂತರ ಮಂದಿರದ ಅರವತ್ತಾಲ್ಕು ಯೋಗಿನಿಯರ ಪ್ರತಿಮೆಗಳು ಜೀರಂಗಜೀಬನಿಂದ ಒಡೆಯಲ್ಪಟ್ಟವು. ಮಂದಿರವು ಇಂದಿಗೂ ಅಲ್ಲಿ ಇದೆ. ನಾಯಿ-ನರಿಗಳು ಮಾತ್ರ ಅಲ್ಲಿ ವಾಸಿಸುತ್ತವೆ. ಮಂದಿರದ ಕೆಳಗಡಿಯಲ್ಲಿ ಎರಡು ಕಟ್ಟಿಗಳು ಕಾಣುತ್ತವೆ. ಒಂದು ಸಿಂಹನ ಸವಾರಿ! ಮತ್ತೊಂದು ಧಾರೀಯದು! ಇಂದಿಗೂ ಅವು ಭದ್ರವಾಗಿವೆ. ನಾಲ್ಕು ಕಡೆಗೆ ದಟ್ಟವಾದ ಆಡವಿ. ಜಗತ್ತಿನೊಳಗಿನ ಸ್ತಬ್ದತೆಯ ಸ್ನೇಹಿ ಇಲ್ಲಿಯೇ ಕೂಡಿಸಿ ಇಡಲಾಗಿದೆಯೋ ಎನ್ನುವ ಹಾಗಿದೆ. ಆದೇಕೆ ಕೆಲವು ಸಲ ರಾಶ್ರಿಯಲ್ಲಿಯೂ ಕೆಲವು ಸಲ ರಣರಣ ಬಿಸಿಲಿನಲ್ಲಿಯೂ “ಧಾರಾ! ನನ್ನ ರಾಣಿಯೇ ಹಾಃ ಹಾ... ಹಾಃ ಹಾಃ ಹಾಃ ಹಾಃ ಹಾ...” ಎಂಬ ಸ್ವರವು ಕೇಳಬರುವದಂತೆ.

ಇದು ‘ಜಂಡಳಿಕನ್ನು’ ಎಂಬ ಹಂಡೀ ಕಡೆಯ ರೂಪಾಂತರವು. ಯಾಗಾಂತರ ದಿಂದ ಆಯ್ದು ಕೊಂಡಿದೆ.

ಸಮಾಜೋನ್ನತಿ ಪುಷ್ಟಿನಾಲೆಯ

ಪುಸ್ತಕಗಳು

ಪ್ರತಿ ಪುಸ್ತಕಗಳು ೭೦ದಂಡೆ ಬೆಲೆ

ನಾನೇಹೊಲೆಯ
ಸಾರೀರತ್ವ
ತ್ಯಾಗದಗುಡಿ
ಸನಾತನೀಸೂಕ್ತ
ವಿಧವಾ ಕುವಾರ
ಬಡವರ ರೂಪ್ಯಿ

ಬಂಗಾರದ ಹೊಗೆ
ಗಾಂಥಿ ಹುಬ್ಬು
ಕಲಿತ ಹೆಂಡತಿ
ದೇವರಿಗೆಲಂಚ
ರಾವಬಹದೂರ
ನಾಕರಿ !

ಇ ಪುಸ್ತಕಕ್ಕೆ ಇಲ್ಲಿ ತಿಕ್ಕೀಟು ಕಳಿಸಬೇಕು. ಅಲ್ಲಿ ಪುಸ್ತಕ ಗಳಿಗೆ ಒಂತ ಹೆಚ್ಚು ಪುಸ್ತಕ ಬೇಡುವವರು ಪುಸ್ತಕದ ಬೆಲೆಯವು ಸಾರೀ ಕಳಿಗಿದರೆ ಸಾಕು. ಅಂಚೇ ವೆಚ್ಚು ನಾವೇ ವಹಿಸುವೆನ್ನು. ವಾರ್ಷಿಕ ಪಾರಸ್ಪರ್ಯ ಭಂಪುರ ಕರ್ಮಿಶಿನ್.

ಇಂದೇ ಬರೆದು ವಿಚಾರಿಸಿ.

ಮೇನೆಜರಿ: “ ಸಮಾಜೋನ್ನತಿ ಪುಷ್ಟಿನಾಲಾ ಧಾರವಾಡ ”

ಮುದ್ರಕರು:- ನಾರಾಯಣಾಚಾರ್ಯ ಅಣ್ಣಾಚಂಡಿ ಯ್ಯಾ ಹೊಸಕೇರಿ
ಮುದ್ರಾಲಯ:- ವಿಜಯ ಮುದ್ರಾಲಯ ಧಾರವಾಡ.
ಪ್ರಕಾಶಕರು:- ಭಾಲಂಡ್ರ ನೆಂಕಟೇಶ ಫೋಟೋಕರ
ಪ್ರಕಾಶನ ಸ್ಥಳ:- ಸಮಾಜ ಕಾರ್ಯಾಲಯ ಧಾರವಾಡ.

